



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಮಾರ್ಚ್ ೧೩, ೨೦೧೨ (ಫಾಲ್ಗುಣ ೨೩, ಶಕ ವರ್ಷ ೧೯೩೩)	ನಂ. ೧೭೩
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ : ಸಿಐ 99 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 3(1) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಕರಡುಬಂಡೆ

ಹೋಬಳಿ : ನರಸಾಪುರ

ತಾಲ್ಲೂಕು : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	7	3-24	-	3-24	8,9	6	ರಸ್ತೆ 1	110

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
2	8	0-34	0-03	0-31	9	7	ರಸ್ತೆ, 16,19	110
3	9	2-29	0-10	2-19	10	8,7	ರಸ್ತೆ,16	105, ಕೆರೆ
4	10/1	1-05	0-01	1-04	12	9	ರಸ್ತೆ	105
5	10/2	1-08	0-03	1-05	12	9	ರಸ್ತೆ	105
6	10/3	0-11	0-04	0-07	12	9	ರಸ್ತೆ	105
7	10/4	0-11	0-01	0-10	12	9	ರಸ್ತೆ	105
8	11/1	0-05	-	0-05	12	10	12	105
9	11/2	0-05	-	0-05	12	10	12	105
10	12/1ಎ	0-24	0-01	0-23	87	88	13	11,105
11	12/1ಬಿ	0-07	-	0-07	87	88	13	11,105
12	12/1ಸಿ	0-10	0-02	0-08	87	88	13	11,105
13	12/1ಡಿ	0-08	-	0-08	87	88	13	11,105
14	12/1ಇ	0-06	-	0-06	87	88	13	11,105
15	12/2	2-09	0-03	2-06	87	88	13	11,105
16	13/1	0-09	0-03	0-06	87	12	15	12
17	13/2	0-11	0-01	0-10	87	12	15	12
18	14/1	0-03	-	0-03	86	12	84	87
19	14/2	0-02	-	0-02	86	12	84	87
20	87	0-16	-	0-16	88	12	15	12
21	88	1-02	0-01	1-01	89	87	86	105
22	89/1	1-12	0-06	1-06	90	88	86	105
23	89/2	1-12	0-04	1-08	90	88	86	105
24	99	3-39	0-03	3-36	98	101	100, 101	ಕರಿನಾಯಕನಹಳ್ಳಿ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
25	100	0-13	-	0-13	99	101	99	99
26	101	1-04	0-01	1-03	100, 99	103	104	99
27	102	0-04	0-01	0-03	ಹಳ್ಳ	ಹಳ್ಳ	103	168
28	103	1-07	-	1-07	104, 101	108	ಹಳೇ	ಹಳ್ಳ
29	104	2-16	0-04	2-12	ಕೆರೆ	103	105	99
30	107	11-02	0-15	10-27	106	110	ಕೆರೆ	110
31	108	7-01	0-28	6-13	109, 168	110	107	ಕರಿನಾಯಕನ ಹಳ್ಳಿ ಗಡಿ
32	109	0-09	-	0-09	168	108	ಹಳ್ಳ	168
33	110ಪಿ1	164-26	164-26		108, 107	ಉಳಿಕೆ	6,7,8	ಉಳಿಕೆ
34	110ಪಿ2	2-00	-	2-00	108, 107	ಉಳಿಕೆ	6,7,8	ಉಳಿಕೆ
35	110ಪಿ3	1-30	-	1-30	108, 107	ಉಳಿಕೆ	6,7,8	ಉಳಿಕೆ
36	110ಪಿ4	2-00	-	2-00	108, 107	ಉಳಿಕೆ	6,7,8	ಉಳಿಕೆ
37	110ಪಿ5	1-00	-	1-00	108, 107	ಉಳಿಕೆ	6,7,8	ಉಳಿಕೆ
38	110ಪಿ6	1-00	-	1-00	108, 107	ಉಳಿಕೆ	6,7,8	ಉಳಿಕೆ
39	110ಪಿ7	1-20	-	1-20	108, 107	ಉಳಿಕೆ	6,7,8	ಉಳಿಕೆ
40	110ಪಿ8	1-00	-	1-00	108, 107	ಉಳಿಕೆ	6,7,8	ಉಳಿಕೆ
41	110ಪಿ9	1-00	-	1-00	108, 107	ಉಳಿಕೆ	6,7,8	ಉಳಿಕೆ
42	110ಪಿ10	1-00	-	1-00	108, 107	ಉಳಿಕೆ	6,7,8	ಉಳಿಕೆ
43	110ಪಿ 11	2-00	-	2-00	108, 107	ಉಳಿಕೆ	6,7,8	ಉಳಿಕೆ
44	110ಪಿ12	1-00	-	1-00	108, 107	ಉಳಿಕೆ	6,7,8	ಉಳಿಕೆ
45	110ಪಿ13	1-00	-	1-00	108, 107	ಉಳಿಕೆ	6,7,8	ಉಳಿಕೆ
46	110ಪಿ16	3-38	-	3-38				
47	110ಪಿ19	2-00	0-01	1-39	108, 107	ಉಳಿಕೆ	6,7,8	ಉಳಿಕೆ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
48	110ಪಿ23	2-10	-	2-10	108, 107	ಉಳಿಕೆ	6,7,8	ಉಳಿಕೆ
49	168	2-15	-	2-15	99	109, 108	102	ಕರಿನಾಯ ಕನಹಳ್ಳಿ
ಒಟ್ಟು		<b>237-17</b>	<b>167-01</b>	<b>70-16</b>				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಡುಬಂಡೆ	237-17	167-01	70-16
ಒಟ್ಟು		<b>237-17</b>	<b>167-01</b>	<b>70-16</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಅಧಿಸೂಚನೆ - 2

ಸಂಖ್ಯೆ : ಸಿಐ 99 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 1(3) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7ರ ವಿಧಿಗಳು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ ಅನ್ವಯವಾಗುವವೆಂದು ಘೋಷಿಸಿದೆ.

ಗ್ರಾಮ : ಕರಡುಬಂಡೆ

ಹೋಬಳಿ : ನರಸಾಪುರ

ತಾಲ್ಲೂಕು : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	7	3-24	-	3-24	8,9	6	ರಸ್ತೆ 1	110

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
2	8	0-34	0-03	0-31	9	7	ರಸ್ತೆ, 16,19	110
3	9	2-29	0-10	2-19	10	8,7	ರಸ್ತೆ,16	105, ಕೆರೆ
4	10/1	1-05	0-01	1-04	12	9	ರಸ್ತೆ	105
5	10/2	1-08	0-03	1-05	12	9	ರಸ್ತೆ	105
6	10/3	0-11	0-04	0-07	12	9	ರಸ್ತೆ	105
7	10/4	0-11	0-01	0-10	12	9	ರಸ್ತೆ	105
8	11/1	0-05	-	0-05	12	10	12	105
9	11/2	0-05	-	0-05	12	10	12	105
10	12/1ಎ	0-24	0-01	0-23	87	88	13	11,105
11	12/1ಬಿ	0-07	-	0-07	87	88	13	11,105
12	12/1ಸಿ	0-10	0-02	0-08	87	88	13	11,105
13	12/1ಡಿ	0-08	-	0-08	87	88	13	11,105
14	12/1ಇ	0-06	-	0-06	87	88	13	11,105
15	12/2	2-09	0-03	2-06	87	88	13	11,105
16	13/1	0-09	0-03	0-06	87	12	15	12
17	13/2	0-11	0-01	0-10	87	12	15	12
18	14/1	0-03	-	0-03	86	12	84	87
19	14/2	0-02	-	0-02	86	12	84	87
20	87	0-16	-	0-16	88	12	15	12
21	88	1-02	0-01	1-01	89	87	86	105
22	89/1	1-12	0-06	1-06	90	88	86	105
23	89/2	1-12	0-04	1-08	90	88	86	105
24	99	3-39	0-03	3-36	98	101	100, 101	ಕರಿನಾಯಕನಹಳ್ಳಿ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
25	100	0-13	-	0-13	99	101	99	99
26	101	1-04	0-01	1-03	100, 99	103	104	99
27	102	0-04	0-01	0-03	ಹಳ್ಳ	ಹಳ್ಳ	103	168
28	103	1-07	-	1-07	104, 101	108	ಹಳ್ಳ	ಹಳ್ಳ
29	104	2-16	0-04	2-12	ಕೆರೆ	103	105	99
30	107	11-02	0-15	10-27	106	110	ಕೆರೆ	110
31	108	7-01	0-28	6-13	109, 168	110	107	ಕರಿನಾಯಕನ ಹಳ್ಳ ಗಡಿ
32	109	0-09	-	0-09	168	108	ಹಳ್ಳ	168
33	110ಪಿ1	164-26	164-26		108, 107	ಉಳಿಕೆ	6,7,8	ಉಳಿಕೆ
34	110ಪಿ2	2-00	-	2-00	108, 107	ಉಳಿಕೆ	6,7,8	ಉಳಿಕೆ
35	110ಪಿ3	1-30	-	1-30	108, 107	ಉಳಿಕೆ	6,7,8	ಉಳಿಕೆ
36	110ಪಿ4	2-00	-	2-00	108, 107	ಉಳಿಕೆ	6,7,8	ಉಳಿಕೆ
37	110ಪಿ5	1-00	-	1-00	108, 107	ಉಳಿಕೆ	6,7,8	ಉಳಿಕೆ
38	110ಪಿ6	1-00	-	1-00	108, 107	ಉಳಿಕೆ	6,7,8	ಉಳಿಕೆ
39	110ಪಿ7	1-20	-	1-20	108, 107	ಉಳಿಕೆ	6,7,8	ಉಳಿಕೆ
40	110ಪಿ8	1-00	-	1-00	108, 107	ಉಳಿಕೆ	6,7,8	ಉಳಿಕೆ
41	110ಪಿ9	1-00	-	1-00	108, 107	ಉಳಿಕೆ	6,7,8	ಉಳಿಕೆ
42	110ಪಿ10	1-00	-	1-00	108, 107	ಉಳಿಕೆ	6,7,8	ಉಳಿಕೆ
43	110ಪಿ 11	2-00	-	2-00	108, 107	ಉಳಿಕೆ	6,7,8	ಉಳಿಕೆ
44	110ಪಿ12	1-00	-	1-00	108, 107	ಉಳಿಕೆ	6,7,8	ಉಳಿಕೆ
45	110ಪಿ13	1-00	-	1-00	108, 107	ಉಳಿಕೆ	6,7,8	ಉಳಿಕೆ
46	110ಪಿ16	3-38	-	3-38				
47	110ಪಿ19	2-00	0-01	1-39	108, 107	ಉಳಿಕೆ	6,7,8	ಉಳಿಕೆ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
48	110ಪಿ23	2-10	-	2-10	108, 107	ಉಳಿಕೆ	6,7,8	ಉಳಿಕೆ
49	168	2-15	-	2-15	99	109, 108	102	ಕರಿನಾಯ ಕನಹಳ್ಳಿ
ಒಟ್ಟು		<b>237-17</b>	<b>167-01</b>	<b>70-16</b>				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಡುಬಂಡೆ	237-17	167-01	70-16
ಒಟ್ಟು		<b>237-17</b>	<b>167-01</b>	<b>70-16</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1)ರ ಮೇರೆಗೆ ಅಧಿಸೂಚನೆ

ಸಂಖ್ಯೆ : ಸಿಐ 99 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ 1894ರ ಭೂಸ್ವಾಧೀನ ಕಾಯ್ದೆಯಡಿ ತಿದ್ದುಪಡಿಯಾಗಿರುವ ಭೂಸ್ವಾಧೀನ (ಕರ್ನಾಟಕ ವಿಸ್ತರಣೆ ಮತ್ತು ತಿದ್ದುಪಡಿ) ಕಾಯ್ದೆ 1961 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳ ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ನಂ: 14/3, ಅರವಿಂದ ಭವನ, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

ಗ್ರಾಮ : ಕರಡುಬಂಡೆ

ಹೋಬಳಿ : ನರಸಾಪುರ

ತಾಲ್ಲೂಕು : ಕೋಲಾರ

ಜಿಲ್ಲೆ : ಕೋಲಾರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1	ಶ್ಯಾನುಬೋಗ ಇನಾಂತಿ ಗ್ರಾಮ ಬಡಾವಣೆಗೆ	ಶ್ಯಾನುಬೋಗ ಇನಾಂತಿ ಗ್ರಾಮ ಬಡಾವಣೆಗೆ	7	3-24	-	3-24	4-43	ಖುಷ್ಕಿ	8,9	6	ರಸ್ತೆ 1	110
2	ದೊಡ್ಡಅಪ್ಪಯ್ಯ ಬಿನ್ ಮುನಪ್ಪ, ಸಿ.ವೆಂಕಟಪ್ಪ ಬಿನ್ ವರದಪ್ಪ	ದೊಡ್ಡಅಪ್ಪಯ್ಯ ಸಿ.ವೆಂಕಟಪ್ಪ	8	0-34	0-03	0-31	1-10	ಖುಷ್ಕಿ	9	7	ರಸ್ತೆ, 16,19	110
3	ಪಾರ್ವತಮ್ಮ	ಪಾರ್ವತಮ್ಮ	9	2-29	0-10	2-19	3-28	ಖುಷ್ಕಿ	10	8,7	ರಸ್ತೆ,16	105, ಕೆರೆ
4	ಮುನಿಶಾಮಿಬೋವಿ ಅಪ್ಪನಬೋವಿ	ಮುನಿಶಾಮಿ ಬೋವಿ ಅಪ್ಪನಬೋವಿ	10/1	1-05	0-01	1-04	1-46	ಖುಷ್ಕಿ	12	9	ರಸ್ತೆ	105
5	ಪಾಪನಬೋವಿ	ಪಾಪನಬೋವಿ	10/2	1-08	0-03	1-05	1-49	ಖುಷ್ಕಿ	12	9	ರಸ್ತೆ	105
6	ಮುನಿಶಾಮಿಬೋವಿ ಅಪ್ಪನಬೋವಿ	ಮುನಿಶಾಮಿ ಬೋವಿ ಅಪ್ಪನಬೋವಿ	10/3	0-11	0-04	0-07	0-24	ಖುಷ್ಕಿ	12	9	ರಸ್ತೆ	105
7	ಪಾಪನಬೋವಿ	ಪಾಪನಬೋವಿ	10/4	0-11	0-01	0-10	0-24	ಖುಷ್ಕಿ	12	9	ರಸ್ತೆ	105
8	ಅಪ್ಪನಬೋವಿ ಬಿನ್ ಸುಬ್ಬನಬೋವಿ ಮುನಿಶಾಮಿಬೋವಿ ಬಿನ್ ಸುಬ್ಬನಬೋವಿ	ಅಪ್ಪನಬೋವಿ ಮುನಿಶಾಮಿ ಬೋವಿ	11/1	0-05	-	0-05	0-20	ಖುಷ್ಕಿ	12	10	12	105



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
9	ಪಿ.ಪ್ರಾಣೇಶ್ವರರಾವ್ ಬಿನ್ ಕೆ.ವಿ.ಪುಟ್ಟಯ್ಯ	ಪಿ.ಪ್ರಾಣೇಶ್ವರ ರಾವ್	11/2	0-05	-	0-05	0-20	ಖುಷ್ಕಿ	12	10	12	105
10	ಕೆ. ನಾರಾಯಣರಾವ್, ಮುನಿಶಾಮಿಬೋವಿ ಅಪ್ಪವ ಬೋವಿ	ಕೆ.ನಾರಾಯಣ ರಾವ್, ಮುನಿಶಾಮಿ ಬೋವಿ ಅಪ್ಪವ ಬೋವಿ	12/1ಎ	0-24	0-01	0-23	0-95	ಖುಷ್ಕಿ	87	88	13	11,105
11	ಪಾಪನಬೋವಿ	ಪಾಪನಬೋವಿ	12/1ಬಿ	0-07	-	0-07	0-31	ಖುಷ್ಕಿ	87	88	13	11,105
12	ಪಾಪನಬೋವಿ	ಪಾಪನಬೋವಿ	12/1ಸಿ	0-10	0-02	0-08	0-35	ಖುಷ್ಕಿ	87	88	13	11,105
13	ಪಾಪನಬೋವಿ	ಪಾಪನಬೋವಿ	12/1ಡಿ	0-08	-	0-08	0-32	ಖುಷ್ಕಿ	87	88	13	11,105
14	ಪಿ.ಪ್ರಾಣೇಶ್ವರರಾವ್ ಬಿನ್ ಕೆ.ವಿ.ಪುಟ್ಟಯ್ಯ	ಪಿ.ಪ್ರಾಣೇಶ್ವರ ರಾವ್	12/1ಇ	0-06	-	0-06	0-24	ಖುಷ್ಕಿ	87	88	13	11,105
15	ಕೆ.ಪಿ.ದಿವಾಕರ್ ಬಿನ್ ಪಿ.ಪ್ರಾಣೇಶ್ ರಾವ್	ಪಿ.ಪ್ರಾಣೇಶ್ ರಾವ್ ಕೆ.ಪಿ.ದಿವಾಕರ್	12/2	2-09	0-03	2-06	3-64	ಖುಷ್ಕಿ	87	88	13	11,105
16	ಮುನಿಶಾಮಿಬೋವಿ ಅಪ್ಪನಬೋವಿ	ಮುನಿಶಾಮಿಬೋವಿ, ಅಪ್ಪನಬೋವಿ	13/1	0-09	0-03	0-06	0-26	ಖುಷ್ಕಿ	87	12	15	12
17	ಪಾಪನಬೋವಿ	ಪಾಪನಬೋವಿ	13/2	0-11	0-01	0-10	0-43	ಖುಷ್ಕಿ	87	12	15	12
18	ಮುನಿಶಾಮಿಬೋವಿ ಅಪ್ಪನಬೋವಿ	ಮುನಿಶಾಮಿಬೋವಿ, ಅಪ್ಪನಬೋವಿ	14/1	0-03	-	0-03	0-26	ಖುಷ್ಕಿ	86	12	84	87
19	ಪಾಪನಬೋವಿ	ಪಾಪನಬೋವಿ	14/2	0-02	-	0-02	0-17	ಖುಷ್ಕಿ	86	12	84	87
20	ಕೆ.ಪಿ.ದಿವಾಕರ್ ಬಿನ್ ಪಿ.ಪ್ರಾಣೇಶ್ ರಾವ್	ಪಿ.ಪ್ರಾಣೇಶ್ ರಾವ್ ಕೆ.ಪಿ.ದಿವಾಕರ್	87	0-16	-	0-16	0-68	ಖುಷ್ಕಿ	88	12	15	12
21	ಕೆ.ಪಿ.ದಿವಾಕರ್ ಬಿನ್ ಪಿ.ಪ್ರಾಣೇಶ್ ರಾವ್	ಪಿ.ಪ್ರಾಣೇಶ್ ರಾವ್ ಕೆ.ಪಿ.ದಿವಾಕರ್	88	1-02	0-01	1-01	2-19	ಖುಷ್ಕಿ	89	87	86	105

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
22	ಪಿ.ಪ್ರಾಣೇಶ್ ರಾವ್ ಬಿನ್ ಕೆ.ವಿ.ಪುಟ್ಟಪ್ಪ	ಪಿ.ಪ್ರಾಣೇಶ್ ರಾವ್	89/1	1-12	0-06	1-06	1-63	ಖುಷ್ಕಿ	90	88	86	105
23	ಪಿ.ಪ್ರಾಣೇಶ್ ರಾವ್ ಬಿನ್ ಕೆ.ವಿ.ಪುಟ್ಟಪ್ಪ, ವೆಂಕಟೇಶರಡ್ಡಿ ಬಿನ್ ಎ.ಮುನಿಶಾಮಿರಡ್ಡಿ	ಪಿ.ಪ್ರಾಣೇಶ್ ರಾವ್ ಎಂ.ವೆಂಕಟೇಶರಡ್ಡಿ	89/2	1-12	0-04	1-08	1-70	ಖುಷ್ಕಿ	90	88	86	105
24	ಪಿ.ಗೋಪಾಲರಡ್ಡಿ ಬಿನ್ ಪೋವಿರಡ್ಡಿ	ಪಿ.ಗೋಪಾಲರಡ್ಡಿ	99	3-39	0-03	3-36	11-88	ಖುಷ್ಕಿ	98	101	100, 101	ಕರಿನಾಯಕನ ಹಳ್ಳಿ ಗಡಿ
25	ಕುಂಟೆ ಖರಾಬು	ಕುಂಟೆ ಖರಾಬು	100	0-13	-	0-13		ಖುಷ್ಕಿ	99	101	99	99
26	ಪೋಲುರಡ್ಡಿ, ರಾಮರಡ್ಡಿ	ಪೋಲುರಡ್ಡಿ, ರಾಮರಡ್ಡಿ	101	1-04	0-01	1-03	3-85	ಖುಷ್ಕಿ	100, 99	103	104	99
27	ಸರ್ಕಾರಿ ಬೀಳು	ಸರ್ಕಾರಿ ಬೀಳು	102	0-04	0-01	0-03	0-11	ಖುಷ್ಕಿ	ಹಳ್ಳಿ	ಹಳ್ಳಿ	103	168
28	ಗೋಮಾಳ	ಗೋಮಾಳ	103	1-07	-	1-07		ಖುಷ್ಕಿ	104, 101	108	ಹಳ್ಳಿ	ಹಳ್ಳಿ
29	ಮುನಿಶಾಮಿ ಬಿನ್ ಮುತ್ತಣ್ಣ, ಮುನಿಪ್ಪ ಬಿನ್ ಚೊಕ್ಕಪ್ಪ, ಕರಿನಾಯಕನಹಳ್ಳಿ	ಮುನಿಶಾಮಿ ಮುನಿಪ್ಪ	104	2-16	0-04	2-12	3-68	ಖುಷ್ಕಿ	ಕೆರೆ	103	105	99
30	ಗೌರಮ್ಮ ಬಿನ್ ಕೃಷ್ಣರಡ್ಡಿ ಗೌರಮ್ಮ ಬಿನ್ ಕೃಷ್ಣರಡ್ಡಿ ಎಂ.ಚಂದ್ರರಡ್ಡಿ ಬಿನ್ ಮುನಿಶಾಮಿರಡ್ಡಿ ಎಂ.ಮುನಿರಡ್ಡಿ ಬಿನ್ ಮುನಿರಡ್ಡಿ ಎಂ.ವೆಂಕಟೇಶರಡ್ಡಿ ಬಿನ್ ಮುನಿಶಾಮಿರಡ್ಡಿ, ನಾಗವೇಣಿ ಕೋಂ ಶ್ರೀನಿವಾಸರಡ್ಡಿ, ಅಶ್ವಥಮ್ಮ ಕೋಂ ಪೌತಿ ರಾಮಕೃಷ್ಣರಡ್ಡಿ, ಶ್ರೀನಿವಾಸರಡ್ಡಿ ಬಿನ್ ಮುನಿರಾಮರಡ್ಡಿ, ಚಂದ್ರರಡ್ಡಿ ಬಿನ್ ಮುನಿರಾಮರಡ್ಡಿ ಚಿಕ್ಕಪ್ಪಯ್ಯ ಬಿನ್ ಬಜ್ಜರಡ್ಡಿ ವೆಂಕಟೇಶರಡ್ಡಿ ಬಿನ್ ಚಿಕ್ಕಪ್ಪಯ್ಯ		107	11-02	0-15	10-27	15-06	ಖುಷ್ಕಿ	106	110	ಕೆರೆ	110

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
31	ಹನುಮಕ್ಕ ಕೋಂ ನಾರಾಯಣಪ್ಪ ರಾಮಪ್ಪ ಬಿನ್ ನಾರಾಯಣಪ್ಪ ಕೃಷ್ಣಪ್ಪ ಬಿನ್ ನಾರಾಯಣಪ್ಪ ಗೋವಿಂದಪ್ಪ ಬಿನ್ ನಾರಾಯಣಪ್ಪ ಲಕ್ಷ್ಮಪ್ಪ ಬಿನ್ ನಾರಾಯಣಪ್ಪ	ಹನುಮಕ್ಕ ರಾಮಪ್ಪ ಕೃಷ್ಣಪ್ಪ ಗೋವಿಂದಪ್ಪ ಲಕ್ಷ್ಮಪ್ಪ	108	7-01	0-28	6-13	10-03	ಖುಷ್ಕಿ	109, 168	110	107	ಕರಿನಾ ಯಕನ ಹಳ್ಳಿ ಗಡಿ
32	ಸರ್ಕಾರಿ ಬಂಡೆ	ಸರ್ಕಾರಿ ಬಂಡೆ	109	0-09	-	0-09		ಖುಷ್ಕಿ	168	108	ಹಳ್ಳಿ	168
33	ಖರಾಬು ಗೋಮಾಳ ನಾರಾಯಣಪ್ಪ ಬಿನ್ ಚಿಕ್ಕಮುನಿಶಾಮಪ್ಪ ಗುಲ್ಲಪ್ಪ ಬಿನ್ ದೊಡ್ಡಕುಟ್ಟನಾಯಕ, ಕೃಷ್ಣಪ್ಪ ಬಿನ್ ಚಿಕ್ಕಮುನಿಶಾಮಪ್ಪ ಕೆ.ಎಂ.ನಾರಾಯಣಪ್ಪ, ಎಂ.ದೇವರಾಜ್, ನಂಕಬಂಡ ಬೋವಿ, ಚಿನ್ನನಬೋವಿ ಮುನಿಶಾಮಿಬೋವಿ ಎಂ.ದೇವರಾಜ್ ಬಿನ್ ಮುನಿಬೋವಿ ನಂಜುಂಡಬೋವಿ ಬಿನ್ ವೆಂಕಟಮುನಿಬೋವಿ ಚಿನ್ನನಬೋವಿ ಬಿನ್ ಚನ್ನಪ್ಪ	ಚಿನ್ನನಬೋವಿ ಖರಾಬು ಗೋಮಾಳ, ನಾರಾಯಣಪ್ಪ ಗುಲ್ಲಪ್ಪ, ಕೃಷ್ಣಪ್ಪ ಕೆ.ಎಂ.ನಾರಾಯಣಪ್ಪ, ಎಂ.ದೇವರಾಜ್, ನಂಕಬಂಡ ಬೋವಿ, ಚಿನ್ನನಬೋವಿ	110ಪಿ1	164-26	164-26			ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
34	ಚಿಕ್ಕಪ್ಪಯ್ಯ ಉಃ ಮುನೆಪ್ಪ ಚಿನ್ನಪ್ಪ	ಚಿಕ್ಕಪ್ಪಯ್ಯ ಉಃ ಮುನೆಪ್ಪ, ಚಿನ್ನಪ್ಪ	110ಪಿ2	2-00	-	2-00	4-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
35	ಗೋಪಾಲನಬೋವಿ	ಗೋಪಾಲನಬೋವಿ	110ಪಿ3	1-30	-	1-30	3-50	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
36	ಬಿ.ಎಸ್.ಕೃಷ್ಣಮೂರ್ತಿ	ಬಿ.ಎಸ್.ಕೃಷ್ಣಮೂರ್ತಿ	110ಪಿ4	2-00	-	2-00	4-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
37	ಗುರುವನಬೋವಿ ಬಿನ್ ನಾಗನಬೋವಿ	ಗುರುವನಬೋವಿ	110ಪಿ5	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
38	ಚಿಕ್ಕಪ್ಪಯ್ಯ	ಚಿಕ್ಕಪ್ಪಯ್ಯ	110ಪಿ6	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
39	ವೆಂಕಟರಾಮಪ್ಪಬೋವಿ	ವೆಂಕಟರಾಮಪ್ಪ ಬೋವಿ	110ಪಿ7	1-20	-	1-20	3-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ಸಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
40	ಮುನಿರಾಜು ಬಿನ್ ನಾರಾಯಣಪ್ಪ	ಮುನಿರಾಜು	110ಪಿ8	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
41	ಮುನಿಕೃಷ್ಣಬೋವಿ ಬಿನ್ ಕೃಷ್ಣಬೋವಿ	ಮುನಿಕೃಷ್ಣಬೋವಿ	110ಪಿ9	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
42	ತೋಟಿಮುನೆಪ್ಪ ಬಿನ್ ಚಿಕ್ಕಮೋಟಪ್ಪ	ತೋಟಿಮುನೆಪ್ಪ	110ಪಿ10	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
43	ಚಿನ್ನನಬೋವಿ ಬಿನ್ ಮುನಿತಾಮಿಬೋವಿ	ಚಿನ್ನನಬೋವಿ	110ಪಿ11	2-00	-	2-00	4-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
44	ಮುನೆಪ್ಪ ಬಿನ್ ನಾಗಪ್ಪ	ಮುನೆಪ್ಪ	110ಪಿ12	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
45	ಇಂದ್ರಮ್ಮ ಕೋಂ ಸಿ.ವಿ.ರಾಜಪ್ಪ		110ಪಿ13	1-00	-	1-00	2-00	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
46	ಕೆ.ಎಂ.ಈರಯ್ಯ ಬಿನ್ ಮುನಿತಾಮಯ್ಯ		110ಪಿ16	3-38	-	3-38		ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
47	ಕೆ.ಎನ್.ಕೃಷ್ಣಪ್ಪ ಬಿನ್ ದೊಡ್ಡನಾರಾಯಣ		110ಪಿ19	2-00	0-01	1-39		ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
48	ನಂಜುಂಡಬೋವಿ ಬಿನ್ ಲಕ್ಷ್ಮಣಬೋವಿ	ನಂಜುಂಡಬೋವಿ	110ಪಿ 23	2-10	-	2-10	4-50	ಖುಷ್ಕಿ	108, 107	ಉಳಿಕೆ	6,7,8	ಉಳಿಕೆ
49	ರಾಮಪ್ಪ ಬಿನ್ ನಾರಾಯಣಪ್ಪ ನಾರಾಯಣಮ್ಮ ಬಿನ್ ಆಂದೋಳಿ	ರಾಮಪ್ಪ ನಾರಾಯಣಮ್ಮ	168	2-15	-	2-15	3-60	ಖುಷ್ಕಿ	99	109, 108	102	ಕರಿನಾ ಯ ಕನಹಳ್ಳಿ
ಒಟ್ಟು				<b>237-17</b>	<b>167-01</b>	<b>70-16</b>						

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಡುಬಂಡೆ	237-17	167-01	70-16
	ಒಟ್ಟು	<b>237-17</b>	<b>167-01</b>	<b>70-16</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಮಾರ್ಚ್ ೧೩, ೨೦೧೨ (ಫಾಲ್ಗುಣ ೨೩, ಶಕ ವರ್ಷ ೧೯೩೩)	ನಂ. ೧೭೪
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ : ಸಿಐ 100 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 3(1) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಜಕ್ಕಸಂದ್ರ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1.	2/1	2-05	0-05	2-00	3	130	16	1, 3
2.	2/2	1-22	-	1-22	3	120	16	1, 3

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
3.	2/3	1-22	-	1-22	3	120	16	1, 3
4.	3/1	2-00	0-05	1-35	11	3	16	10
5.	3/2	3-10	0-10	3-00	11	3	16	10
6.	4	4-18	0-11	4-07	11	3	16	10
7.	5/1	2-10	-	2-10	8	1	4	6
8.	5/2	2-16	-	2-16	8	1	4	6
9.	7	3-27	-	3-27	24, 35	6	8	ದಾರಿ
10.	8/1	0-18½	-	0-18½	23, 24	5	5	7
11.	8/2	3-30	0-16	3-14	23, 24	5	5	7
12.	8/3	0-18½	-	0-18½	23, 24	5	5	7
13.	8/4	0-12½	-	0-12½	23, 24	5	5	7
14.	8/5	0-12¼	-	0-12¼	23, 24	5	5	7
15.	8/6	0-12¼	-	0-12¼	23, 24	5	5	7
16.	9/1	1-25	0-09	1-16	10, 23	4	10	8
17.	9/2	1-04	0-02	1-02	10, 23	4	10	8
18.	9/3	1-13	-	1-13	10, 23	4	10	8
19.	9/4	0-14	-	0-14	10, 23	4	10	8
20.	10/1	1-19	0-04	1-15	22	4	11,12	9,2,3
21.	10/2	2-11	0-04	2-07	22	4	11,12	9,2,3
22.	10/3	1-08	0-02	1-06	22	4	11,12	9,2,3
23.	11	3-09	0-05	3-04	12	3	16	10
24.	12	4-17	0-15	4-02	13	11	14	10
25.	13	4-22	0-10	4-12	18	12	14	22
26.	14	5-26	0-19	5-07	17	16	15	12, 13
27.	15	7-24	0-21	7-03	16	16	16,134	14
28.	16	120-28	-	120-28	ಕರಡು ಬಂಡೆಗಡಿ	ಬರಹಟ್ಟಿ ಗಡಿ	ಕರಡು ಬಂಡೆಗಡಿ	2, 3, 11, 15

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
29.	16ರವೈಕಿ	4-00	-	4-00	10-08			
30.	16ರವೈಕಿ	3-00	-	3-00	ಕರಡು ಬಂಡೆ ಗಡಿ	ಒರಹಟ್ಟಿ ಗಡಿ	ಕರಡು ಬಂಡೆ ಗಡಿ	2, 3, 11, 15
31.	16/ಪಿ10	10-00	-	10-10	-“-	-“-	-“-	
32.	16/ಪಿ11	5-00	-	5-00				
33.	16/ಪಿ13	2-00	-	2-00				
34.	16/ಪಿ14	3-00	-	3-00				
35.	16/ಪಿ15	5-00	-	5-00				
36.	16/ಪಿ16	3-00	-	3-00				
37.	16/ಪಿ17	2-00	-	2-00				
38.	16/ಪಿ18	1-20	-	1-20				
39.	16/ಪಿ19	4-00	-	4-00				
40.	16/ಪಿ33	4-00	-	4-00				
41.	17/1	2-13	-	2-13	ಕರಿನಾಯಕನಹಳ್ಳಿ ಗಡಿ	14	16	18
42.	17/2	0-23	-	0-23	ಕರಿನಾಯಕನಹಳ್ಳಿ ಗಡಿ	14	16	18
43.	17/3	0-23	-	0-23	ಕರಿನಾಯಕನಹಳ್ಳಿ ಗಡಿ	14	16	18
44.	18/1	1-30 ½	0-00 ½	1-30	ಮಿಂಡಹಳ್ಳಿ ಗಡಿ	13	17	21
45.	18/2	0-34	0-03	0-31	ಮಿಂಡಹಳ್ಳಿ ಗಡಿ	13	17	21
46.	18/3	0-39	-	0-39	ಮಿಂಡಹಳ್ಳಿ ಗಡಿ	13	17	21
47.	18/4	0-18	-	0-18	ಮಿಂಡಹಳ್ಳಿ ಗಡಿ	13	17	21
48.	18/5	0-20 ½	0-00 ½	0-20	ಮಿಂಡಹಳ್ಳಿ ಗಡಿ	13	17	21
49.	19	3-31	0-07	3-24	ಮಿಂಡಹಳ್ಳಿ ಗಡಿ	18	ಕರಿನಾಯಕ ಹಳ್ಳಿ	20
50.	20/1	1-20	-	1-20	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
51.	20/2	2-00	-	2-00	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
52.	20/3	0-33	-	0-33	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
53.	21/1	0-25	-	0-25	19, 20	22,23	18	26
54.	21/2	1-12 ¾	0-09 ¼	1-03 ½	19, 20	22,23	18	26

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
55.	21/3	0-28	0-03 ½	0-24 ½	19, 20	22,23	18	26
56.	21/4	0-05 ½	-	0-05 ½	19, 20	22,23	18	26
57.	21/5	0-25	0-00 ½	0-24 ½	19, 20	22,23	18	26
58.	21/6	0-26 ¾	0-02 ¾	0-24	19, 20	22,23	18	26
59.	22	4-07	-	4-07	21	10	13	23
60.	23	4-18	0-04	4-14	26	8,9,24	10,22	24,25
61.	24/1	2-39	0-08	2-31	ರಸ್ತೆ	7,8	8,2,3	35
62.	24/2	1-30	0-05	1-25	ರಸ್ತೆ	7,8	8,2,3	35
63.	25/1	0-30	0-04	0-26	26	23, 24	22	33
64.	25/2	2-21	0-04	2-17	26	23, 24	22	33
65.	25/3	0-30	0-04	0-26	26	23, 24	22	33
66.	26/1	0-02 ½	-	0-02 ½	20, 27	25	21	32
67.	26/2	1-14	-	1-14	20, 27	25	21	32
68.	26/3	0-26	-	0-26	20, 27	25	21	32
69.	26/4	0-26	-	0-26	20, 27	25	21	32
70.	26/5	1-01	0-01	1-00	20, 27	25	21	32
71.	26/6	0-10 ½	0-01	0-09 ½	20, 27	25	21	32
72.	27	4-14	0-03	4-11	28, 29	26, 32	26	31
73.	28/1	1-24	-	1-24	ಮಂಡ ಹಳ್ಳಿ ಗಡಿ	27	20	29
74.	28/2	3-24	-	3-24	ಮಂಡ ಹಳ್ಳಿ ಗಡಿ	27	20	29
75.	29/1	1-00	-	1-00	ಮಂಡ ಹಳ್ಳಿ ಗಡಿ	27, 31	28	30
76.	29/2	2-17	-	2-17	ಮಂಡ ಹಳ್ಳಿ ಗಡಿ	27, 31	28	30
77.	29/3	1-35	-	1-35	ಮಂಡ ಹಳ್ಳಿ ಗಡಿ	27, 31	28	30
78.	30/1	0-20	-	0-20	ಮಂಡ ಹಳ್ಳಿ ಗಡಿ	31	29	46, 47
79.	30/2	2-17	0-04	2-13	ಮಂಡ ಹಳ್ಳಿ ಗಡಿ	31	29	46, 47
80.	30/3	2-17	0-04	2-13	ಮಂಡ ಹಳ್ಳಿ ಗಡಿ	31	29	46, 47



ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
81.	31/1	5-23	-	5-23	30	43	27, 32	45, 46
82.	31/2	3-00	-	3-00	30	43	27, 32	45, 46
83.	31/3	1-31	-	1-31	30	43	27, 32	45, 46
84.	31/4	1-09	-	1-09	30	43	27, 32	45, 46
85.	32	4-20	0-02	4-18	27	33, 34, 26	26	31
86.	33/1	1-09	-	1-09	32	35	25	34
87.	33/2	1-24	-	1-24	32	35	25	34
88.	33/3	1-09	-	1-09	32	35	25	34
89	34/1	2-22	-	2-22	32	35, 36	33	43
90	34/2	2-06	-	2-06	32	35, 36	33	43
91	35	4-03	0-10	3-33	34	7	24	36
92	37/1	2-13	0-05	2-08	36	38, 39	7	41
93	37/2	2-15	0-05	2-10	36	38, 39	7	41
94	41	4-17	0-09	4-08	42, 43	73	37	73
95	42/1	3-10 <sup>3</sup> / <sub>4</sub>	0-13	2-37 <sup>3</sup> / <sub>4</sub>	44	41, 73	43	44
96	42/2	1-01 <sup>1</sup> / <sub>4</sub>	0-02	0-39 <sup>1</sup> / <sub>4</sub>	44	41, 73	43	44
97	43/1	4-20	0-02	4-18	31	41	34	42, 44
98.	43/2	2-00	-	2-00	31	41	34	42, 44
99.	44/1	1-35	-	1-35	45	42, 70	43	66
100	44/2	3-07	0-03	3-04	45	42, 70	43	66
101	46	1-18	0-03	1-15	47	45	30, 31	53
102	47/1ಎ	2-16	0-08	2-08	ಮಂಡ ಹಳ್ಳಿ ಗಡಿ	46	30	48
103	47/1ಬಿ	0-15	0-15	-	ಮಂಡ ಹಳ್ಳಿ ಗಡಿ	46	30	48
104	47/2ಎ	0-05	0-02	0-03	ಮಂಡ ಹಳ್ಳಿ ಗಡಿ	46	30	48
105	47/2ಬಿ	2-14	2-14	-	ಮಂಡ ಹಳ್ಳಿ ಗಡಿ	46	30	48
106	47/2ಸಿ	0-02	-	0-02	ಮಂಡ ಹಳ್ಳಿ ಗಡಿ	46	30	48

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
107	45/1	1-08	0-04	1-04	46	44	31	53
108	48	5-37	-	5-37	ಮಿಂಡ ಹಳ್ಳಿ ಗಡಿ	53	47	49, 50
109	49	5-09	-	5-09	ಮಿಂಡ ಹಳ್ಳಿಗಡಿ	50	48	ಭುವನಹಳ್ಳಿ ಗಡಿ
110	50	6-06	-	6-06	49	51	48	ಭುವನಹಳ್ಳಿ ಗಡಿ
111	51	5-20	-	5-20	50	54	52	ಭುವನಹಳ್ಳಿ ಗಡಿ
112	52	5-29	-	5-29	48	53	46	51
113	53/1	2-30	0-09	2-21	52	66	45	54, 55
114	53/2	1-15	0-02	1-13	52	66	45	54, 55
115	53/3	1-02	0-02	1-00	52	66	45	54, 55
116	54/1	2-25	-	2-25	51	55	53	ಭುವನಹಳ್ಳಿ ಗಡಿ
117	54/2	2-36	-	2-36	51	55	53	ಭುವನಹಳ್ಳಿ ಗಡಿ
118	55/1	5-13	0-13	5-00	54	56, 65	53	ಭುವನಹಳ್ಳಿ ಗಡಿ
119	55/2	2-25	0-06	2-19	54	56, 65	53	ಭುವನಹಳ್ಳಿ ಗಡಿ
120	56	7-00	-	7-00	55	57	65	ಭುವನಹಳ್ಳಿ ಗಡಿ
121	57/1	0-09	0-01	0-08	56	58	64	ಭುವನಹಳ್ಳಿ ಗಡಿ
122	57/2	0-27½	0-01½	0-26	56	58	64	ಭುವನಹಳ್ಳಿ ಗಡಿ
123	57/3	0-27½	0-01½	0-26	56	58	64	ಭುವನಹಳ್ಳಿ ಗಡಿ
124	57/4	1-22	0-03	1-19	56	58	64	ಭುವನಹಳ್ಳಿ ಗಡಿ
125	57/5	1-17	0-03	1-14	56	58	64	ಭುವನಹಳ್ಳಿ ಗಡಿ
126	58/1	0-10	0-02	0-08	57	62	61	59
127	58/2	0-02	-	0-02	57	62	61	59
128	58/3	0-03	0-01	0-02	57	62	61	59
129	58/4	0-07	0-02	0-05	57	62	61	59
130	58/5	0-04	0-01	0-03	57	62	61	59
131	59	0-09	-	0-09	57	62	61	59
132	60/1	0-07	-	0-07	57	62	61	59

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
133	60/2	0-04	-	0-04	59, 62	63	63	ಭುವನಹಳ್ಳಿ ಗಡಿ
134	60/3	0-03	-	0-03	59, 62	63	63	ಭುವನಹಳ್ಳಿ ಗಡಿ
135	60/4	0-07	-	0-07	59, 62	63	63	ಭುವನಹಳ್ಳಿ ಗಡಿ
136	61/1	0-06	-	0-06	62	63	63	62
137	61/2	0-04	-	0-04	62	63	63	62
138	61/3	0-05	-	0-05	62	63	63	62
139	61/4	0-05	-	0-05	62	63	63	62
140	62/1	0-03	-	0-03	58	60	61	ಭುವನಹಳ್ಳಿ ಗಡಿ
141	62/2	0-04	-	0-04	58	60	61	ಭುವನಹಳ್ಳಿ ಗಡಿ
142	62/3	0-07	-	0-07	58	60	61	ಭುವನಹಳ್ಳಿ ಗಡಿ
143	62/4	0-05	-	0-05	58	60	61	ಭುವನಹಳ್ಳಿ ಗಡಿ
144	62/5	0-05	-	0-05	58	60	61	ಭುವನಹಳ್ಳಿ ಗಡಿ
145	63	3-04	0-01	3-03	57	89	64, 69	61, 60
146	64/1	2-12	0-06	2-06	65	69	68, 67	56, 57
147	64/2	2-16	0-06	2-10	65	69	68, 67	56, 57
148	65/1	3-24	-	3-24	55	64, 66	66	56
149	65/2	1-06	-	1-06	55	64, 66	66	56
150	66/1	3-14	-	3-14	53	67	44	64
151	66/2	2-00	-	2-00	53	67	44	64
152	68/1	0-33	-	0-33	67	69	70	64
153	68/2	4-05	-	4-05	67	69	70	64
154	69/1	1-06	-	1-06	64, 68	85, 86, 88	70	63
155	69/2	1-09	-	1-09	64, 68	85, 86, 88	70	63
156	69/3	1-17	-	1-17	64, 68	85, 86, 88	70	63
157	69/4	1-10	-	1-10	64, 68	85, 86, 88	70	63
158	70/1	3-01	0-04	2-37	67	75	71	68, 69
159	70/2	3-09	0-09	3-00	67	75	71	68, 69

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
160	71/1	2-15	0-02	2-13	72	74	73, 42	70
161	71/2	2-34	0-03	2-31	72	74	73, 42	70
162	72/1	0-22	-	0-22	42, 44	73, 71	42	67
163	72/2	1-06	-	1-06	42, 44	73, 71	42	67
164	72/3	2-20	-	2-20	42, 44	73, 71	42	67
165	73/1	5-09	0-08	5-01	42, 72	76	41	72
166	73/2	0-12	-	0-12	42, 72	76	41	72
167	75/1	0-18½	0-01	0-17½	70, 74	82	76, 77	84
168	75/2	3-33½	0-04	3-29½	70, 74	82	76, 77	84
169	76	1-37	0-05	1-32	73	77	40	75
170	77/1	1-19	0-04	1-15	76	78, 79	40	82, 85
171	77/2	1-07	0-03	1-04	76	78, 79	40	82, 85
172	77/3	1-19	0-03	1-16	76	78, 79	40	82, 85
173	77/4	0-04	-	0-04	76	78, 79	40	82, 85
174	77/5	0-03	-	0-03	76	78, 79	40	82, 85
175	77/6	0-03	-	0-03	76	78, 79	40	82, 85
176	79/1	1-13	0-13	1-00	77, 78	116	40	80
177	79/2	0-04	-	0-04	77, 78	116	40	80
178	80	4-28	0-14	4-14	82	81	78, 79	82
179	81/1	2-23	0-09	2-14	80	100,101	116	83
180	81/2	1-14	-	1-14	80	100,101	116	83
181	82/1	0-33	-	0-33	75	80	77	84
182	82/2	3-17	0-04	3-13	75	80	77	84
183	83	3-13	-	3-13	84	86	81	86
184	84/1	2-00	0-01	1-39	85, 86	83	82	86
185	84/2	1-27	0-02	1-25	85, 86	83	82	86

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
186	84/3	0-15	-	0-15	85, 86	83	82	86
187	85/1	0-37½	0-03½	0-34	69	84	70	86, 88
188	85/2	1-37½	0-02½	1-35	69	84	70	86, 88
189	86	1-18	0-03	1-15	85	87	85	88
190	87	4-28	0-09	4-19	86	99	83, 84	91, 89
191	88	2-19	0-01	2-18	69	91	86	90
192	89/1	2-06	-	2-06	63	90	88	ಭುವನಹಳ್ಳಿ ಗಡಿ
193	89/2	2-01	-	2-01	63	90	88	ಭುವನಹಳ್ಳಿ ಗಡಿ
194	90/1	1-08	0-03	1-05	89	92	91	ಭುವನಹಳ್ಳಿ ಗಡಿ
195	90/2	1-07	0-04	1-03	89	92	91	ಭುವನಹಳ್ಳಿ ಗಡಿ
196	90/3	1-08½	-	1-08½	89	92	91	ಭುವನಹಳ್ಳಿ ಗಡಿ
197	90/4	1-18½	-	1-18½	89	92	91	ಭುವನಹಳ್ಳಿ ಗಡಿ
198	91	5-00	0-14	4-26	88	99	87	90
199	92/1	2-20	0-01	2-19	90, 91	95	96,99	ಭುವನಹಳ್ಳಿ ಗಡಿ
200	92/2	3-23	0-01	3-22	90, 91	95	96,99	ಭುವನಹಳ್ಳಿ ಗಡಿ
201	93	4-09	0-02	4-07	92	95, ಕೆರೆ	94	ಭುವನಹಳ್ಳಿ ಗಡಿ
202	94/1	2-05	0-01	2-04	92	95, ಕೆರೆ	92	93
203	94/2	0-01	-	0-01	92	95, ಕೆರೆ	92	93
204	94/3	1-37	0-01	1-36	92	95, ಕೆರೆ	92	93
205	96/1	2-21	0-02	2-19	99	95	97	92
206	96/2	1-05	-	1-05	99	95	97	92
207	96/3	1-14	0-02	1-12	99	95	97	92
208	97	2-25	0-01	2-24	99	104	98	96
209	98/1	2-03	0-03	2-00	99	104	108,103	96
210	98/2	0-27	0-03	0-24	99	104	108,103	96
211	99/1	1-35	-	1-35	91	96	87	92

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
212	99/2	2-05	0-03	2-02	91	96	87	92
213	99/3	2-13	0-12	2-01	91	96	87	92
214	100/1	1-34	-	1-34	99	98,103	101	98
215	100/2	1-23 <sup>3</sup> / <sub>4</sub>	0-00 <sup>3</sup> / <sub>4</sub>	1-23	99	98,103	101	98
216	100/3	2-02 <sup>1</sup> / <sub>4</sub>	0-02 <sup>1</sup> / <sub>4</sub>	2-00	99	98,103	101	98
217	101	4-38	0-06	4-32	81	106	116	100,103
218	102	0-15	0-01	0-14	103	105	106	104
219	103/1	2-25	0-09	2-16	100	104	101	98
220	103/2	1-01	0-01	1-00	100	104	101	98
221	104/1	4-08	-	4-08	103	95	102,105	97
222	104/2	0-35	0-03	0-32	103	95	102,105	97
223	104/3	0-26	-	0-26	103	95	102,105	97
224	105/1	0-11 <sup>1</sup> / <sub>4</sub>	0-00 <sup>1</sup> / <sub>2</sub>	0-10 <sup>3</sup> / <sub>4</sub>	106	ಮೊಬರಹಳ್ಳಿ ಗಡಿ	106	104
225	105/2	0-12 <sup>1</sup> / <sub>2</sub>	0-01 <sup>3</sup> / <sub>4</sub>	0-10 <sup>3</sup> / <sub>4</sub>	106	ಮೊಬರಹಳ್ಳಿ ಗಡಿ	106	104
226	105/3	0-07 <sup>3</sup> / <sub>4</sub>	0-00 <sup>1</sup> / <sub>2</sub>	0-07 <sup>1</sup> / <sub>4</sub>	106	ಮೊಬರಹಳ್ಳಿ ಗಡಿ	106	104
227	105/4	0-07 <sup>1</sup> / <sub>2</sub>	0-00 <sup>1</sup> / <sub>4</sub>	0-07 <sup>1</sup> / <sub>4</sub>	106	ಮೊಬರಹಳ್ಳಿ ಗಡಿ	106	104
228	105/5	0-07	-	0-07	106	ಮೊಬರಹಳ್ಳಿ ಗಡಿ	106	104
229	106	6-18	0-09	6-09	101	105	107	102
230	107/1	1-16	-	1-16	111	ಮೊಬರಹಳ್ಳಿಗಡಿ	109	106
231	107/2	1-13	-	1-13	111	ಮೊಬರಹಳ್ಳಿಗಡಿ	109	106
232	107/3	1-36	0-02	1-34	111	ಮೊಬರಹಳ್ಳಿಗಡಿ	109	106
233	108	4-30	0-07	4-23	109	16	16	107
234	109	5-15	0-10	5-05	110	108	16	107
235	110	4-32	0-13	4-19	114	109	126	111, 112
236	111/1	0-07	0-02	0-05	112	107	109, 110	116
237	111/2	0-04	0-01	0-03	112	107	109, 110	116

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
238	111/3	0-02	-	0-02	107	109,110	116	112
239	111/4	0-02	-	0-02	107	109,110	116	112
240	111/5	0-03	-	0-03	107	109,110	116	112
241	111/6	0-04	0-01	0-03	107	109,110	116	112
242	111/7	0-04	-	0-04	107	109,110	116	112
243	111/8	0-03	0-00 ½	0-02 ½	107	109,110	116	112
244	111/9	0-03	0-00 ½	0-02 ½	112	107	109,110	116
245	111/10	0-01¾	0-00¼	0-01½	112	107	109,110	116
246	111/11	0-02	0-00¼	0-01¾	112	107	109,110	116
247	116/1	2-38	0-11	2-27	113	106	111, 112	101, 81
248	116/2	1-03	0-01	1-02	113	106	111, 112	101, 81
249	117	15-00	1-29	13-11	16	118	ಕರಡುಬಂಡೆ ಗಡಿ	16
250	118	10-00	0-31	9-09	117	119	ಕರಡುಬಂಡೆ ಗಡಿ	16
251	199/1	3-21	-	3-21	118	16	ಕರಡುಬಂಡೆ ಗಡಿ	16
252	119/2	4-00	-	4-00	118	16	ಕರಡುಬಂಡೆ ಗಡಿ	16
253	119/3	12-22	0-04	12-18	118	16	ಕರಡುಬಂಡೆ ಗಡಿ	16
254	120	1-39	0-02	1-37	2	16	16	16
255	121	2-00	-	2-00	16	122	16	124
256	122	2-03	0-03	2-00	121	16	16	124
257	123	2-00	-	2-00	122	16	16	124
258	124	2-00	-	2-00	16	16	123	126
259	125	2-00	-	2-00	16	ಮೊಬರಹಳ್ಳಿಗಡಿ	16	16
260	126	2-00	-	2-00	16	16	16, 124	110
261	127	2-00	-	2-00	16	16	16	16
262	128	2-00	-	2-00	16	16	16	16
263	129	2-00	-	2-00	16	16, 120	16	16

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
264	130	2-00	-	2-00	131, 132	16	16	16
265	131	2-00	-	2-00	16	16	132	133
266	132	2-00	-	2-00	16	16	16	131
267	133	2-00	-	2-00	16	16	131	16
268	134	2-00	-	2-00	16	16	16	15
269	140	1-20	-	1-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
270	143	1-20	-	1-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
271	150	2-20	-	2-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
272	45/2	1-07 ½	1-03 ½	1-04	1-24	44	31	53
273	45/3	1-07 ½	1-03 ½	1-04	1-24	44	31	53
274	45/4	3-12	-	3-12	3-74	44	31	53
275	67/1	2-07	0-06	2-01	2-29	68,70	72,44	64
276	67/2	2-01	-	2-01	2-29	68,70	72,44	64
ಒಟ್ಟು		<b>696-25½</b>	<b>20-12¼</b>	<b>676-13¼</b>				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಜಕ್ಕಸಂದ್ರ	696-25½	20-12¼	676-13¼
ಒಟ್ಟು		<b>696-25½</b>	<b>20-12¼</b>	<b>676-13¼</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ



ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 2

ಸಂಖ್ಯೆ : ಸಿಐ 100 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 1(3) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7ರ ವಿಧಿಗಳು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ ಅನ್ವಯವಾಗುವುವೆಂದು ಘೋಷಿಸಿದೆ.

ಗ್ರಾಮ : ಜಕ್ಕಸಂದ್ರ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಬಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1.	2/1	2-05	0-05	2-00	3	130	16	1, 3
2.	2/2	1-22	-	1-22	3	120	16	1, 3
3.	2/3	1-22	-	1-22	3	120	16	1, 3
4.	3/1	2-00	0-05	1-35	11	3	16	10
5.	3/2	3-10	0-10	3-00	11	3	16	10
6.	4	4-18	0-11	4-07	11	3	16	10
7.	5/1	2-10	-	2-10	8	1	4	6
8.	5/2	2-16	-	2-16	8	1	4	6
9.	7	3-27	-	3-27	24, 35	6	8	ದಾರಿ
10.	8/1	0-18½	-	0-18½	23, 24	5	5	7
11.	8/2	3-30	0-16	3-14	23, 24	5	5	7
12.	8/3	0-18½	-	0-18½	23, 24	5	5	7
13.	8/4	0-12½	-	0-12½	23, 24	5	5	7
14.	8/5	0-12¼	-	0-12¼	23, 24	5	5	7
15.	8/6	0-12¼	-	0-12¼	23, 24	5	5	7
16.	9/1	1-25	0-09	1-16	10, 23	4	10	8
17.	9/2	1-04	0-02	1-02	10, 23	4	10	8
18.	9/3	1-13	-	1-13	10, 23	4	10	8

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
19.	9/4	0-14	-	0-14	10, 23	4	10	8
20.	10/1	1-19	0-04	1-15	22	4	11,12	9,2,3
21.	10/2	2-11	0-04	2-07	22	4	11,12	9,2,3
22.	10/3	1-08	0-02	1-06	22	4	11,12	9,2,3
23.	11	3-09	0-05	3-04	12	3	16	10
24.	12	4-17	0-15	4-02	13	11	14	10
25.	13	4-22	0-10	4-12	18	12	14	22
26.	14	5-26	0-19	5-07	17	16	15	12, 13
27.	15	7-24	0-21	7-03	16	16	16,134	14
28.	16	120-28	-	120-28	ಕರಡು ಬಂಡೆಗಡಿ	ಒರಹಟ್ಟಿ ಗಡಿ	ಕರಡು ಬಂಡೆಗಡಿ	2, 3, 11, 15
29.	16ರಪೈಕಿ	4-00	-	4-00	10-08			
30.	16ರಪೈಕಿ	3-00	-	3-00	ಕರಡು ಬಂಡೆ ಗಡಿ	ಒರಹಟ್ಟಿ ಗಡಿ	ಕರಡು ಬಂಡೆ ಗಡಿ	2, 3, 11, 15
31.	16/ಪಿ10	10-00	-	10-10	-“-	-“-	-“-	
32.	16/ಪಿ11	5-00	-	5-00				
33.	16/ಪಿ13	2-00	-	2-00				
34.	16/ಪಿ14	3-00	-	3-00				
35.	16/ಪಿ15	5-00	-	5-00				
36.	16/ಪಿ16	3-00	-	3-00				
37.	16/ಪಿ17	2-00	-	2-00				
38.	16/ಪಿ18	1-20	-	1-20				
39.	16/ಪಿ19	4-00	-	4-00				
40.	16/ಪಿ33	4-00	-	4-00				
41.	17/1	2-13	-	2-13	ಕರಿನಾಯಕನಹಳ್ಳಿ ಗಡಿ	14	16	18
42.	17/2	0-23	-	0-23	ಕರಿನಾಯಕನಹಳ್ಳಿ ಗಡಿ	14	16	18
43.	17/3	0-23	-	0-23	ಕರಿನಾಯಕನಹಳ್ಳಿ ಗಡಿ	14	16	18
44.	18/1	1-30 ½	0-00 ½	1-30	ಮಿಂಡಹಳ್ಳಿ ಗಡಿ	13	17	21

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
45.	18/2	0-34	0-03	0-31	ಮಿಂಡಹಳ್ಳಿ ಗಡಿ	13	17	21
46.	18/3	0-39	-	0-39	ಮಿಂಡಹಳ್ಳಿ ಗಡಿ	13	17	21
47.	18/4	0-18	-	0-18	ಮಿಂಡಹಳ್ಳಿ ಗಡಿ	13	17	21
48.	18/5	0-20 ½	0-00 ½	0-20	ಮಿಂಡಹಳ್ಳಿ ಗಡಿ	13	17	21
49.	19	3-31	0-07	3-24	ಮಿಂಡಹಳ್ಳಿ ಗಡಿ	18	ಕರಿನಾಯಕ ಹಳ್ಳಿ	20
50.	20/1	1-20	-	1-20	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
51.	20/2	2-00	-	2-00	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
52.	20/3	0-33	-	0-33	ಮಿಂಡಹಳ್ಳಿ ಗಡಿ	21, 26, 27	ಕರಿನಾಯಕ ಹಳ್ಳಿ	20
53.	21/1	0-25	-	0-25	19, 20	22,23	18	26
54.	21/2	1-12 ¾	0-09 ¼	1-03 ½	19, 20	22,23	18	26
55.	21/3	0-28	0-03 ½	0-24 ½	19, 20	22,23	18	26
56.	21/4	0-05 ½	-	0-05 ½	19, 20	22,23	18	26
57.	21/5	0-25	0-00 ½	0-24 ½	19, 20	22,23	18	26
58.	21/6	0-26 ¾	0-02 ¾	0-24	19, 20	22,23	18	26
59.	22	4-07	-	4-07	21	10	13	23
60.	23	4-18	0-04	4-14	26	8,9,24	10,22	24,25
61.	24/1	2-39	0-08	2-31	ರಸ್ತೆ	7,8	8,2,3	35
62.	24/2	1-30	0-05	1-25	ರಸ್ತೆ	7,8	8,2,3	35
63.	25/1	0-30	0-04	0-26	26	23, 24	22	33
64.	25/2	2-21	0-04	2-17	26	23, 24	22	33
65.	25/3	0-30	0-04	0-26	26	23, 24	22	33
66.	26/1	0-02 ½	-	0-02 ½	20, 27	25	21	32
67.	26/2	1-14	-	1-14	20, 27	25	21	32
68.	26/3	0-26	-	0-26	20, 27	25	21	32
69.	26/4	0-26	-	0-26	20, 27	25	21	32

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕೃ ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
70.	26/5	1-01	0-01	1-00	20, 27	25	21	32
71.	26/6	0-10 ½	0-01	0-09 ½	20, 27	25	21	32
72.	27	4-14	0-03	4-11	28, 29	26, 32	26	31
73.	28/1	1-24	—	1-24	ಮಂಡ ಹಳ್ಳಿ ಗಡಿ	27	20	29
74.	28/2	3-24	—	3-24	ಮಂಡ ಹಳ್ಳಿ ಗಡಿ	27	20	29
75.	29/1	1-00	—	1-00	ಮಂಡ ಹಳ್ಳಿ ಗಡಿ	27, 31	28	30
76.	29/2	2-17	—	2-17	ಮಂಡ ಹಳ್ಳಿ ಗಡಿ	27, 31	28	30
77.	29/3	1-35	—	1-35	ಮಂಡ ಹಳ್ಳಿ ಗಡಿ	27, 31	28	30
78.	30/1	0-20	—	0-20	ಮಂಡ ಹಳ್ಳಿ ಗಡಿ	31	29	46, 47
79.	30/2	2-17	0-04	2-13	ಮಂಡ ಹಳ್ಳಿ ಗಡಿ	31	29	46, 47
80.	30/3	2-17	0-04	2-13	ಮಂಡ ಹಳ್ಳಿ ಗಡಿ	31	29	46, 47
81.	31/1	5-23	—	5-23	30	43	27, 32	45, 46
82.	31/2	3-00	—	3-00	30	43	27, 32	45, 46
83.	31/3	1-31	—	1-31	30	43	27, 32	45, 46
84.	31/4	1-09	—	1-09	30	43	27, 32	45, 46
85.	32	4-20	0-02	4-18	27	33, 34, 26	26	31
86.	33/1	1-09	—	1-09	32	35	25	34
87.	33/2	1-24	—	1-24	32	35	25	34
88.	33/3	1-09	—	1-09	32	35	25	34
89.	34/1	2-22	—	2-22	32	35, 36	33	43
90.	34/2	2-06	—	2-06	32	35, 36	33	43
91.	35	4-03	0-10	3-33	34	7	24	36
92.	37/1	2-13	0-05	2-08	36	38, 39	7	41
93.	37/2	2-15	0-05	2-10	36	38, 39	7	41
94.	41	4-17	0-09	4-08	42, 43	73	37	73
95.	42/1	3-10 ¾	0-13	2-37 ¾	44	41, 73	43	44

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
96	42/2	1-01¼	0-02	0-39¼	44	41, 73	43	44
97	43/1	4-20	0-02	4-18	31	41	34	42, 44
98.	43/2	2-00	-	2-00	31	41	34	42, 44
99.	44/1	1-35	-	1-35	45	42, 70	43	66
100	44/2	3-07	0-03	3-04	45	42, 70	43	66
101	46	1-18	0-03	1-15	47	45	30, 31	53
102	47/1ಎ	2-16	0-08	2-08	ಮಂಡ ಹಳ್ಳಿ ಗಡಿ	46	30	48
103	47/1ಬಿ	0-15	0-15	-	ಮಂಡ ಹಳ್ಳಿ ಗಡಿ	46	30	48
104	47/2ಎ	0-05	0-02	0-03	ಮಂಡ ಹಳ್ಳಿ ಗಡಿ	46	30	48
105	47/2ಬಿ	2-14	2-14	-	ಮಂಡ ಹಳ್ಳಿ ಗಡಿ	46	30	48
106	47/2ಸಿ	0-02	-	0-02	ಮಂಡ ಹಳ್ಳಿ ಗಡಿ	46	30	48
107	45/1	1-08	0-04	1-04	46	44	31	53
108	48	5-37	-	5-37	ಮಂಡ ಹಳ್ಳಿ ಗಡಿ	53	47	49, 50
109	49	5-09	-	5-09	ಮಂಡ ಹಳ್ಳಿ ಗಡಿ	50	48	ಭುವನಹಳ್ಳಿ ಗಡಿ
110	50	6-06	-	6-06	49	51	48	ಭುವನಹಳ್ಳಿ ಗಡಿ
111	51	5-20	-	5-20	50	54	52	ಭುವನಹಳ್ಳಿ ಗಡಿ
112	52	5-29	-	5-29	48	53	46	51
113	53/1	2-30	0-09	2-21	52	66	45	54, 55
114	53/2	1-15	0-02	1-13	52	66	45	54, 55
115	53/3	1-02	0-02	1-00	52	66	45	54, 55
116	54/1	2-25	-	2-25	51	55	53	ಭುವನಹಳ್ಳಿ ಗಡಿ
117	54/2	2-36	-	2-36	51	55	53	ಭುವನಹಳ್ಳಿ ಗಡಿ
118	55/1	5-13	0-13	5-00	54	56, 65	53	ಭುವನಹಳ್ಳಿ ಗಡಿ
119	55/2	2-25	0-06	2-19	54	56, 65	53	ಭುವನಹಳ್ಳಿ ಗಡಿ
120	56	7-00	-	7-00	55	57	65	ಭುವನಹಳ್ಳಿ ಗಡಿ
121	57/1	0-09	0-01	0-08	56	58	64	ಭುವನಹಳ್ಳಿ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
122	57/2	0-27½	0-01½	0-26	56	58	64	ಭುವನಹಳ್ಳಿ ಗಡಿ
123	57/3	0-27½	0-01½	0-26	56	58	64	ಭುವನಹಳ್ಳಿ ಗಡಿ
124	57/4	1-22	0-03	1-19	56	58	64	ಭುವನಹಳ್ಳಿ ಗಡಿ
125	57/5	1-17	0-03	1-14	56	58	64	ಭುವನಹಳ್ಳಿ ಗಡಿ
126	58/1	0-10	0-02	0-08	57	62	61	59
127	58/2	0-02	-	0-02	57	62	61	59
128	58/3	0-03	0-01	0-02	57	62	61	59
129	58/4	0-07	0-02	0-05	57	62	61	59
130	58/5	0-04	0-01	0-03	57	62	61	59
131	59	0-09	-	0-09	57	62	61	59
132	60/1	0-07	-	0-07	57	62	61	59
133	60/2	0-04	-	0-04	59, 62	63	63	ಭುವನಹಳ್ಳಿ ಗಡಿ
134	60/3	0-03	-	0-03	59, 62	63	63	ಭುವನಹಳ್ಳಿ ಗಡಿ
135	60/4	0-07	-	0-07	59, 62	63	63	ಭುವನಹಳ್ಳಿ ಗಡಿ
136	61/1	0-06	-	0-06	62	63	63	62
137	61/2	0-04	-	0-04	62	63	63	62
138	61/3	0-05	-	0-05	62	63	63	62
139	61/4	0-05	-	0-05	62	63	63	62
140	62/1	0-03	-	0-03	58	60	61	ಭುವನಹಳ್ಳಿ ಗಡಿ
141	62/2	0-04	-	0-04	58	60	61	ಭುವನಹಳ್ಳಿ ಗಡಿ
142	62/3	0-07	-	0-07	58	60	61	ಭುವನಹಳ್ಳಿ ಗಡಿ
143	62/4	0-05	-	0-05	58	60	61	ಭುವನಹಳ್ಳಿ ಗಡಿ
144	62/5	0-05	-	0-05	58	60	61	ಭುವನಹಳ್ಳಿ ಗಡಿ
145	63	3-04	0-01	3-03	57	89	64, 69	61, 60
146	64/1	2-12	0-06	2-06	65	69	68, 67	56, 57
147	64/2	2-16	0-06	2-10	65	69	68, 67	56, 57

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕೃ ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
148	65/1	3-24	-	3-24	55	64, 66	66	56
149	65/2	1-06	-	1-06	55	64, 66	66	56
150	66/1	3-14	-	3-14	53	67	44	64
151	66/2	2-00	-	2-00	53	67	44	64
152	68/1	0-33	-	0-33	67	69	70	64
153	68/2	4-05	-	4-05	67	69	70	64
154	69/1	1-06	-	1-06	64, 68	85, 86, 88	70	63
155	69/2	1-09	-	1-09	64, 68	85, 86, 88	70	63
156	69/3	1-17	-	1-17	64, 68	85, 86, 88	70	63
157	69/4	1-10	-	1-10	64, 68	85, 86, 88	70	63
158	70/1	3-01	0-04	2-37	67	75	71	68, 69
159	70/2	3-09	0-09	3-00	67	75	71	68, 69
160	71/1	2-15	0-02	2-13	72	74	73, 42	70
161	71/2	2-34	0-03	2-31	72	74	73, 42	70
162	72/1	0-22	-	0-22	42, 44	73, 71	42	67
163	72/2	1-06	-	1-06	42, 44	73, 71	42	67
164	72/3	2-20	-	2-20	42, 44	73, 71	42	67
165	73/1	5-09	0-08	5-01	42, 72	76	41	72
166	73/2	0-12	-	0-12	42, 72	76	41	72
167	75/1	0-18½	0-01	0-17½	70, 74	82	76, 77	84
168	75/2	3-33½	0-04	3-29½	70, 74	82	76, 77	84
169	76	1-37	0-05	1-32	73	77	40	75
170	77/1	1-19	0-04	1-15	76	78, 79	40	82, 85
171	77/2	1-07	0-03	1-04	76	78, 79	40	82, 85
172	77/3	1-19	0-03	1-16	76	78, 79	40	82, 85
173	77/4	0-04	-	0-04	76	78, 79	40	82, 85

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
174	77/5	0-03	-	0-03	76	78, 79	40	82, 85
175	77/6	0-03	-	0-03	76	78, 79	40	82, 85
176	79/1	1-13	0-13	1-00	77, 78	116	40	80
177	79/2	0-04	-	0-04	77, 78	116	40	80
178	80	4-28	0-14	4-14	82	81	78, 79	82
179	81/1	2-23	0-09	2-14	80	100,101	116	83
180	81/2	1-14	-	1-14	80	100,101	116	83
181	82/1	0-33	-	0-33	75	80	77	84
182	82/2	3-17	0-04	3-13	75	80	77	84
183	83	3-13	-	3-13	84	86	81	86
184	84/1	2-00	0-01	1-39	85, 86	83	82	86
185	84/2	1-27	0-02	1-25	85, 86	83	82	86
186	84/3	0-15	-	0-15	85, 86	83	82	86
187	85/1	0-37 ½	0-03 ½	0-34	69	84	70	86, 88
188	85/2	1-37 ½	0-02 ½	1-35	69	84	70	86, 88
189	86	1-18	0-03	1-15	85	87	85	88
190	87	4-28	0-09	4-19	86	99	83, 84	91, 89
191	88	2-19	0-01	2-18	69	91	86	90
192	89/1	2-06	-	2-06	63	90	88	ಭುವನಹಳ್ಳಿ ಗಡಿ
193	89/2	2-01	-	2-01	63	90	88	ಭುವನಹಳ್ಳಿ ಗಡಿ
194	90/1	1-08	0-03	1-05	89	92	91	ಭುವನಹಳ್ಳಿ ಗಡಿ
195	90/2	1-07	0-04	1-03	89	92	91	ಭುವನಹಳ್ಳಿ ಗಡಿ
196	90/3	1-08 ½	-	1-08 ½	89	92	91	ಭುವನಹಳ್ಳಿ ಗಡಿ
197	90/4	1-18 ½	-	1-18 ½	89	92	91	ಭುವನಹಳ್ಳಿ ಗಡಿ
198	91	5-00	0-14	4-26	88	99	87	90
199	92/1	2-20	0-01	2-19	90, 91	95	96,99	ಭುವನಹಳ್ಳಿ ಗಡಿ



ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
200	92/2	3-23	0-01	3-22	90, 91	95	96,99	ಭುವನಹಳ್ಳಿ ಗಡಿ
201	93	4-09	0-02	4-07	92	95, ಕೆರೆ	94	ಭುವನಹಳ್ಳಿ ಗಡಿ
202	94/1	2-05	0-01	2-04	92	95, ಕೆರೆ	92	93
203	94/2	0-01	-	0-01	92	95, ಕೆರೆ	92	93
204	94/3	1-37	0-01	1-36	92	95, ಕೆರೆ	92	93
205	96/1	2-21	0-02	2-19	99	95	97	92
206	96/2	1-05	-	1-05	99	95	97	92
207	96/3	1-14	0-02	1-12	99	95	97	92
208	97	2-25	0-01	2-24	99	104	98	96
209	98/1	2-03	0-03	2-00	99	104	108,103	96
210	98/2	0-27	0-03	0-24	99	104	108,103	96
211	99/1	1-35	-	1-35	91	96	87	92
212	99/2	2-05	0-03	2-02	91	96	87	92
213	99/3	2-13	0-12	2-01	91	96	87	92
214	100/1	1-34	-	1-34	99	98,103	101	98
215	100/2	1-23 <sup>3</sup> / <sub>4</sub>	0-00 <sup>3</sup> / <sub>4</sub>	1-23	99	98,103	101	98
216	100/3	2-02 <sup>1</sup> / <sub>4</sub>	0-02 <sup>1</sup> / <sub>4</sub>	2-00	99	98,103	101	98
217	101	4-38	0-06	4-32	81	106	116	100,103
218	102	0-15	0-01	0-14	103	105	106	104
219	103/1	2-25	0-09	2-16	100	104	101	98
220	103/2	1-01	0-01	1-00	100	104	101	98
221	104/1	4-08	-	4-08	103	95	102,105	97
222	104/2	0-35	0-03	0-32	103	95	102,105	97
223	104/3	0-26	-	0-26	103	95	102,105	97
224	105/1	0-11 <sup>1</sup> / <sub>4</sub>	0-00 <sup>1</sup> / <sub>2</sub>	0-10 <sup>3</sup> / <sub>4</sub>	106	ಮೊಬರಹಳ್ಳಿ ಗಡಿ	106	104
225	105/2	0-12 <sup>1</sup> / <sub>2</sub>	0-01 <sup>3</sup> / <sub>4</sub>	0-10 <sup>3</sup> / <sub>4</sub>	106	ಮೊಬರಹಳ್ಳಿ ಗಡಿ	106	104

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕ್ಕು ಬಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
226	105/3	0-07 <sup>3</sup> / <sub>4</sub>	0-00 <sup>1</sup> / <sub>2</sub>	0-07 <sup>1</sup> / <sub>4</sub>	106	ಮೊಬರಹಳ್ಳಿ ಗಡಿ	106	104
227	105/4	0-07 <sup>1</sup> / <sub>2</sub>	0-00 <sup>1</sup> / <sub>4</sub>	0-07 <sup>1</sup> / <sub>4</sub>	106	ಮೊಬರಹಳ್ಳಿ ಗಡಿ	106	104
228	105/5	0-07	-	0-07	106	ಮೊಬರಹಳ್ಳಿ ಗಡಿ	106	104
229	106	6-18	0-09	6-09	101	105	107	102
230	107/1	1-16	-	1-16	111	ಮೊಬರಹಳ್ಳಿಗಡಿ	109	106
231	107/2	1-13	-	1-13	111	ಮೊಬರಹಳ್ಳಿಗಡಿ	109	106
232	107/3	1-36	0-02	1-34	111	ಮೊಬರಹಳ್ಳಿಗಡಿ	109	106
233	108	4-30	0-07	4-23	109	16	16	107
234	109	5-15	0-10	5-05	110	108	16	107
235	110	4-32	0-13	4-19	114	109	126	111, 112
236	111/1	0-07	0-02	0-05	112	107	109, 110	116
237	111/2	0-04	0-01	0-03	112	107	109, 110	116
238	111/3	0-02	-	0-02	107	109,110	116	112
239	111/4	0-02	-	0-02	107	109,110	116	112
240	111/5	0-03	-	0-03	107	109,110	116	112
241	111/6	0-04	0-01	0-03	107	109,110	116	112
242	111/7	0-04	-	0-04	107	109,110	116	112
243	111/8	0-03	0-00 <sup>1</sup> / <sub>2</sub>	0-02 <sup>1</sup> / <sub>2</sub>	107	109,110	116	112
244	111/9	0-03	0-00 <sup>1</sup> / <sub>2</sub>	0-02 <sup>1</sup> / <sub>2</sub>	112	107	109,110	116
245	111/10	0-01 <sup>3</sup> / <sub>4</sub>	0-00 <sup>1</sup> / <sub>4</sub>	0-01 <sup>1</sup> / <sub>2</sub>	112	107	109,110	116
246	111/11	0-02	0-00 <sup>1</sup> / <sub>4</sub>	0-01 <sup>3</sup> / <sub>4</sub>	112	107	109,110	116
247	116/1	2-38	0-11	2-27	113	106	111, 112	101, 81
248	116/2	1-03	0-01	1-02	113	106	111, 112	101, 81
249	117	15-00	1-29	13-11	16	118	ಕರಡುಬಂಡೆ ಗಡಿ	16
250	118	10-00	0-31	9-09	117	119	ಕರಡುಬಂಡೆ ಗಡಿ	16
251	199/1	3-21	-	3-21	118	16	ಕರಡುಬಂಡೆ ಗಡಿ	16

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆ ಕೃ ಬ ಂ ದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
252	119/2	4-00	-	4-00	118	16	ಕರಡುಬಂಡೆ ಗಡಿ	16
253	119/3	12-22	0-04	12-18	118	16	ಕರಡುಬಂಡೆ ಗಡಿ	16
254	120	1-39	0-02	1-37	2	16	16	16
255	121	2-00	-	2-00	16	122	16	124
256	122	2-03	0-03	2-00	121	16	16	124
257	123	2-00	-	2-00	122	16	16	124
258	124	2-00	-	2-00	16	16	123	126
259	125	2-00	-	2-00	16	ಮೊಬರಹಳ್ಳಿಗಡಿ	16	16
260	126	2-00	-	2-00	16	16	16, 124	110
261	127	2-00	-	2-00	16	16	16	16
262	128	2-00	-	2-00	16	16	16	16
263	129	2-00	-	2-00	16	16, 120	16	16
264	130	2-00	-	2-00	131, 132	16	16	16
265	131	2-00	-	2-00	16	16	132	133
266	132	2-00	-	2-00	16	16	16	131
267	133	2-00	-	2-00	16	16	131	16
268	134	2-00	-	2-00	16	16	16	15
269	140	1-20	-	1-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
270	143	1-20	-	1-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
271	150	2-20	-	2-20	ಕರಡುಬಂಡೆ ಹೊಸಹಳ್ಳಿ	ಮೊಬರಹಳ್ಳಿ	127,122	1,3,11
272	45/2	1-07 ½	1-03 ½	1-04	1-24	44	31	53
273	45/3	1-07 ½	1-03 ½	1-04	1-24	44	31	53
274	45/4	3-12	-	3-12	3-74	44	31	53
275	67/1	2-07	0-06	2-01	2-29	68,70	72,44	64
276	67/2	2-01	-	2-01	2-29	68,70	72,44	64
ಒಟ್ಟು		696-25½	20-12¼	676-13¼				

—:: ಘೋಷ್ವಾರೆ ::—

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಜಕ್ಕಸಂದ್ರ	696-25½	20-12¼	676-13¼
	ಒಟ್ಟು	<b>696-25½</b>	<b>20-12¼</b>	<b>676-13¼</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

### ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1)ರ ಮೇರೆಗೆ ಅಧಿಸೂಚನೆ

ಸಂಖ್ಯೆ : ಸಿಐ 100 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ 1894ರ ಭೂಸ್ವಾಧೀನ ಕಾಯ್ದೆಯಡಿ ತಿದ್ದುಪಡಿಯಾಗಿರುವ ಭೂಸ್ವಾಧೀನ (ಕರ್ನಾಟಕ ವಿಸ್ತರಣೆ ಮತ್ತು ತಿದ್ದುಪಡಿ) ಕಾಯ್ದೆ 1961 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳ ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ನಂ: 14/3, ಅರವಿಂದ ಭವನ, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

ಗ್ರಾಮ : ಜಕ್ಕಸಂದ್ರ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1.	ಮುನಿರತ್ನಮ್ಮ ಕೋಂ ನಾರಾಯಣಸ್ವಾಮಿ	ಮುನಿರತ್ನಮ್ಮ	2/1	2-05	0-05	2-00	2-26	ಖುಷ್ಕಿ	3	130	16	1, 3
2.	ಸೋಣ್ಣಪ್ಪ : ಉ: ಚಿಕ್ಕಣ್ಣ ಬಿನ್ ಈರಪ್ಪ		2/2	1-22	-	1-22	1-75	ಖುಷ್ಕಿ	3	120	16	1, 3
3.	ಡಿ.ಜಯರಾಮ್ ಬಿನ್ ದಾಸಪ್ಪ		2/3	1-22	-	1-22	1-76	ಖುಷ್ಕಿ	3	120	16	1, 3
4.	ಗಂಗನಬೋಯಿ ಬಿನ್ ಗಂಗನಬೋಯಿ		3/1	2-00	0-05	1-35	2-13	ಖುಷ್ಕಿ	11	3	16	10
5.	ಗಂಗಪ್ಪ ಬಿನ್ ಮನಿಶಾಮಿಬೋವಿ, ಮುನಿಯಪ್ಪ ಬಿನ್ ಮನಿಶಾಮಿಬೋವಿ, ಚೌಡಪ್ಪ ಬಿನ್ ಮನಿಶಾಮಿಬೋವಿ		3/2	3-10	0-10	3-00	3-39	ಖುಷ್ಕಿ	11	3	16	10
6.	ನಾರಾಯಣಮ್ಮ ಕೋಂ ಬೂದಗುಟ್ಟಮುನಿಯಪ್ಪ		4	4-18	0-11	4-07	4-73	ಖುಷ್ಕಿ	11	3	16	10
7.	ಎಂ.ಮಂಜುನಾಥ್ ಬಿನ್ ಮಲ್ಲಣ್ಣ ಎಂ.ಸಿದ್ದಪ್ಪ ಬಿನ್ ಮಲ್ಲಣ್ಣ		5/1	2-10	-	2-10	2-55	ಖುಷ್ಕಿ	8	1	4	6
8.	ಮುತ್ತಪ್ಪನ ಮಠ		5/2	2-16	-	2-16	2-72	ಖುಷ್ಕಿ	8	1	4	6
9.	ನಾರಾಯಣಪ್ಪ ಬಿನ್ ದೊಡ್ಡಸಿದ್ದಣ್ಣ		7	3-27	-	3-27	4-16	ಖುಷ್ಕಿ	24, 35	6	8	ದಾರಿ
10.	ಪಿಳ್ಳಮ್ಮ, ಚಿಕ್ಕಪಿಳ್ಳಮ್ಮ ಕೋಂ ಚೆನ್ನಪ್ಪ, ಸಿ.ವೆಂಕಟಪ್ಪ ಬಿನ್ ಚೆನ್ನಪ್ಪ		8/1	0-18 ½	-	0-18 ½	0-52	ಖುಷ್ಕಿ	23, 24	5	5	7
11.	ಗಂಗಬೋವಿ ಬಿನ್ ಗಂಗನಬೋವಿ, ಮುನಿಗುರುವಬೋವಿ		8/2	3-30	0-16	3-14	3-76	ಖುಷ್ಕಿ	23, 24	5	5	7
12.	ಸಿ.ನಾರಾಯಣಪ್ಪ ಬಿನ್ ಚೆನ್ನಪ್ಪ		8/3	0-18 ½	-	0-18 ½	0-52	ಖುಷ್ಕಿ	23, 24	5	5	7

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
13.	ಪಿ.ಮುನಿರಾಜು ಬಿನ್ ದೊಡ್ಡಪಿಳ್ಳಪ್ಪ		8/4	0-12 ½	-	0-12 ½	0-36	ಖುಷ್ಕಿ	23, 24	5	5	7
14.	ಚಿಕ್ಕಪಿಲ್ಲಪ್ಪ ಬಿನ್ ವೆಂಕಟರಮಣಪ್ಪ		8/5	0-12 ¼	-	0-12 ¼	0-35	ಖುಷ್ಕಿ	23, 24	5	5	7
15.	ಚಿನ್ನಪ್ಪ ಬಿನ್ ವೆಂಕರಮಣಪ್ಪ	ಚಿನ್ನಪ್ಪ	8/6	0-12 ¼	-	0-12 ¼	0-35	ಖುಷ್ಕಿ	23, 24	5	5	7
16.	ಮುನಿಯಪ್ಪ ಬಿನ್ ಚಿಕ್ಕತಿಮ್ಮರಾಯನಾಯ್ಕ	ಮುನಿಯಪ್ಪ	9/1	1-25	0-09	1-16	1-59	ಖುಷ್ಕಿ	10, 23	4	10	8
17.	ಚಿಕ್ಕತಿಮ್ಮರಾಯನಾಯ್ಕ ಬಿನ್ ಮುನಿಶಾಮಿನಾಯ್ಕ	ಚಿಕ್ಕತಿಮ್ಮರಾಯ ನಾಯ್ಕ	9/2	1-04	0-02	1-02	1-19	ಖುಷ್ಕಿ	10, 23	4	10	8
18.	M/s Synergy Agro Harvest Exports (P) Ltd., Rep.by its Director Rajendra M.Chandra..... ಭೂ.ವ	M/s Synergy Agro Harvest Exports (P) Ltd., Rep.by its Director Rajendra M.Chandra	9/3	1-13	-	1-13	1-51	ಖುಷ್ಕಿ	10, 23	4	10	8
19.	ಡಿ.ಜಯರಾಮ್ ಬಿನ್ ಎ.ದಾಸಪ್ಪ		9/4	0-14	-	0-14	0-40	ಖುಷ್ಕಿ	10, 23	4	10	8
20.	M/s Synergy Agro Harvest Exports (P) Ltd., Rep.by its Director Rajendra M.Chandra..... ಭೂ.ವ		10/1	1-19	0-04	1-15	1-56	ಖುಷ್ಕಿ	22	4	11,12	9,2,3
21.	ಡಿ.ಜಯರಾಮ್ ಬಿನ್ ಎ.ದಾಸಪ್ಪ		10/2	2-11	0-04	2-07	2-47	ಖುಷ್ಕಿ	22	4	11,12	9,2,3
22.	M/s Synergy Agro Harvest Exports (P) Ltd., Rep.by its Director Rajendra M.Chandra..... ಭೂ.ವ	M/s Synergy Agro Harvest Exports (P) Ltd., Rep.by its Director Rajendra M.Chandra	10/3	1-08	0-02	1-06	1-30	ಖುಷ್ಕಿ	22	4	11,12	9,2,3
23.	ಇಂದ್ರಾಬಾಯಿ ಕೋಂ ಲಕ್ಷ್ಮಣಸಿಂಗ್, ಬಾಬುಸಿಂಗ್ ಬಿನ್ ಬಾಲಾಜಿಸಿಂಗ್ ಜಗದೀಶ್ ಸಿಂಗ್ ಬಿನ್ ಬಾಲಾಜಿಸಿಂಗ್, ಸರೋಜಿನಿಬಾಯಿ ಕೋಂ ಕೃಷ್ಣಸಿಂಗ್, ಅನುಸೂಯಬಾಯಿ ಕೋಂ ಸುಂದರ್ಸಿಂಗ್,		11	3-09	0-05	3-04	3-51	ಖುಷ್ಕಿ	12	3	16	10

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
	ಶಿವರಾಂಸಿಂಗ್ ಬಿನ್ ಇಂದ್ರಸಿಂಗ್, ಅಶ್ವಥನಾರಾಯಣಸಿಂಗ್ ಬಿನ್ ಇಂದ್ರಸಿಂಗ್											
24.	ಶ್ರೀನಿವಾಸಪ್ಪ ಬಿನ್ ನಂಜಪ್ಪ	ಶ್ರೀನಿವಾಸಪ್ಪ	12	4-17	0-15	4-02	4-58	ಖುಷ್ಕಿ	13	11	14	10
25.	ಶ್ರೀನಿವಾಸಪ್ಪ ಬಿನ್ ನಂಜಪ್ಪ		13	4-22	0-10	4-12	4-86	ಖುಷ್ಕಿ	18	12	14	22
26.	ಶ್ರೀನಿವಾಸಪ್ಪ ಬಿನ್ ನಂಜಪ್ಪ		14	5-26	0-19	5-07	5-86	ಖುಷ್ಕಿ	17	16	15	12, 13
27.	ಶ್ರೀನಿವಾಸಪ್ಪ ಬಿನ್ ನಂಜಪ್ಪ		15	7-24	0-21	7-03	6-66	ಖುಷ್ಕಿ	16	16	16, 134	14
28.	ಗೋಮಾಳ		16	120-28	-	120-28		ಖುಷ್ಕಿ	ಕರಡು ಬಂಡೆ ಗಡಿ	ಒರಹಟ್ಟಿ ಗಡಿ	ಕರಡು ಬಂಡೆ ಗಡಿ	2,3,11, 15
29.	ಸರೋಜಬಾಯಿ ಮಾಲಾರು	ಸರೋಜಬಾಯಿ	16ರ ಪೈಕಿ	4-00	-	4-00	10-08	ಖುಷ್ಕಿ	-“-	-“-	-“-	-“-
30.	ಸರಸ್ವತಿಬಾಯಿ	ಸರಸ್ವತಿಬಾಯಿ	16ರ ಪೈಕಿ	3-00	-	3-00	7-56	ಖುಷ್ಕಿ	-“-	-“-	-“-	-“-
31.	ಹೆಚ್.ಮುನಿಯನಾರಾಯಣ ಬಿನ್ ಅಪ್ಪಯ್ಯ ಹೆಚ್.ಎ.ಕೃಷ್ಣಪ್ಪ ಬಿನ್ ಅಪ್ಪಯ್ಯ, ನಾರಾಯಣನಾಯಕ ಃಉಃ ನಾರಾಯಣಪ್ಪ ಬಿನ್ ಮುನಿಶಾಮಿನಾಯಕ	ಹೆಚ್.ಮುನಿಯ ನಾರಾಯಣ ಹೆಚ್.ಎ.ಕೃಷ್ಣಪ್ಪ ನಾರಾಯಣನಾಯಕ ಃಉಃ ನಾರಾಯಣಪ್ಪ, ನಾರಾಯಣಪ್ಪ	16/ಖಿ 10	10-00	-	10-10	20-00	ಖುಷ್ಕಿ	-“-	-“-	-“-	-“-
32.	ಹೆಚ್.ಮುನಿಯನಾರಾಯಣ ಬಿನ್ ಅಪ್ಪಯ್ಯ ಹೆಚ್.ಎ.ಕೃಷ್ಣಪ್ಪ ಬಿನ್ ಅಪ್ಪಯ್ಯ, ನಾರಾಯಣನಾಯಕ ಃಉಃ ನಾರಾಯಣಪ್ಪ ಬಿನ್ ಮುನಿಶಾಮಿನಾಯಕ	ಹೆಚ್.ಮುನಿಯ ನಾರಾಯಣ ಹೆಚ್.ಎ.ಕೃಷ್ಣಪ್ಪ ನಾರಾಯಣನಾಯಕ ಃಉಃ ನಾರಾಯಣಪ್ಪ, ನಾರಾಯಣಪ್ಪ	16/ಖಿ 11	5-00	-	5-00	10-00	ಖುಷ್ಕಿ	-“-	-“-	-“-	-“-
33.	ಎನ್.ಶ್ರೀನಿವಾಸರೆಡ್ಡಿ ಬಿನ್ ನಾರಾಯಣರೆಡ್ಡಿ, ಎನ್.ಮಂಜುನಾಥರೆಡ್ಡಿ ಬಿನ್	ಎನ್.ಶ್ರೀನಿವಾಸರೆಡ್ಡಿ ಎನ್.ಮಂಜುನಾಥರೆಡ್ಡಿ ರೆಡ್ಡಿ	16/ಖಿ 13	2-00	-	2-00	4-00	ಖುಷ್ಕಿ	ಕರಡು ಬಂಡೆ ಗಡಿ	ಒರಹಟ್ಟಿ ಗಡಿ	ಕರಡು ಬಂಡೆ ಗಡಿ	2,3,11, 15

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
	ನಾರಾಯಣರಡ್ಡಿ											
34.	ಜಿ.ರಾಮಯ್ಯ ಬಿನ್ ಮುನಿಶಾಮಪ್ಪ	ಜಿ.ರಾಮಯ್ಯ	16/ಪಿ 14	3-00	-	3-00	6-00	ಖುಷ್ಕಿ	-“-	-“-	-“-	-“-
35.	ಸುರಂದ್ರಪ್ಪ ಬಿನ್ ಮುಳವಾಗಲಪ್ಪ	ಸುರೇಂದ್ರಪ್ಪ	16/ಪಿ 15	5-00	-	5-00	10-00	ಖುಷ್ಕಿ	-“-	-“-	-“-	-“-
36.	ರಾಜಮ್ಮ ಬಿನ್ ಮುನಿಶಾಮಪ್ಪ	ರಾಜಮ್ಮ	16/ಪಿ 16	3-00	-	3-00	6-00	ಖುಷ್ಕಿ	-“-	-“-	-“-	-“-
37.	ಬೈಯಣ್ಣ ಬಿನ್ ನಾರಾಯಣಪ್ಪ, ಮಂಜುನಾಥ ಬಿನ್ ನಾರಾಯಣಪ್ಪ	ಬೈಯಣ್ಣ ಮಂಜುನಾಥ	16/ಪಿ 17	2-00	-	2-00	4-00	ಖುಷ್ಕಿ	-“-	-“-	-“-	-“-
38.	ಚಿಕ್ಕಣ್ಣ ಬಿನ್ ಚೊಕ್ಕಪ್ಪ	ಚಿಕ್ಕಣ್ಣ	16/ಪಿ 18	1-20	-	1-20	3-00	ಖುಷ್ಕಿ	-“-	-“-	-“-	-“-
39.	ಬೈರಪ್ಪ ಬಿನ್ ಚೌಡಪ್ಪ	ಬೈರಪ್ಪ	16/ಪಿ 19	4-00	-	4-00	8-00	ಖುಷ್ಕಿ	-“-	-“-	-“-	-“-
40.	ನಾಗಮ್ಮ ಕೋಂ ತಿಮ್ಮರಾಯಪ್ಪ	ನಾಗಮ್ಮ	16/ಪಿ 33	4-00	-	4-00	8-00	ಖುಷ್ಕಿ	-“-	-“-	-“-	-“-
41.	ಶ್ರೀನಿವಾಸಪ್ಪ ಬಿನ್ ನಂಜಪ್ಪ ಗೋವಿಂದಪ್ಪ		17/1	2-13	-	2-13	2-19	ಖುಷ್ಕಿ	ಕರಿನಾಯಕನ ಹಳ್ಳಿ ಗಡಿ	14	16	18
42.	ಈರಮ್ಮ ಕೋಂ ಅಣ್ಣಯ್ಯಪ್ಪ		17/2	0-23	-	0-23	0-54	ಖುಷ್ಕಿ	ಕರಿನಾಯಕನ ಹಳ್ಳಿ ಗಡಿ	14	16	18
43.	ಈರಮ್ಮ ಕೋಂ ಅಣ್ಣಯ್ಯಪ್ಪ		17/3	0-23	-	0-23	0-54	ಖುಷ್ಕಿ	ಕರಿನಾಯಕನ ಹಳ್ಳಿ ಗಡಿ	14	16	18
44.	ಶ್ರೀನಿವಾಸಪ್ಪ ಬಿನ್ ನಂಜಪ್ಪ		18/1	1-30 ½	0-00 ½	1-30	2-14	ಖುಷ್ಕಿ	ಮಿಂಡ ಹಳ್ಳಿ ಗಡಿ	13	17	21
45.	ಜಿ.ರಾಮಕೃಷ್ಣಪ್ಪ ಬಿನ್ ಗಂಗಪ್ಪ		18/2	0-34	0-03	0-31	0-96	ಖುಷ್ಕಿ	ಮಿಂಡ ಹಳ್ಳಿ ಗಡಿ	13	17	21
46.	ಜಿ.ರಾಮಕೃಷ್ಣಪ್ಪ ಬಿನ್ ಗಂಗಪ್ಪ		18/3	0-39	-	0-39	1-20	ಖುಷ್ಕಿ	ಮಿಂಡ ಹಳ್ಳಿ ಗಡಿ	13	17	21
47.	ಈರಮ್ಮ ಕೋಂ ಅಣ್ಣಯ್ಯಪ್ಪ		18/4	0-18	-	0-18	0-46	ಖುಷ್ಕಿ	ಮಿಂಡ ಹಳ್ಳಿ ಗಡಿ	13	17	21
48.	ಈರಮ್ಮ ಕೋಂ ಅಣ್ಣಯ್ಯಪ್ಪ		18/5	0-20 ½	0-00 ½	0-20	0-61	ಖುಷ್ಕಿ	ಮಿಂಡ ಹಳ್ಳಿ ಗಡಿ	13	17	21



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
49.	ಶ್ರೀನಿವಾಸಪ್ಪ ಬಿನ್ ನಂಜಪ್ಪ		19	3-31	0-07	3-24	4-40	ಖುಷ್ಕಿ	ಮಿಂಡ ಹಳ್ಳಿ ಗಡಿ	18	ಕರಿ ನಾಯಕನ ಹಳ್ಳಿ	20
50.	ತಿಮ್ಮನಾಯಕ ಬಿನ್ ಮುನಿವೆಂಕಟನಾಯಕ		20/1	1-20	-	1-20	1-83	ಖುಷ್ಕಿ	ಮಿಂಡ ಹಳ್ಳಿ ಗಡಿ	21, 26, 27	ಕರಿ ನಾಯಕನ ಹಳ್ಳಿ	20
51.	ರಾಮಕೃ ಕೋಂ ತಿಮ್ಮಪ್ಪ ಸರಸ್ವತಮ್ಮ ಕೋಂ ಎಂ.ಆರ್.ಗೋಪಾಲಪ್ಪ	ರಾಮಕೃ ಸರಸ್ವತಮ್ಮ	20/2	2-00	-	2-00	2-44	ಖುಷ್ಕಿ	ಮಿಂಡ ಹಳ್ಳಿ ಗಡಿ	21, 26, 27	ಕರಿ ನಾಯಕನ ಹಳ್ಳಿ	20
52.	ಕೃಷ್ಣಮ್ಮ ಕೋಂ ಎಂ.ಮಂಜುನಾಥ		20/3	0-33	-	0-33	1-02	ಖುಷ್ಕಿ	ಮಿಂಡ ಹಳ್ಳಿ ಗಡಿ	21, 26, 27	ಕರಿ ನಾಯಕನ ಹಳ್ಳಿ	20
53.	ಹೆಚ್.ಸಿ.ಸಂಪಂಗಿರಾಮರೆಡ್ಡಿ ಬಿನ್ ಚಿಕ್ಕರಾಮಯ್ಯ, ಪದ್ಮಾ ಕೋಂ ಸಿ.ನಾರಾಯಣರೆಡ್ಡಿ		21/1	0-25	-	0-25	0-77	ಖುಷ್ಕಿ	19, 20	22,23	18	26
54.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಟಿಂಗ್ ಪ್ರೈ.ಲಿ.ಭೂ.ಪ		21/2	1-12 <sup>3</sup> / <sub>4</sub>	0-09 <sup>1</sup> / <sub>4</sub>	1-03 <sup>1</sup> / <sub>2</sub>	1-32	ಖುಷ್ಕಿ	19, 20	22,23	18	26
55.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಟಿಂಗ್ ಪ್ರೈ.ಲಿ.ಭೂ.ಪ		21/3	0-28	0-03 <sup>1</sup> / <sub>2</sub>	0-24 <sup>1</sup> / <sub>2</sub>	0-75	ಖುಷ್ಕಿ	19, 20	22,23	18	26
56.	ಆರ್.ವೇಣು.ವು.ವೇಣು ಗೋಪಾಲ್ ಬಿನ್ ಹೆಚ್.ಎಂ.ರಾಮಕೃಷ್ಣರೆಡ್ಡಿ		21/4	0-05 <sup>1</sup> / <sub>2</sub>	-	0-05 <sup>1</sup> / <sub>2</sub>	0-17	ಖುಷ್ಕಿ	19, 20	22,23	18	26
57.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಟಿಂಗ್ ಪ್ರೈ.ಲಿ.ಭೂ.ಪ		21/5	0-25	0-00 <sup>1</sup> / <sub>2</sub>	0-24 <sup>1</sup> / <sub>2</sub>	0-75	ಖುಷ್ಕಿ	19, 20	22,23	18	26
58.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಟಿಂಗ್ ಪ್ರೈ.ಲಿ.ಭೂ.ಪ		21/6	0-26 <sup>3</sup> / <sub>4</sub>	0-02 <sup>3</sup> / <sub>4</sub>	0-24	0-73	ಖುಷ್ಕಿ	19, 20	22,23	18	26
59.	ಹೆಚ್.ಸಿ.ಸಂಪಂಗಿರಾಮರೆಡ್ಡಿ ಬಿನ್ ಚಿಕ್ಕರಾಮಯ್ಯ		22	4-07	-	4-07	5-10	ಖುಷ್ಕಿ	21	10	13	23

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
	ಹೆಚ್.ಸಿ.ಸಂಪಂಗಿರಾಮರೆಡ್ಡಿ ಬಿನ್ ಚಿಕ್ಕರಾಮಯ್ಯ, ಪದ್ಮಾ ಕೋಂ ಸಿ.ನಾರಾಯಣರೆಡ್ಡಿ											
60.	ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ, ನಾರಾಯಣಸ್ವಾಮಿ ಬಿನ್ ಮುನಿಶಾಮಪ್ಪ, ವೀರಪ್ಪ ಬಿನ್ ಮುನೇಪ್ಪ, ಜಯಮ್ಮ ಕೋಂ ವೆಂಕಟಮಣಪ್ಪ		23	4-18	0-04	4-14	5-31	ಖುಷ್ಕಿ	26	8,9,24	10,22	24,25
61.	ವೆಂಕಟಲಕ್ಷ್ಮಮ್ಮ ಕೋಂ ವೆಂಕಟರಮಣಪ್ಪ		24/1	2-39	0-08	2-31	3-75	ಖುಷ್ಕಿ	ರಸ್ತೆ	7,8	8,2,3	35
62.	ವೆಂಕಟಮ್ಮ ಕೋಂ ಬಡ್ಡಿಗೋಡು, ಬಿ.ವೆಂಕಟೇಶ್ ಮೈ.ಗಾ.ತಾಯಿ ಮುನಿವೆಂಕಟಮ್ಮ ಬಿನ್ ಬಡ್ಡಿಗೋಡು.		24/2	1-30	0-05	1-25	1-55	ಖುಷ್ಕಿ	ರಸ್ತೆ	7,8	8,2,3	35
63.	ನಂಜಮ್ಮ ಕೋಂ ಮಂಜುನಾಥ	ನಂಜಮ್ಮ	25/1	0-30	0-04	0-26	0-80	ಖುಷ್ಕಿ	26	23, 24	22	33
64.	ಚಿಕ್ಕಪ್ಪಯ್ಯ ಬಿನ್ ಬೈರಪ್ಪ	ಚಿಕ್ಕಪ್ಪಯ್ಯ	25/2	2-21	0-04	2-17	2-97	ಖುಷ್ಕಿ	26	23, 24	22	33
65.	ಗಂಗಮ್ಮ ಬಿನ್ ವೆಂಕಟಪ್ಪ	ಗಂಗಮ್ಮ	25/3	0-30	0-04	0-26	0-79	ಖುಷ್ಕಿ	26	23, 24	22	33
66.	ಆರ್.ವೇಣು.ವು.ವೇಣು ಗೋಪಾಲ್ ಬಿನ್ ಹೆಚ್.ಎಂ.ರಾಮಕೃಷ್ಣರೆಡ್ಡಿ		26/1	0-02 ½	-	0-02 ½	0-09	ಖುಷ್ಕಿ	20, 27	25	21	32
67.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಲಿಂಗ್ ಪ್ರೈ.ಲಿ.		26/2	1-14	-	1-14	1-78	ಖುಷ್ಕಿ	20, 27	25	21	32
68.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಲಿಂಗ್ ಪ್ರೈ.ಲಿ.		26/3	0-26	-	0-26	0-86	ಖುಷ್ಕಿ	20, 27	25	21	32
69.	ಆರ್.ಶ್ರೀಧರ್ ಮೇ.ಸಂಧಿನಿ ಬಾಟ್ಲಿಂಗ್ ಪ್ರೈ.ಲಿ.		26/4	0-26	-	0-26	0-86	ಖುಷ್ಕಿ	20, 27	25	21	32

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
70.	ಆರ್.ಶ್ರೀಧರ್ ಮೇ.ಸೆಂಥಿನಿ ಬಾಟ್ಲಿಂಗ್ ಪ್ರೈ.ಲಿ.		26/5	1-01	0-01	1-00	1-32	ಮಿಷ್ಕಿ	20, 27	25	21	32
71.	ಆರ್.ಶ್ರೀಧರ್ ಮೇ.ಸೆಂಥಿನಿ ಬಾಟ್ಲಿಂಗ್ ಪ್ರೈ.ಲಿ..ಭೂ.ಪ		26/6	0-10 ½	0-01	0-09 ½	0-31	ಮಿಷ್ಕಿ	20, 27	25	21	32
72.	ಆರ್.ವೇಣು.ವು.ವೇಣು ಗೋಪಾಲ್ ಬಿನ್ ಹೆಚ್.ಎಂ.ರಾಮಕೃಷ್ಣರೆಡ್ಡಿ		27	4-14	0-03	4-11	5-23	ಮಿಷ್ಕಿ	28, 29	26, 32	26	31
73.	ಟಿ.ಮಧುಸೂದನ್‌ರೆಡ್ಡಿ ಬಿನ್ ಲೇಟ್ ಟಿ.ಅಪ್ಪಸಾಮಿರೆಡ್ಡಿ	ಟಿ.ಮಧುಸೂದನ್‌ರೆಡ್ಡಿ	28/1	1-24	-	1-24	1-96	ಮಿಷ್ಕಿ	ಮಿಂಡ ಹಳ್ಳಿ ಗಡಿ	27	20	29
74.	ಮುನಿಶಾಮಪ್ಪ ಬಿನ್ ನಾರಾಯಣಪ್ಪ		28/2	3-24	-	3-24	4-40	ಮಿಷ್ಕಿ	ಮಿಂಡ ಹಳ್ಳಿ ಗಡಿ	27	20	29
75.	ನಾರಾಯಣಪ್ಪ ಬಿನ್ ಮುನಿಶಾಮಿ		29/1	1-00	-	1-00	1-22	ಮಿಷ್ಕಿ	ಮಿಂಡ ಹಳ್ಳಿ ಗಡಿ	27, 31	28	30
76.	ಲಕ್ಷ್ಮಣನಾಯ್ಕ ಬಿನ್ ಮುನಿವೆಂಕಟಪ್ಪನಾಯ್ಕ		29/2	2-17	-	2-17	2-97	ಮಿಷ್ಕಿ	ಮಿಂಡ ಹಳ್ಳಿ ಗಡಿ	27, 31	28	30
77.	ವಿ.ಸತೀಶ್ ಬಿನ್ ಎಂ.ವೆಂಕಟಪ್ಪ	ವಿ.ಸತೀಶ್	29/3	1-35	-	1-35	2-30	ಮಿಷ್ಕಿ	ಮಿಂಡ ಹಳ್ಳಿ ಗಡಿ	27, 31	28	30
78.	ವೆಂಕಟೇಶಪ್ಪ ಬಿನ್ ಈರಪ್ಪ		30/1	0-20	-	0-20	0-56	ಮಿಷ್ಕಿ	ಮಿಂಡ ಹಳ್ಳಿ ಗಡಿ	31	29	46, 47
79.	ಎಂ.ವೆಂಕಟಪ್ಪ ಬಿನ್ ಮಾರಪ್ಪ, ವಿ.ಎಲ್.ಪ್ರಸನ್ನ ಬಿನ್ ವೆಂಕಟಪ್ಪ,ಎಂ. ವಿ.ಸತೀಶ್ ಬಿನ್ ವೆಂಕಟಪ್ಪ,ಎಂ.		30/2	2-17	0-04	2-13	2-63	ಮಿಷ್ಕಿ	ಮಿಂಡ ಹಳ್ಳಿ ಗಡಿ	31	29	46, 47
80.	ಎಂ.ಎಸ್.ಶ್ರೀನಿವಾಸಪ್ಪ	ಎಂ.ಎಸ್.ಶ್ರೀನಿವಾಸಪ್ಪ	30/3	2-17	0-04	2-13	2-63	ಮಿಷ್ಕಿ	ಮಿಂಡ ಹಳ್ಳಿ ಗಡಿ	31	29	46, 47

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
81	ಎಂ.ವೆಂಕಟಪ್ಪ ಬಿನ್ ಮಾರಪ್ಪ, ವಿ.ಎಲ್.ಪ್ರಸನ್ನ ಬಿನ್ ಎಂ.ವೆಂಕಟಪ್ಪ, ವಿ.ಸತೀಶ್ ಬಿನ್ ಎಂ.ವೆಂಕಟಪ್ಪ		31/1	5-23	-	5-23	11-25	ಖುಷ್ಕಿ	30	43	27, 32	45, 46
82.	ಎಸ್.ಗೋಪಾಲ ಬಿನ್ ನಾರಾಯಣಪ್ಪ		31/2	3-00	-	3-00	6-00	ಖುಷ್ಕಿ	30	43	27, 32	45, 46
83.	ವಿ.ಶಾರದಮ್ಮ ಕೋಂ ಅಣ್ಣಯ್ಯಪ್ಪ		31/3	1-31	-	1-31	3-00	ಖುಷ್ಕಿ	30	43	27, 32	45, 46
84.	ಎಂ.ವೆಂಕಟಪ್ಪ ಬಿನ್ ಮಾರಪ್ಪ, ವಿ.ಎಲ್.ಪ್ರಸನ್ನ ಬಿನ್ ಎಂ.ವೆಂಕಟಪ್ಪ		31/4	1-09	-	1-09	1-25	ಖುಷ್ಕಿ	30	43	27, 32	45, 46
85.	ಮುನಿವೆಂಕಟಪ್ಪ ಬಿನ್ ವೆಂಕಟಶಾಮಪ್ಪ, ಎಂ.ವಿ.ಶ್ರೀಧರ್ ಬಿನ್ ಎಂ.ವಿ.ಕೇಶವರೆಡ್ಡಿ		32	4-20	0-02	4-18	5-88	ಖುಷ್ಕಿ	27	33, 34, 26	26	31
86.	ನಂಜಮ್ಮ ಕೋಂ ಮಂಜುನಾಥ	ನಂಜಮ್ಮ	33/1	1-09	-	1-09	1-38	ಖುಷ್ಕಿ	32	35	25	34
87.	ವೆಂಕಟಗಿರಿನಾಯ್ಕ ಬಿನ್ ರಾಮನಾಯ್ಕ		33/2	1-24	-	1-24	1-81	ಖುಷ್ಕಿ	32	35	25	34
88.	ಗಂಗಮ್ಮ ಬಿನ್ ವೆಂಕಟಪ್ಪ	ಗಂಗಮ್ಮ	33/3	1-09	-	1-09	1-39	ಖುಷ್ಕಿ	32	35	25	34
89	ಶಾರದ .ಆರ್. ಕೋಂ ಸುರೇಶ್‌ಬಾಬು ಎಂ.ಎಲ್.-ಭೂಪ.		34/1	2-22	-	2-22	3-12	ಖುಷ್ಕಿ	32	35, 36	33	43
90	ಗೋಪಾಲಪ್ಪ ಬಿನ್ ಮುನಿವೆಂಕಟಪ್ಪ		34/2	2-06	-	2-06	2-63	ಖುಷ್ಕಿ	32	35, 36	33	43
91	ಶಾರದ .ಆರ್. ಕೋಂ ಸುರೇಶ್‌ಬಾಬು ಎಂ.ಎಲ್. ಚಿಕ್ಕಪ್ಪಿಳ್ಳಮ್ಮ ಕೋಂ ಚಿನ್ನಪ್ಪ ಸಿ.ವೆಂಕಟಪ್ಪ ಬಿನ್ ಚಿನ್ನಪ್ಪ ಸಿ.ನಾರಾಯಣಪ್ಪ ಬಿನ್ ಚಿನ್ನಪ್ಪ, ಸಿ.ಮುನಿರಾಜು ಬಿನ್ ಚಿನ್ನಪ್ಪ, ಚಿಕ್ಕಪ್ಪಿಲ್ಲಪ್ಪ ಬಿನ್ ಚಿನ್ನಪ್ಪ, ಚಿನ್ನಪ್ಪ ಬಿನ್ ಚಿನ್ನಪ್ಪ		35	4-03	0-10	3-33	4-33	ಖುಷ್ಕಿ	34	7	24	36

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
92	ಚಿಕ್ಕತಿಮ್ಮರಾಯನಾಯ್ಕ ಬಿನ್ ಮುನಿಶಾಮಿನಾಯ್ಕ		37/1	2-13	0-05	2-08	2-49	ಖುಷ್ಕಿ	36	38, 39	7	41
93	ಮುನಿಯಮ್ಮ ಕೋಂ ದೊಡ್ಡತಿಮ್ಮರಾಯನಾಯ್ಕ ಮುನಿಯಪ್ಪ ಬಿನ್ ಚಿಕ್ಕ ತಿಮ್ಮರಾಯನಾಯ್ಕ		37/2	2-15	0-05	2-10	2-55	ಖುಷ್ಕಿ	36	38, 39	7	41
94	ಕೆಂಪಮ್ಮ ಕೋಂ ಕೃಷ್ಣಪ್ಪ ನಾರಾಯಣಪ್ಪ ಬಿನ್ ದೊಡ್ಡಸಿದ್ದಣ್ಣ		41	4-17	0-09	4-08	3-57	ಖುಷ್ಕಿ	42, 43	73	37	73
95	ಮುನಿಬೈರಪ್ಪ ಬಿನ್ ರಾಮಯ್ಯ ಎಂ.ಆರ್.ಅಶ್ವಥಪ್ಪ ಬಿನ್ ರಾಮಯ್ಯ		42/1	3-10 <sup>3</sup> / <sub>4</sub>	0-13	2-37 <sup>3</sup> / <sub>4</sub>	38-00	ಖುಷ್ಕಿ	44	41, 73	43	44
96	ಮುನಿರತ್ನಮ್ಮ ಕೋಂ ಮುನಿರಾಜು		42/2	1-01 <sup>1</sup> / <sub>4</sub>	0-02	0-39 <sup>1</sup> / <sub>4</sub>	1-10	ಖುಷ್ಕಿ	44	41, 73	43	44
97	ಮಾರ್ಕೊಂಡಪ್ಪ ಬಿನ್ ಸೋಣ್ಣಪ್ಪ, ರತ್ನಮ್ಮ ಕೋಂ ಎನ್.ರಾಜಣ್ಣ		43/1	4-20	0-02	4-18	5-43	ಖುಷ್ಕಿ	31	41	34	42, 44
98	ರತ್ನಮ್ಮ ಕೋಂ ಎನ್.ರಾಜಣ್ಣ		43/2	2-00	-	2-00	2-44	ಖುಷ್ಕಿ	31	41	34	42, 44
99	ವೆಂಕಟೇಶಪ್ಪ ಬಿನ್ ಚಿಕ್ಕಣ್ಣ		44/1	1-35	-	1-35	2-30	ಖುಷ್ಕಿ	45	42, 70	43	66
100	ಎನ್.ಚಿಕ್ಕಣ್ಣ ಬಿನ್ ನಾರಾಯಣಪ್ಪ, ಎನ್.ಗೋಪಾಲ್ ಬಿನ್ ನಾರಾಯಣಪ್ಪ, ಎನ್.ಸೋಣ್ಣೇಗೌಡ ಬಿನ್ ನಾರಾಯಣಪ್ಪ		44/2	3-07	0-03	3-04	3-79	ಖುಷ್ಕಿ	45	42, 70	43	66
101	ಬಿ.ಎಸ್.ಸೋಮಶೇಖರ್ ಬಿನ್ ಗುರುನಂಜಪ್ಪ, ಎನ್.ನಾಗರಾಜ ಬಿನ್ ಗಾಡಿನರಸಪ್ಪ, ಎನ್.ನಾರಾಯಣಸ್ವಾಮಿ ಬಿನ್ ಗಾಡಿನರಸಪ್ಪ, ಎನ್.ರಮೇಶ್ ಬಾಬು ಬಿನ್ ಗಾಡಿನರಸಪ್ಪ, ಎನ್.ಕೃಷ್ಣಮೂರ್ತಿ ಬಿನ್ ಗಾಡಿನರಸಪ್ಪ		46	1-18	0-03	1-15	2-17	ಖುಷ್ಕಿ	47	45	30, 31	53

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
102	ಎನ್.ಎ.ಕೆ		47/1ಎ	2-16	0-08	2-08	2-99	ಖುಷ್ಕಿ	ಮಿಂಡ ಹಳ್ಳಿ ಗಡಿ	46	30	48
103	ಎನ್.ಎ.ಖರಾಬ್		47/1ಬಿ	0-15	0-15	-		ಖುಷ್ಕಿ	ಮಿಂಡ ಹಳ್ಳಿ ಗಡಿ	46	30	48
104	ಎನ್.ಎ.ಖರಾಬ್		47/2ಎ	0-05	0-02	0-03		ಖುಷ್ಕಿ	ಮಿಂಡ ಹಳ್ಳಿ ಗಡಿ	46	30	48
105	ಎನ್.ಎ.ಖರಾಬ್		47/2ಬಿ	2-14	2-14	-		ಖುಷ್ಕಿ	ಮಿಂಡ ಹಳ್ಳಿ ಗಡಿ	46	30	48
106	ಶ್ರೀನಿವಾಸಶೆಟ್ಟಿ		47/2ಸಿ	0-02	-	0-02	0-07	ಖುಷ್ಕಿ	ಮಿಂಡ ಹಳ್ಳಿ ಗಡಿ	46	30	48
107	ಎಂ.ಗೋಪಾಲಪ್ಪ ಬಿನ್ ಮೋಟಪ್ಪ	ಎಸ್.ಕೃಷ್ಣಸಿಂಗ್	45/1	1-08	0-04	1-04	1-24	ಖುಷ್ಕಿ	46	44	31	53
108	ವೆಂಕಟೇಶಪ್ಪ, ಗೋಪಾಲಪ್ಪ ಬಿನ್ ಈರಪ್ಪ, ಮುನಿಶಾಮಪ್ಪ, ಗೋವಿಂದಪ್ಪ		48	5-37	-	5-37	6-71	ಖುಷ್ಕಿ	ಮಿಂಡ ಹಳ್ಳಿ ಗಡಿ	53	47	49, 50
109	ಸುಮಿತ್ರಾ ಕೋಂ ಶ್ರೀನಿವಾಸ್ ಮಾರ್ಕೊಂಡಪುರ		49	5-09	-	5-09	5-91	ಖುಷ್ಕಿ	ಮಿಂಡ ಹಳ್ಳಿ ಗಡಿ	50	48	ಭುವನಹಳ್ಳಿ ಗಡಿ
110	ಸುಮಿತ್ರಾ ಕೋಂ ಶ್ರೀನಿವಾಸ್ ಮಾರ್ಕೊಂಡಪುರ		50	6-06	-	6-06	6-95	ಖುಷ್ಕಿ	49	51	48	ಭುವನಹಳ್ಳಿ ಗಡಿ
111	ಸುಮಿತ್ರಾ ಕೋಂ ಶ್ರೀನಿವಾಸ್ ಮಾರ್ಕೊಂಡಪುರ		51	5-20	-	5-20	6-22	ಖುಷ್ಕಿ	50	54	52	ಭುವನಹಳ್ಳಿ ಗಡಿ
112	ವೆಂಕಟೇಶಪ್ಪ, ಗೋಪಾಲಪ್ಪ ಬಿನ್ ಈರಪ್ಪ, ಮುನಿಶಾಮಪ್ಪ, ಗೋವಿಂದಪ್ಪ, ವೆಂಕಟೇಶಪ್ಪ ಬಿನ್-ಭೂ.ಪ., ಗೋಪಾಲಪ್ಪ ಬಿನ್ ಈರಪ್ಪ-ಭೂ.ಪ., ಮುನಿಶಾಮಪ್ಪ ಬಿನ್-ಭೂ.ಪ. ಗೋವಿಂದಪ್ಪ ಬಿನ್-ಭೂ.ಪ.		52	5-29	-	5-29	6-48	ಖುಷ್ಕಿ	48	53	46	51

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
113	ಸಿ.ಲಕ್ಷ್ಮಯ್ಯರೆಡ್ಡಿ ಬಿನ್ ಚಿಕ್ಕಬ್ಬಯ್ಯ		53/1	2-30	0-09	2-21	2-87	ಖುಷ್ಕಿ	52	66	45	54, 55
114	ಪ್ರಮೀಳಾಬಾಯಿ ಕೋಂ ಸುಂದರ್‌ಸಿಂಹ		53/2	1-15	0-02	1-13	1-49	ಖುಷ್ಕಿ	52	66	45	54, 55
115	ಪಿ.ಮಂಜುನಾಥಸಿಂಹ ಬಿನ್ ಪ್ರಸಾದ್‌ಸಿಂಹ		53/3	1-02	0-02	1-00	1-13	ಖುಷ್ಕಿ	52	66	45	54, 55
116	ಸುಮಿತ್ರಾ ಕೋಂ ಶ್ರೀನಿವಾಸ ಮಾರ್ಕೊಂಡಪುರ		54/1	2-25	-	2-25	2-94	ಖುಷ್ಕಿ	51	55	53	ಭುವನಹಳ್ಳಿ ಗಡಿ
117	ಸುಮಿತ್ರಾ ಕೋಂ ಶ್ರೀನಿವಾಸ ಮಾರ್ಕೊಂಡಪುರ		54/2	2-36	-	2-36	3-28	ಖುಷ್ಕಿ	51	55	53	ಭುವನಹಳ್ಳಿ ಗಡಿ
118	ಜಿ.ವೆಂಕಟೇಶರೆಡ್ಡಿ ಬಿನ್ ಗುರುಮೂರ್ತಿರೆಡ್ಡಿ ಚಂದ್ರಯ್ಯ ಕೋಂ ಜಿ.ವೆಂಕಟೇಶರೆಡ್ಡಿ	ಜಿ.ವೆಂಕಟೇಶರೆಡ್ಡಿ ಚಂದ್ರಯ್ಯ	55/1	5-13	0-13	5-00	5-65	ಖುಷ್ಕಿ	54	56, 65	53	ಭುವನಹಳ್ಳಿ ಗಡಿ
119	ಸಿ.ಲಕ್ಷ್ಮಯ್ಯರೆಡ್ಡಿ ಬಿನ್ ಚಿಕ್ಕಬ್ಬಯ್ಯ		55/2	2-25	0-06	2-19	2-81	ಖುಷ್ಕಿ	54	56, 65	53	ಭುವನಹಳ್ಳಿ ಗಡಿ
120	ಸಿ.ಚನ್ನಕೃಷ್ಣ ಬಿನ್ ಚೌಡಪ್ಪ ಸಿ.ಚಿಕ್ಕಣ್ಣ ಬಿನ್ ಚೌಡಪ್ಪ ಸಿ.ಮುನಿರಾಮಯ್ಯ ಬಿನ್ ಚೌಡಪ್ಪ ಸಿ.ಮುನಿರಾಜು ಬಿನ್ ಚೌಡಪ್ಪ, ಸಿ.ನಾಗೇಶ್ ಬಿನ್ ಚೌಡಪ್ಪ		56	7-00	-	7-00	12-91	ಖುಷ್ಕಿ	55	57	65	ಭುವನಹಳ್ಳಿ ಗಡಿ
121	ಸಿ.ಚಿಕ್ಕಣ್ಣ ಬಿನ್ ಚೌಡಪ್ಪ	ಸಿ.ಚಿಕ್ಕಣ್ಣ	57/1	0-09	0-01	0-08	0-23	ಖುಷ್ಕಿ	56	58	64	ಭುವನಹಳ್ಳಿ ಗಡಿ
122	ಸಿ.ಚನ್ನಕೃಷ್ಣ ಬಿನ್ ಚೌಡಪ್ಪ	ಸಿ.ಚನ್ನಕೃಷ್ಣ	57/2	0-27½	0-01½	0-26	0-73	ಖುಷ್ಕಿ	56	58	64	ಭುವನಹಳ್ಳಿ ಗಡಿ
123	ಸಿ.ಮುನಿರಾಜು ಬಿನ್ ಚೌಡಪ್ಪ	ಸಿ.ಮುನಿರಾಜು	57/3	0-27½	0-01½	0-26	0-73	ಖುಷ್ಕಿ	56	58	64	ಭುವನಹಳ್ಳಿ ಗಡಿ
124	ಸಿ.ಮುನಿರಾಮಯ್ಯ ಬಿನ್ ಚೌಡಪ್ಪ	ಸಿ.ಮುನಿರಾಮಯ್ಯ	57/4	1-22	0-03	1-19	1-68	ಖುಷ್ಕಿ	56	58	64	ಭುವನಹಳ್ಳಿ ಗಡಿ
125	ಸಿ.ನಾಗೇಶ್ ಬಿನ್ ಚೌಡಪ್ಪ		57/5	1-17	0-03	1-14	1-53	ಖುಷ್ಕಿ	56	58	64	ಭುವನಹಳ್ಳಿ ಗಡಿ
126	ಆರ್.ಬಾಲಾಜಿಸಿಂಗ್ ಬಿನ್ ರಾಂಸಿಂಹ		58/1	0-10	0-02	0-08	0-53	ಖುಷ್ಕಿ	57	62	61	59

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
127	ಕೃಷ್ಣಪ್ಪ ಬಿನ್ ಅಂಕಳಪ್ಪ		58/2	0-02	-	0-02	0-14	ಖುಷ್ಕಿ	57	62	61	59
128	ಮುನಿಯಮ್ಮ ಬಾವನಹಳ್ಳಿ ಕೋಂ ಮುನಿಯಪ್ಪ		58/3	0-03	0-01	0-02	0-14	ಖುಷ್ಕಿ	57	62	61	59
129	ಬಿ.ಎಸ್.ನಾರಾಯಣಸ್ವಾಮಿ ಬಿನ್ ಸಿದ್ದಪ್ಪ		58/4	0-07	0-02	0-05	0-33	ಖುಷ್ಕಿ	57	62	61	59
130	ಡಿ.ಪ್ರೇಂಸಿಂಕ್		58/5	0-04	0-01	0-03	0-20	ಖುಷ್ಕಿ	57	62	61	59
131	ಸರ್ಕಾರಿ ಕುಂಟೆ		59	0-09	-	0-09		ಖುಷ್ಕಿ	57	62	61	59
132	ಮುನಿಸಿಂಕ್ ಬಾವನಹಳ್ಳಿ ಬಿನ್ ರಾಂಸಿಂಕ್		60/1	0-07	-	0-07	0-40	ಖುಷ್ಕಿ	57	62	61	59
133	ಶಿವಸಿಂಕ್ ಬಿನ್ ಬಾಲಾಜಿಸಿಂಕ್		60/2	0-04	-	0-04	0-27	ಖುಷ್ಕಿ	59, 62	63	63	ಭುವನಹಳ್ಳಿ ಗಡಿ
134	ವೆಂಕಟಪ್ಪ ಬಿನ್ ನಾತಪ್ಪ ಬಾವನಹಳ್ಳಿ		60/3	0-03	-	0-03	0-20	ಖುಷ್ಕಿ	59, 62	63	63	ಭುವನಹಳ್ಳಿ ಗಡಿ
135	ಲಕ್ಷ್ಮಣ .ಎಸ್.ಬಿನ್ ಸಿದ್ದಣ್ಣ	ಲಕ್ಷ್ಮಣ.ಎಸ್.	60/4	0-07	-	0-07	0-47	ಖುಷ್ಕಿ	59, 62	63	63	ಭುವನಹಳ್ಳಿ ಗಡಿ
136	ಮದನ್‌ಗೋಪಾಲ್‌ಸಿಂಕ್ ಬಿನ್ ಬಿ.ಬಗವಾನ್‌ಸಿಂಕ್ ಶಿವನಾರಾಯಣಸಿಂಕ್ ಬಿನ್ ಸಿ.ಬಗವಾನ್‌ಸಿಂಕ್ ಬಿ.ದೇವಿಸಿಂಕ್, ರಾಮಚಂದ್ರಸಿಂಕ್, ಯಶೋಧಾಬಾಯಿ ಸೀತಾರಾಂಸಿಂಕ್		61/1	0-06	-	0-06	0-40	ಖುಷ್ಕಿ	62	63	63	62
137	ಡಿ.ಪ್ರೇಂಸಿಂಕ್ ಬಾವನಹಳ್ಳಿ ಬಿನ್ ದೇವಿಸಂಗ್		61/2	0-04	-	0-04	0-27	ಖುಷ್ಕಿ	62	63	63	62
138	ಶ್ರೀಮತಿ ಮಂಗಮ್ಮ ಕೋಂ ಗಂಗಿರೆಡ್ಡಿ		61/3	0-05	-	0-05	0-33	ಖುಷ್ಕಿ	62	63	63	62
139	ಬಿ.ರಾಂಸಿಂಕ್ ಬಿನ್ ಬಾಲಾಜಿಸಿಂಕ್		61/4	0-05	-	0-05	0-33	ಖುಷ್ಕಿ	62	63	63	62



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
140	ಮಶಿಯಪ್ಪ ಃಉಃ ಮುನಿಯಪ್ಪ ಬಿನ್ ಚಿಕ್ಕಮಂಚಪ್ಪ		62/1	0-03	-	0-03	0-20	ಖುಷ್ಕಿ	58	60	61	ಭುವನಹಳ್ಳಿ ಗಡಿ
141	ಹುಚ್ಚಪ್ಪ ಬಿನ್ ಬೈರಪ್ಪ ಬಾವನಹಳ್ಳಿ	ಹುಚ್ಚಪ್ಪ	62/2	0-04	-	0-04	0-27	ಖುಷ್ಕಿ	58	60	61	ಭುವನಹಳ್ಳಿ ಗಡಿ
142	ಬಿ.ರಾಂಸಿಂಹ್ ಬಿನ್ ಬಾಲಾಜಿಸಿಂಹ್		62/3	0-07	-	0-07	0-47	ಖುಷ್ಕಿ	58	60	61	ಭುವನಹಳ್ಳಿ ಗಡಿ
143			62/4	0-05	-	0-05		ಖುಷ್ಕಿ	58	60	61	ಭುವನಹಳ್ಳಿ ಗಡಿ
144	ಡಿ.ಪ್ರೇಂಸಿಂಹ್		62/5	0-05	-	0-05	0-33	ಖುಷ್ಕಿ	58	60	61	ಭುವನಹಳ್ಳಿ ಗಡಿ
145	ರಾಮಯ್ಯ, ಬಿ.ಸೋಣ್ಣಪ್ಪ ಬಿನ್ ಬೈರಪ್ಪ, ವೆಂಕಟಮ್ಮ ಕೋಂ ಹನುಮಪ್ಪ	ರಾಮಯ್ಯ, ಬಿ.ಸೋಣ್ಣಪ್ಪ ವೆಂಕಟಮ್ಮ	63	3-04	0-01	3-03	3-86	ಖುಷ್ಕಿ	57	89	64, 69	61, 60
146	ಆರ್.ಸವಿತಾ ಕೋಂ ಸಿದ್ದರಾಜಪ್ಪ		64/1	2-12	0-06	2-06	2-43	ಖುಷ್ಕಿ	65	69	68, 67	56, 57
147	ಸಿ.ಚಿಕ್ಕಣ್ಣ ಬಿನ್ ಚೌಡಪ್ಪ		64/2	2-16	0-06	2-10	2-55	ಖುಷ್ಕಿ	65	69	68, 67	56, 57
148	ಕೆ.ಪ್ರೇಮಲತ ಕೋಂ ಸಿ.ಶಿವಪ್ಪ		65/1	3-24	-	3-24	4-07	ಖುಷ್ಕಿ	55	64, 66	66	56
149	ಸಿ.ಚಿಕ್ಕಣ್ಣ ಬಿನ್ ಚೌಡಪ್ಪ		65/2	1-06	-	1-06	1-30	ಖುಷ್ಕಿ	55	64, 66	66	56
150	ಪಿಳ್ಳಮ್ಮ ಕೋಂ ಕೃಷ್ಣಾರೆಡ್ಡಿ		66/1	3-14	-	3-14	4-09	ಖುಷ್ಕಿ	53	67	44	64
151	ರವಿಕುಮಾರ್ ಬಿನ್ ಬೀರಯ್ಯ, ವೆಂಕಟೇಶ್ ಬಿನ್ ಪಾವಣ್ಣ		66/2	2-00	-	2-00	2-44	ಖುಷ್ಕಿ	53	67	44	64
152	ಮಲ್ಲೇಗೌಡ ಬಿನ್ ಮುನಿಶಾಮಪ್ಪ		68/1	0-33	-	0-33	0-93	ಖುಷ್ಕಿ	67	69	70	64
153	ಎಂ.ಜೈಶ್ರೀನಿವಾಸಮೂರ್ತಿ ಬಿನ್ ಮುನಿಸ್ವಾಮಪ್ಪ, ಎಂ.ರಾಮಾಂಜನಪ್ಪ ಬಿನ್ ಮುನಿಸ್ವಾಮಪ್ಪ		68/2	4-05	-	4-05	4-67	ಖುಷ್ಕಿ	67	69	70	64

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
154	ಎಂ.ಜಯಶ್ರೀನಿವಾಸ ಮೂರ್ತಿ ಬಿನ್ ಮುನಿಸ್ವಾಮಪ್ಪ, ಎಂ.ರಾಮಾಂಜನಪ್ಪ ಬಿನ್ ಮುನಿಸ್ವಾಮಪ್ಪ		69/1	1-06	-	1-06	1-29	ಖುಷ್ಕಿ	64, 68	85, 86, 88	70	63
155	ಹೆಚ್.ಕೆ.ನರಸಿಂಹಯ್ಯ ಬಿನ್ ಅಂಜನಪ್ಪ		69/2	1-09	-	1-09	1-39	ಖುಷ್ಕಿ	64, 68	85, 86, 88	70	63
156	ಮುನಿರಾಜು ಬಿನ್ ಕೆಂಪಣ್ಣ ಶಂಕರಪ್ಪ ಬಿನ್ ಚಿಕ್ಕಮುನಿಯಪ್ಪ, ಸಿದ್ದರಾಮಪ್ಪ ಬಿನ್ ರಾಮಣ್ಣ, ಹೆಚ್.ಕೆ.ಚಂದ್ರಪ್ಪ ಬಿನ್ ಲೇಟ್ ಅಂಜನಪ್ಪ		69/3	1-17	-	1-17	1-62	ಖುಷ್ಕಿ	64, 68	85, 86, 88	70	63
157	ವೆಂಕಟರಾಮ್ ಬಿನ್ ಮುನಿಯಪ್ಪ		69/4	1-10	-	1-10	1-43	ಖುಷ್ಕಿ	64, 68	85, 86, 88	70	63
158	ಎಂ.ಮುನಿರಾಜ್ ಬಿನ್ ಮಲ್ಲೇಗೌಡ, ಎಂ.ಲಕ್ಷ್ಮೀನಾರಾಯಣ್ ಬಿನ್ ಮಲ್ಲೇಗೌಡ		70/1	3-01	0-04	2-37	3-32	ಖುಷ್ಕಿ	67	75	71	68, 69
159			70/2	3-09	0-09	3-00		ಖುಷ್ಕಿ	67	75	71	68, 69
160	ಎಂ.ಜಯಲಕ್ಷ್ಮಮ್ಮ ಬಿನ್ ಮಲ್ಲೇಗೌಡ, ಎಂ.ಪದ್ಮ ಬಿನ್ ಮಲ್ಲೇಗೌಡ, ಎಂ.ವಿಜಯಲಕ್ಷ್ಮಿ ಬಿನ್ ಮಲ್ಲೇಗೌಡ		71/1	2-15	0-02	2-13	2-64	ಖುಷ್ಕಿ	72	74	73, 42	70
161	ಎಂ.ಲಕ್ಷ್ಮೀನಾರಾಯಣ್ ಬಿನ್ ಮಲ್ಲೇಗೌಡ		71/2	2-34	0-03	2-31	3-15	ಖುಷ್ಕಿ	72	74	73, 42	70
162	ಮನೋಜ್ ಸಿದ್ದಾರ್ಥ್ .ವಿ. ಬಿನ್ ಸಂಧ್ಯಾವಿ.	ಮನೋಜ್ ಸಿದ್ದಾರ್ಥ್.ವಿ.	72/1	0-22	-	0-22	2-64	ಖುಷ್ಕಿ	42, 44	73, 71	42	67
163	ಮನೋಜ್ ಸಿದ್ದಾರ್ಥ್ .ವಿ. ಬಿನ್ ಸಂಧ್ಯಾವಿ.	ಮನೋಜ್ ಸಿದ್ದಾರ್ಥ್.ವಿ.	72/2	1-06	-	1-06	1-30	ಖುಷ್ಕಿ	42, 44	73, 71	42	67

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
164	ವೆಂಕಟೇಶಪ್ಪ ಬಿನ್ ಚಿಕ್ಕಣ್ಣ		72/3	2-20	-	2-20	2-83	ಖುಷ್ಕಿ	42, 44	73, 71	42	67
165	ಕೆಂಪಮ್ಮ ಕೋಂ ಕೃಷ್ಣಪ್ಪ ನಾರಾಯಣಪ್ಪ ಬಿನ್ ದೊಡ್ಡಸಿದ್ದಣ್ಣ	ಕೆಂಪಮ್ಮ ನಾರಾಯಣಪ್ಪ	73/1	5-09	0-08	5-01	5-17	ಖುಷ್ಕಿ	42, 72	76	41	72
166	ಮನೋಜ್ ಸಿದ್ದಾರ್ಥ್ .ವಿ. ಬಿನ್ ಸಂಧ್ಯಾವಿ.	ಮನೋಜ್ ಸಿದ್ದಾರ್ಥ್.ವಿ.	73/2	0-12	-	0-12	0-32	ಖುಷ್ಕಿ	42, 72	76	41	72
167	ನಾರಾಯಣಪ್ಪ ಬಿನ್ ಸಿದ್ದಪ್ಪ		75/1	0-18 ½	0-01	0-17 ½	0-50	ಖುಷ್ಕಿ	70, 74	82	76, 77	84
168	ಬಿ.ಆರ್.ಚಂದ್ರಾಚಾರಿ ಬಿನ್ ರಾಮಚಂದ್ರಾಚಾರಿ		75/2	3-33 ½	0-04	3-29 ½	4-23	ಖುಷ್ಕಿ	70, 74	82	76, 77	84
169	ನಾರಾಯಣಪ್ಪ ಬಿನ್ ದೊಡ್ಡಸಿದ್ದಣ್ಣ		76	1-37	0-05	1-32	1-86	ಖುಷ್ಕಿ	73	77	40	75
170	ಮುನಿಭೋವಿ ಬಿನ್ ಚಿಕ್ಕ ನಾರಾಯಣಭೋವಿ ಯಲ್ಲನಭೋವಿ ಬಿನ್ ಚಿಕ್ಕನಾರಾಯಣಭೋವಿ	ಮುನಿಭೋವಿ ಯಲ್ಲನಭೋವಿ	77/1	1-19	0-04	1-15	1-56	ಖುಷ್ಕಿ	76	78, 79	40	82, 85
171	ಗಂಗನಬೋವಿ ಬಿನ್ ನಾರಾಯಣಬೋವಿ		77/2	1-07	0-03	1-04	1-25	ಖುಷ್ಕಿ	76	78, 79	40	82, 85
172	ಗಂಗನಬೋವಿ ಬಿನ್ ನರಕಲ ನಾರಾಯಣಬೋವಿ		77/3	1-19	0-03	1-16	1-59	ಖುಷ್ಕಿ	76	78, 79	40	82, 85
173	ನಾರಾಯಣಮ್ಮ ಕೋಂ ಬೂದಗುಟ್ಟೇಮುನಿಯಪ್ಪ		77/4	0-04	-	0-04	0-12	ಖುಷ್ಕಿ	76	78, 79	40	82, 85
174	ಗಂಗನಬೋವಿ ಬಿನ್ ನಾರಾಯಣಬೋವಿ		77/5	0-03	-	0-03	0-09	ಖುಷ್ಕಿ	76	78, 79	40	82, 85
175	ಗಂಗನಬೋವಿ ಬಿನ್ ನಡುಕಲ ನಾರಾಯಣಬೋವಿ		77/6	0-03	-	0-03	0-09	ಖುಷ್ಕಿ	76	78, 79	40	82, 85
176	ಎಂ.ಮಂಜುನಾಥ್ ಬಿನ್ ಮಲ್ಲಣ್ಣ, ಎಂ.ಸಿದ್ದಪ್ಪ ಬಿನ್ ಮಲ್ಲಣ್ಣ		79/1	1-13	0-13	1-00	1-13	ಖುಷ್ಕಿ	77, 78	116	40	80
177	ಮಲ್ಲಣ್ಣ ಬಿನ್ ಶಿದ್ದಣ್ಣ		79/2	0-04	-	0-04	0-12	ಖುಷ್ಕಿ	77, 78	116	40	80

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
178	ಮುನೆಪ್ಪ ಬಿನ್ ಮೋಟ್ಟಪ್ಪ		80	4-28	0-14	4-14	4-92	ಖುಷ್ಕಿ	82	81	78, 79	82
179	ಎಸ್. ನಾರಾಯಣಪ್ಪ ಬಿನ್ ಜೆ.ಸಿದ್ದಪ್ಪ		81/1	2-23	0-09	2-14	2-66	ಖುಷ್ಕಿ	80	100, 101	116	83
180	ಜೆ.ಸಿದ್ದಪ್ಪ ಬಿನ್ ಅಪ್ಪಣ್ಣ		81/2	1-14	-	1-14	1-53	ಖುಷ್ಕಿ	80	100, 101	116	83
181	ನಾರಾಯಣಪ್ಪ ಬಿನ್ ಸಿದ್ದಪ್ಪ		82/1	0-33	-	0-33	0-94	ಖುಷ್ಕಿ	75	80	77	84
182	ಮಲ್ಲಣ್ಣ ಬಿನ್ ಶಿದ್ದಣ್ಣ, ಎಸ್.ನಾರಾಯಣಪ್ಪ ಬಿನ್ ಸಿದ್ದಪ್ಪ, ಮುನಿಯಪ್ಪ ಬಿನ್ ಲೇಟ್ ಸಿದ್ದಣ್ಣ	ಎಸ್.ನಾರಾಯಣಪ್ಪ ಮುನಿಯಪ್ಪ	82/2	3-17	0-04	3-13	3-77	ಖುಷ್ಕಿ	75	80	77	84
183	ಲಕ್ಷ್ಮಮ್ಮ ಕೋಂ ಪಿ.ಸುಬ್ಬಯ್ಯ		83	3-13	-	3-13	3-77	ಖುಷ್ಕಿ	84	86	81	86
184	ಲಕ್ಷ್ಮಮ್ಮ ಕೋಂ ಪಿ.ಸುಬ್ಬಯ್ಯ		84/1	2-00	0-01	1-39	2-24	ಖುಷ್ಕಿ	85, 86	83	82	86
185	ಬಿ.ಸಿ.ನಾರಾಯಣರೆಡ್ಡಿ ಬಿನ್ ಬಿ.ಚಿನ್ನಸ್ವಾಮಿರೆಡ್ಡಿ ಬಿ.ಸಿ.ಗೋಪಾಲರೆಡ್ಡಿ ಬಿನ್ ಬಿ.ಚಿನ್ನಸ್ವಾಮಿರೆಡ್ಡಿ		84/2	1-27	0-02	1-25	1-85	ಖುಷ್ಕಿ	85, 86	83	82	86
186	ಲಕ್ಷ್ಮಮ್ಮ ಕೋಂ ಪಿ.ಸುಬ್ಬಯ್ಯ		84/3	0-15	-	0-15	0-42	ಖುಷ್ಕಿ	85, 86	83	82	86
187	ಎಂ.ಜಯಶ್ರೀನಿವಾಸ ಮೂರ್ತಿ ಬಿನ್ ಮುನಿಸ್ವಾಮಪ್ಪ, ಎಂ.ರಾಮಾಂಜನಪ್ಪ ಬಿನ್ ಮುನಿಸ್ವಾಮಪ್ಪ		85/1	0-37½	0-03½	0-34	0-87	ಖುಷ್ಕಿ	69	84	70	86, 88
188	ವೆಂಕಟರಾಮ ಬಿನ್ ಮುನಿಯಪ್ಪ		85/2	1-37½	0-02½	1-35	2-82	ಖುಷ್ಕಿ	69	84	70	86, 88
189	ವೆಂಕಟರಾಮರೆಡ್ಡಿ ಬಿನ್ ಮುನಿರೆಡ್ಡಿ, ಬಾವನಹಳ್ಳಿ		86	1-18	0-03	1-15	1-43	ಖುಷ್ಕಿ	85	87	85	88

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
190	ಬಿ.ಸಿ.ನಾರಾಯಣರೆಡ್ಡಿ ಬಿನ್ ಬಿ.ಚಿನ್ನಸ್ವಾಮಿರೆಡ್ಡಿ ಬಿ.ಸಿ. ಗೋಪಾಲರೆಡ್ಡಿ ಬಿನ್ ಬಿ.ಚಿನ್ನಸ್ವಾಮಿರೆಡ್ಡಿ		87	4-28	0-09	4-19	5-07	ಮಿಷ್ಕಿ	86	99	83, 84	91, 89
191	ಮುನಿಯಮ್ಮ ಕೋಂ ನಾಗರಾಜು, ಭೈಚಮ್ಮ ಕೋಂ ಬೈರಪ್ಪ, ಮುನಿಯಮ್ಮ ಕೋಂ ನಾಗರಾಜು, ಸಿದ್ದರಾಜಪ್ಪ ಬಿನ್ ರಾಮಣ್ಣ		88	2-19	0-01	2-18	2-77	ಮಿಷ್ಕಿ	69	91	86	90
192	ಗಂಗಾರಾಂಸಿಂಠ್ ಬಿನ್ ಚಂದ್ರಸಿಂಠ್		89/1	2-06	-	2-06	2-43	ಮಿಷ್ಕಿ	63	90	88	ಭುವನಹಳ್ಳಿ ಗಡಿ
193	ಲೋಕನಾಥ್‌ಸಿಂಠ್ ಬಿನ್ ವಿಠಲ್‌ಸಿಂಠ್		89/2	2-01	-	2-01	2-30	ಮಿಷ್ಕಿ	63	90	88	ಭುವನಹಳ್ಳಿ ಗಡಿ
194	ಕೆ.ಚಂದ್ರಶೇಖರ್ ಬಿನ್ ಕಲ್ಲಪ್ಪ- ಭೂ.ಪ.		90/1	1-08	0-03	1-05	1-28	ಮಿಷ್ಕಿ	89	92	91	ಭುವನಹಳ್ಳಿ ಗಡಿ
195	ಆರ್.ವೆಂಕಟೇಶ್ ಬಿನ್ ರಾಮಯ್ಯ		90/2	1-07	0-04	1-03	1-22	ಮಿಷ್ಕಿ	89	92	91	ಭುವನಹಳ್ಳಿ ಗಡಿ
196	ಆರ್.ವೆಂಕಟೇಶ್ ಬಿನ್ ರಾಮಯ್ಯ		90/3	1-08 ½	-	1-08 ½	1-37	ಮಿಷ್ಕಿ	89	92	91	ಭುವನಹಳ್ಳಿ ಗಡಿ
197	ಆರ್.ವೆಂಕಟೇಶ್ ಬಿನ್ ರಾಮಯ್ಯ		90/4	1-18 ½	-	1-18 ½	1-66	ಮಿಷ್ಕಿ	89	92	91	ಭುವನಹಳ್ಳಿ ಗಡಿ
198	ಸರೋಜಾಬಾಯಿ ಕೋಂ ಎಂ.ಹೆಚ್.ಕೃಷ್ಣಸಿಂಠ್ ಸರೋಜಾಬಾಯಿ ಬಿನ್ ಎಂ.ಹೆಚ್.ಕೃಷ್ಣಸಿಂಠ್		91	5-00	0-14	4-26	5-26	ಮಿಷ್ಕಿ	88	99	87	90
199	ಬಿ.ರಂ.ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ	ಬಿ.ಎಂ.ನಾರಾಯಣ ಸ್ವಾಮಿ	92/1	2-20	0-01	2-19	4-33	ಮಿಷ್ಕಿ	90, 91	95	96,99	ಭುವನಹಳ್ಳಿ ಗಡಿ
200	ಕೆ.ಚಂದ್ರಶೇಖರ್ ಬಿನ್ ಕಲ್ಲಪ್ಪ- ಭೂ.ಪ.		92/2	3-23	0-01	3-22	4-34	ಮಿಷ್ಕಿ	90, 91	95	96,99	ಭುವನಹಳ್ಳಿ ಗಡಿ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
201	ರಾಂಬಾಯಮ್ಮ, ಡಿ.ಸತ್ಯನಾರಾಯಣಸಿಂಹ ಬಿನ್ ಆರ್.ದೇವಿಸಿಂಹ, ಕೆ.ವರಲಕ್ಷ್ಮಮ್ಮ ಕೋಂ ಎನ್.ಪಿ.ಬಾಬು		93	4-09	0-02	4-07	5-10	ಮಿಷ್ಕಿ	92	95, ಕೆರೆ	94	ಭುವನಹಳ್ಳಿ ಗಡಿ
202	ಕುಮಾರ್‌ಸಿಂಹ ಬಿನ್ ಸತ್ಯನಾರಾಯಣಸಿಂಹ ಧನರಾಮಸಿಂಹ ಬಿನ್ ಸತ್ಯನಾರಾಯಣಸಿಂಹ ಕುಬೇರ್‌ಸಿಂಹ ಬಿನ್ ಸತ್ಯನಾರಾಯಣಸಿಂಹ ಪ್ರತಾಪ್‌ಸಿಂಹ ಬಿನ್ ಸತ್ಯನಾರಾಯಣಸಿಂಹ ಲಕ್ಷ್ಮಣ್‌ಸಿಂಹ ಬಿನ್ ಸತ್ಯನಾರಾಯಣಸಿಂಹ	ಕುಮಾರ್‌ಸಿಂಹ ಧನರಾಮಸಿಂಹ ಕುಬೇರ್‌ಸಿಂಹ ಪ್ರತಾಪ್‌ಸಿಂಹ ಲಕ್ಷ್ಮಣ್‌ಸಿಂಹ	94/1	2-05	0-01	2-04	2-57	ಮಿಷ್ಕಿ	92	95, ಕೆರೆ	92	93
203	ಮುನಿಯಪ್ಪ ಬಿನ್ ಎ.ಕೆ.ಹನುಮಂತಪ್ಪ		94/2	0-01	-	0-01	0-03	ಮಿಷ್ಕಿ	92	95, ಕೆರೆ	92	93
204	ರಾಮರತ್ನಮ್ಮ ಕೋಂ ಕೆ.ಚಂದ್ರಶೇಖರ್		94/3	1-37	0-01	1-36	2-54	ಮಿಷ್ಕಿ	92	95, ಕೆರೆ	92	93
205	ಬಾಪೂಸಿಂಹ.ಬಿ. ಬಿನ್ ಗೋವಿಂದಸಿಂಹ		96/1	2-21	0-02	2-19	3-03	ಮಿಷ್ಕಿ	99	95	97	92
206	ಮಲ್ಲಣ್ಣ ಬಿನ್ ಸಿದ್ದಣ್ಣ ಮುನಿಯಪ್ಪ ಬಿನ್ ಲೇಟ್ ಸಿದ್ದಣ್ಣ	ಮುನಿಯಪ್ಪ	96/2	1-05	-	1-05	1-38	ಮಿಷ್ಕಿ	99	95	97	92
207	ಬಾಪೂಸಿಂಹ.ಬಿ. ಬಿನ್ ಬಾಲಾಜಿಸಿಂಹ ಎ.ನಾರಾಯಣಸ್ವಾಮಿ ಬಿನ್ ಆಂಜಯಪ್ಪ		96/3	1-14	0-02	1-12	1-59	ಮಿಷ್ಕಿ	99	95	97	92
208	ಸೀತಾರಾಂಸಿಂಹ.ಜಿ. ಬಿನ್ ಗೋವಿಂದಸಿಂಹ.ಆರ್.		97	2-25	0-01	2-24	2-94	ಮಿಷ್ಕಿ	99	104	98	96

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
209	ಎಸ್.ಕೃಷ್ಣಸಿಂಹ್ ಬಿನ್ ಜಿ.ಸೀತಾರಾಂಸಿಂಹ್, ಬಿ.ಬಾಪೂಸಿಂಹ್ ಬಿನ್ ಗೋವಿಂದಸಿಂಹ್		98/1	2-03	0-03	2-00	2-64	ಖುಷ್ಕಿ	99	104	108, 103	96
210	ಕೆ.ಮುರಳೀದರಸಿಂಹ್ ಬಿನ್ ಕಮಲನಾಥಸಿಂಹ್	ಕೆ.ಮುರಳೀದರಸಿಂಹ್	98/2	0-27	0-03	0-24	0-80	ಖುಷ್ಕಿ	99	104	108, 103	96
211	ಮಂಗಮ್ಮ ಕೋಂ ಗಂಗಿರಡ್ಡಿ	ಮಂಗಮ್ಮ	99/1	1-35	-	1-35	2-13	ಖುಷ್ಕಿ	91	96	87	92
212	ಲಕ್ಷ್ಮಮ್ಮ ಕೋಂ ಪಿ.ಸುಬ್ಬಯ್ಯ		99/2	2-05	0-03	2-02	3-42	ಖುಷ್ಕಿ	91	96	87	92
213	ನಾರಾಯಣಸ್ವಾಮಿ ಬಿನ್ ಆಂಡ್ಯಪ್ಪ		99/3	2-13	0-12	2-01	2-43	ಖುಷ್ಕಿ	91	96	87	92
214	ಬಾಪೂಸಿಂಹ್ ಬಿನ್ ಗೋವಿಂದಸಿಂಹ್		100/1	1-34	-	1-34	2-17	ಖುಷ್ಕಿ	99	98, 103	101	98
215	ಕೆ.ಮುರಳೀದರಸಿಂಹ್ ಬಿನ್ ಕಮಲನಾಥಸಿಂಹ್		100/2	1-23 ¾	0-00 ¾	1-23	2-08	ಖುಷ್ಕಿ	99	98, 103	101	98
216	ಡಿ.ವೆಂಕಟಶಾಮಪ್ಪ ಬಿನ್ ದೊಡ್ಡತಿಮ್ಮಯ್ಯ		100/3	2-02 ¼	0-02 ¼	2-00	2-26	ಖುಷ್ಕಿ	99	98, 103	101	98
217	ಬಾಪೂಸಿಂಹ್.ಬಿ. ಬಿನ್ ಗೋವಿಂದಸಿಂಹ್		101	4-38	0-06	4-32	5-43	ಖುಷ್ಕಿ	81	106	116	100,103
218	ಬಾಪೂಸಿಂಹ್.ಬಿ. ಬಿನ್ ಗೋವಿಂದಸಿಂಹ್	ಬಾಪೂಸಿಂಹ್.ಬಿ.	102	0-15	0-01	0-14	0-40	ಖುಷ್ಕಿ	103	105	106	104
219	ಬಾಪೂಸಿಂಹ್ ಬಿನ್ ಗೋವಿಂದಸಿಂಹ್		103/1	2-25	0-09	2-16	6-26	ಖುಷ್ಕಿ	100	104	101	98
220	ಕೆ.ಸುನಿತಾಸಿಂಹ್ ಕೋಂ ಸುರೇಶ್ ಸಿಂಹ್		103/2	1-01	0-01	1-00	2-69	ಖುಷ್ಕಿ	100	104	101	98
221	ಬಾಪೂಸಿಂಹ್.ಬಿ. ಬಿನ್ ಗೋವಿಂದಸಿಂಹ್		104/1	4-08	-	4-08	5-66	ಖುಷ್ಕಿ	103	95	102, 105	97

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
221	ಕೆ.ಮುರಳೀದರಸಿಂಹ್ ಬಿನ್ ಕಮಲನಾಥಸಿಂಹ್		104/2	0-35	0-03	0-32	0-98	ಖುಷ್ಕಿ	103	95	102, 105	97
223	ಬಾಪೂಸಿಂಹ್.ಬಿ. ಬಿನ್ ಆರ್.ಗೋವಿಂದಸಿಂಹ್		104/3	0-26	-	0-26	0-79	ಖುಷ್ಕಿ	103	95	102, 105	97
224	ಚಿಕ್ಕಪಿಳ್ಳಮ್ಮ ಕೋಂ ಚಿನ್ನಪ್ಪ ಸಿ.ವೆಂಕಟಪ್ಪ ಬಿನ್ ಚಿನ್ನಪ್ಪ		105/1	0-11 ¼	0-00 ½	0-10 ¾	0-73	ಖುಷ್ಕಿ	106	ಮೊಬರ ಹಳ್ಳಿ ಗಡಿ	106	104
225	ಸಿ.ನಾರಾಯಣಪ್ಪ ಬಿನ್ ಚಿನ್ನಪ್ಪ		105/2	0-12 ½	0-01 ¾	0-10 ¾	0-72	ಖುಷ್ಕಿ	106	ಮೊಬರ ಹಳ್ಳಿ ಗಡಿ	106	104
226	ಪಿ.ಮುನಿರಾಜು ಬಿನ್ ದೊಡ್ಡಪಿಳ್ಳಪ್ಪ		105/3	0-07 ¾	0-00 ½	0-07 ¼	0-46	ಖುಷ್ಕಿ	106	ಮೊಬರ ಹಳ್ಳಿ ಗಡಿ	106	104
227	ಚಿಕ್ಕಪಿಲ್ಲಪ್ಪ ಬಿನ್ ವೆಂಕಟರಮಣಪ್ಪ		105/4	0-07 ½	0-00 ¼	0-07 ¼	0-46	ಖುಷ್ಕಿ	106	ಮೊಬರ ಹಳ್ಳಿ ಗಡಿ	106	104
228	ಚಿನ್ನಪ್ಪ ಬಿನ್ ವೆಂಕಟರಮಣಪ್ಪ		105/5	0-07	-	0-07	0-46	ಖುಷ್ಕಿ	106	ಮೊಬರ ಹಳ್ಳಿ ಗಡಿ	106	104
229	ಜೆ.ಸಿದ್ದಣ್ಣ ಬಿನ್ ಅಪ್ಪಯ್ಯಣ್ಣ ಕೆಂಪಮ್ಮ ಕೋಂ ಕೃಷ್ಣಪ್ಪ ನಾರಾಯಣಪ್ಪ ಬಿನ್ ದೊಡ್ಡಸಿದ್ದಣ್ಣ, ಸಿದ್ದಮ್ಮ ಕೋಂ ಗೋಪಾಲಪ್ಪ, ತಿಮ್ಮಕ್ಕ ಕೋಂ ಗೋಪಾಲಪ್ಪ		106	6-18	0-09	6-09	8-58	ಖುಷ್ಕಿ	101	105	107	102
230	ಮುನಿಯಪ್ಪ ಬಿನ್ ಮೋಟಪ್ಪ		107/1	1-16	-	1-16	1-59	ಖುಷ್ಕಿ	111	ಮೊಬರಹ ಳ್ಳಿಗಡಿ	109	106
231	ಮುನಿಯಪ್ಪ ಬಿನ್ ಮೋಟಪ್ಪ		107/2	1-13	-	1-13	1-51	ಖುಷ್ಕಿ	111	ಮೊಬರಹ ಳ್ಳಿಗಡಿ	109	106
232	ಜೆ.ಸಿದ್ದಪ್ಪ ಬಿನ್ ಅಪ್ಪಯ್ಯ	ಜೆ.ಸಿದ್ದಪ್ಪ	107/3	1-36	0-02	1-34	2-10	ಖುಷ್ಕಿ	111	ಮೊಬರಹ ಳ್ಳಿಗಡಿ	109	106



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
233	ಮೂ.ಮುನಿಶ್ಯಾಮಿಬೋವಿ	ಮೂ.ಮುನಿಶ್ಯಾಮಿ ಬೋವಿ	108	4-30	0-07	4-23	4-72	ಖುಷ್ಕಿ	109	16	16	107
234	ಮೂ.ಮುನಿಶ್ಯಾಮಿಬೋವಿ		109	5-15	0-10	5-05	5-80	ಖುಷ್ಕಿ	110	108	16	107
225	ರಾಜಮ್ಮ ಕೋಂ ರಾಮಪ್ಪ ಮುನಿಯಮ್ಮ ಕೋಂ ವೆಂಕಟಪ್ಪ, ಅಕ್ಕಯ್ಯಮ್ಮ ಕೋಂ ರಾಮಪ್ಪ, ನಾರಾಯಣಸ್ವಾಮಿ ಬಿನ್ ರಾಮಪ್ಪ, ವೆಂಕಟಮ್ಮ ಕೋಂ ಲಕ್ಷ್ಮಣಬೋವಿ, ನಾರಾಯಣಪ್ಪ ಬಿನ್ ದೊಡ್ಡ ವೆಂಕಟಪ್ಪ	ರಾಜಮ್ಮ ಮುನಿಯಮ್ಮ ಅಕ್ಕಯ್ಯಮ್ಮ ನಾರಾಯಣಸ್ವಾಮಿ ವೆಂಕಟಮ್ಮ ನಾರಾಯಣಪ್ಪ	110	4-32	0-13	4-19	5-07	ಖುಷ್ಕಿ	114	109	126	111, 112
226	ಮೂ.ಮುನಿಶ್ಯಾಮಿಬೋವಿ	ಮೂ.ಮುನಿಶ್ಯಾಮಿ ಬೋವಿ	111/1	0-07	0-02	0-05	0-33	ಖುಷ್ಕಿ	112	107	109, 110	116
237	ಕೃಷ್ಣಪ್ಪ ಬಿನ್ ಮುನಿಶ್ಯಾಮಿನಾಯ್ಕ		111/2	0-04	0-01	0-03	0-20	ಖುಷ್ಕಿ	112	107	109, 110	116
238	ಗಂಗನಬೋವಿ ಬಿನ್ ನಡುಕಲಿ ನಾರಾಯಣಬೋವಿ		111/3	0-02	-	0-02	0-14	ಖುಷ್ಕಿ	107	109, 110	116	112
239	ಗಂಗನಬೋವಿ ಬಿನ್ ನಡುಕಲಿ ನಾರಾಯಣಬೋವಿ		111/4	0-02	-	0-02	0-14	ಖುಷ್ಕಿ	107	109, 110	116	112
240	ಜೆ.ಸಿದ್ದಪ್ಪ ಬಿನ್ ಅಪ್ಪಯ್ಯಣ್ಣ ಕೆಂಪಮ್ಮ ಕೋಂ ಕೃಷ್ಣಪ್ಪ ಸಿದ್ದಮ್ಮ ಕೋಂ ಗೋಪಾಲಪ್ಪ, ತಿಮ್ಮಕ್ಕ ಕೋಂ ಗೋಪಾಲಪ್ಪ		111/5	0-03	-	0-03	0-20	ಖುಷ್ಕಿ	107	109, 110	116	112
241	ಮಲ್ಲಣ್ಣ ಬಿನ್ ಸಿದ್ದಣ್ಣ ಮುನಿಯಪ್ಪ ಬಿನ್ ಲೇಟ್ ಸಿದ್ದಣ್ಣ	ಮುನಿಯಪ್ಪ	111/6	0-04	0-01	0-03	0-20	ಖುಷ್ಕಿ	107	109, 110	116	112

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
242	ನಾಗಮ್ಮ ಕೋಂ ತಿಮ್ಮರಾಯನಾಯಕ, ಚಿಕ್ಕವೆಂಕಟಗಿರಿನಾಯಕ ಬಿನ್ ಯರಪ್ಪನಾಯಕ ನಾಗರಾಜು ಬಿನ್ ದೊಡ್ಡವೆಂಕಟಗಿರಿನಾಯಕ ಮುನಿರಾಜು ಬಿನ್ ದೊಡ್ಡ ವೆಂಕಟಗಿರಿನಾಯಕ, ಮುನಿ ನಾರಾಯಣ ಬಿನ್ ದೊಡ್ಡ ವೆಂಕಟಗಿರಿನಾಯಕ		111/7	0-04	-	0-04	0-07	ಖುಷ್ಕಿ	107	109, 110	116	112
243	ಚಿಕ್ಕಪಿಳ್ಳಮ್ಮ ಕೋಂ ಚಿನ್ನಪ್ಪ ಸಿ.ವೆಂಕಟಪ್ಪ ಬಿನ್ ಚಿನ್ನಪ್ಪ		111/8	0-03	0-00 ½	0-02 ½	0-18	ಖುಷ್ಕಿ	107	109, 110	116	112
244	ಸಿ.ನಾರಾಯಣಪ್ಪ ಬಿನ್ ಚಿನ್ನಪ್ಪ		111/9	0-03	0-00 ½	0-02 ½	0-18	ಖುಷ್ಕಿ	112	107	109, 110	116
245	ಪಿ.ಮುನಿರಾಜು ಬಿನ್ ದೊಡ್ಡಪಿಳ್ಳಪ್ಪ		111/10	0-01¾	0-00 ¼	0-01 ½	0-10	ಖುಷ್ಕಿ	112	107	109, 110	116
246	ಚಿಕ್ಕಪಿಳ್ಳಪ್ಪ ಬಿನ್ ವೆಂಕಟರಮಣಪ್ಪ	ಚಿಕ್ಕಪಿಳ್ಳಪ್ಪ	111/11	0-02	0-00 ¼	0-01¾	0-10	ಖುಷ್ಕಿ	112	107	109, 110	116
247	ಬಿ. ಬಾಪೂಸಿಂಣ್ ಬಿನ್ ಆರ್.ಗೋವಿಂದಸಿಂಣ್	ಬಿ. ಬಾಪೂಸಿಂಣ್	116/1	2-38	0-11	2-27	3-01	ಖುಷ್ಕಿ	113	106	111, 112	101, 81
248	ಕೆಂಪಮ್ಮ ಕೋಂ ಕೃಷ್ಣಪ್ಪ		116/2	1-03	0-01	1-02	1-21	ಖುಷ್ಕಿ	113	106	111, 112	101, 81
249	ರಾಮಪ್ಪ ಬಿನ್ ಮುನಿಶಾಮಿನಾಯ್ಕ ಚಿನ್ನಪ್ಪ ಬಿನ್ ಮುನಿಶಾಮಿನಾಯ್ಕ, ನಾರಾಯಣಪ್ಪ ಬಿನ್ ಮುನಿಶಾಮಿನಾಯ್ಕ, ಮುನಿಚಿನ್ನಪ್ಪ ಬಿನ್ ಮುನಿಶಾಮಿನಾಯ್ಕ, ಮುನಿತಿಮ್ಮಪ್ಪ ಬಿನ್ ಮುನಿಶಾಮಿನಾಯ್ಕ, ಕೃಷ್ಣಪ್ಪ ಬಿನ್ ಮುನಿಶಾಮಿನಾಯ್ಕ, ವೆಂಕಟರಮಣಪ್ಪ ಬಿನ್ ಮುನಿಶಾಮಿನಾಯ್ಕ, ಚಿಕ್ಕಚಿನ್ನಪ್ಪ ಬಿನ್ ಮುನಿಶಾಮಿನಾಯ್ಕ,		117	15-00	1-29	13-11	17-53	ಖುಷ್ಕಿ	16	118	ಕರಡು ಬಂಡೆ ಗಡಿ	16

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
250	ರಾಧಬಾಯಮ್ಮ ಬಿನ್ ಇಂದ್ರಸಿಂಹ್		118	10-00	0-31	9-09	12-19	ಖುಷ್ಕಿ	117	119	ಕರಡು ಬಂಡೆ ಗಡಿ	16
251	ಆರ್.ಅರುಣ್ ಬಿನ್ ಎಂ.ರಾಮಾಂಜನಪ್ಪ		199/1	3-21	-	3-21	4-65	ಖುಷ್ಕಿ	118	16	ಕರಡು ಬಂಡೆ ಗಡಿ	16
252	ಪ್ರಮೀಳಾ ಕೋಂ ಆರ್.ಅರುಣ್		119/2	4-00	-	4-00	5-28	ಖುಷ್ಕಿ	118	16	ಕರಡು ಬಂಡೆ ಗಡಿ	16
253	ಆರ್.ಶ್ರೀನಿವಾಸಬಾಬು ಬಿನ್ ರಾಮಸ್ವಾಮಿ.ಜಿ. ಆರ್.ಸಂತೋಷಕುಮಾರ್ ಬಿನ್ ರಾಮಸ್ವಾಮಿರೆಡ್ಡಿ.ಜಿ. ಆರ್.ಅರುಣ್ ಬಿನ್ ಎಂ.ರಾಮಾಂಜನಪ್ಪ		119/3	12-22	0-04	12-18	16-45	ಖುಷ್ಕಿ	118	16	ಕರಡು ಬಂಡೆ ಗಡಿ	16
254	ಮುನಿತರ್ಮಮ್ಮ ಬಿನ್ ವೆಂಕಟಗಿರಿನಾಯಕ, ನಾಗಪ್ಪ ಪು.ನಾಗರಾಜಪ್ಪ ಬಿನ್ ವೆಂಕಟಗಿರಿನಾಯಕ, ಮುನಿರಾಜ ಬಿನ್ ವೆಂಕಟಗಿರಿನಾಯಕ, ಮುನಿನಾರಾಯಣಪ್ಪ ಬಿನ್ ವೆಂಕಟಗಿರಿನಾಯಕ		120	1-39	0-02	1-37	2-54	ಖುಷ್ಕಿ	2	16	16	16
255	ಮಲ್ಲಣ್ಣ ಬಿನ್ ಸಿದ್ದಣ್ಣ, ಪ್ರತಾಪ್ ಸಿಂಹ್ ಬಿನ್ ಅನಂತರಾಂಸಿಂಹ್		121	2-00	-	2-00	2-64	ಖುಷ್ಕಿ	16	122	16	124

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
256	ಮಲ್ಲಣ್ಣ ಬಿನ್ ಸಿದ್ದಣ್ಣ, ಮುನಿಯಪ್ಪ ಬಿನ್ ಲೇಟ್ ಸಿದ್ದಣ್ಣ	ಮುನಿಯಪ್ಪ	122	2-03	0-03	2-00	2-64	ಖುಷ್ಕಿ	121	16	16	124
257	ತಿಮ್ಮನಬೋಯಿ ಬಿನ್ ಚೆನ್ನನಬೋಯಿ		123	2-00	-	2-00	2-64	ಖುಷ್ಕಿ	122	16	16	124
258	ಗುರವನಿಬೋವಿ ಬಿನ್ ಮುನಿವೆಂಕಟನಬೋವಿ		124	2-00	-	2-00	2-64	ಖುಷ್ಕಿ	16	16	123	126
259	ಗಂಗನಿಬೋವಿ ಬಿನ್ ನಾರಾಯಣಬೋವಿ		125	2-00	-	2-00	2-64	ಖುಷ್ಕಿ	16	ಮೊಬರಹ ಕೈಗಡಿ	16	16
260	ಕೆಂಪಕ್ಕ ಕೋಂ ಮುನಿಶಾಮಪ್ಪ		126	2-00	-	2-00	2-64	ಖುಷ್ಕಿ	16	16	16, 124	110
261	ಮುನಿಯಲ್ಲಮ್ಮ ಕೋಂ ಮುನಿವೆಂಕಟನಬೋವಿ		127	2-00	-	2-00	2-64	ಖುಷ್ಕಿ	16	16	16	16
262	ಹನುಮಂತಬೋಯಿ ಬಿನ್ ಮುನಿಶಾಮಿಬೋಯಿ		128	2-00	-	2-00	2-64	ಖುಷ್ಕಿ	16	16	16	16
263	ಚಿಕ್ಕತಿಮ್ಮಯ್ಯ ಬಿನ್ ಚೆನ್ನನಬೋವಿ		129	2-00	-	2-00	2-64	ಖುಷ್ಕಿ	16	16, 120	16	16
264	ಆರ್. ಶ್ರೀನಿವಾಸ ಬಿನ್ ರಾಮಯ್ಯ, ಸಿ.ಕೃಷ್ಣಪ್ಪ ಬಿನ್ ಚಿಕ್ಕಮುನಿಯಪ್ಪ, ಸಿ.ಬೈರೇಗೌಡ ಬಿನ್ ಚಿಕ್ಕಮುನಿಯಪ್ಪ		130	2-00	-	2-00	2-64	ಖುಷ್ಕಿ	131, 132	16	16	16
265	ಎಂ.ಮುನಿಯಪ್ಪ ಬಿನ್ ಮುನಿತಿಪ್ಪಣ್ಣ		131	2-00	-	2-00	2-64	ಖುಷ್ಕಿ	16	16	132	133
266	ಯಲ್ಲಮ್ಮ ಕೋಂ ಗುರಪ್ಪ		132	2-00	-	2-00	2-64	ಖುಷ್ಕಿ	16	16	16	131
267	ಕೆ.ಆರ್.ವೆಂಕಟೇಶಪ್ಪ ಬಿನ್ ರಾಮಯ್ಯ, ರಾಮಕೃಷ್ಣಪ್ಪ ಬಿನ್ ಚೋ.ರಾಮಯ್ಯ		133	2-00	-	2-00	2-64	ಖುಷ್ಕಿ	16	16	131	16

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
268	ಮುನಿಯಮ್ಮ ಕೋಂ ಎ.ಕೆ.ಮುನಿವೆಂಕಟಪ್ಪ, ಕೆ.ತ್ಯಾಗರಾಜ್ ಬಿನ್ ಕೆಂಪಯ್ಯ, ಕೆ.ನಾಗರಾಜ್ ಬಿನ್ ಕೆಂಪಯ್ಯ, ಕೆ.ನಟರಾಜ್ ಬಿನ್ ಕೆಂಪಯ್ಯ, ಕೆ.ಶೇಖರ್ ಬಿನ್ ಕೆಂಪಯ್ಯ	ಮುನಿಯಮ್ಮ ಕೆ.ತ್ಯಾಗರಾಜ್ ಕೆ.ನಾಗರಾಜ್ ಕೆ.ನಟರಾಜ್ ಕೆ.ಶೇಖರ್	134	2-00	-	2-00	2-64	ಖುಷ್ಕಿ	16	16	16	15
269	ರಾಮನಾಯಕ ಬಿನ್ ಕಾವಲು ಮುನಿಶಾಮಿನಾಯಕ	ರಾಮನಾಯಕ	140	1-20	-	1-20	1-98	ಖುಷ್ಕಿ	ಕರಡು ಬಂಡೆ ಹೊಸ ಹಳ್ಳಿ	ಮೊಬರಹ ಲ್ಲಿ	127, 102	2,3,11
270	ವೆಂಕಟೇಶಪ್ಪ ಬಿನ್ ವೆಂಕಟಪ್ಪ	ವೆಂಕಟೇಶಪ್ಪ	143	1-20	-	1-20	1-98	ಖುಷ್ಕಿ	ಕರಡು ಬಂಡೆ ಹೊಸ ಹಳ್ಳಿ	ಮೊಬರಹ ಲ್ಲಿ	127,102	2,3,11
271	ಮುನಿಚಿನ್ನಪ್ಪನಾಯಕ ಬಿನ್ ಕಾವಲು ಮುನಿಶಾಮಿನಾಯಕ	ಮುನಿಚಿನ್ನಪ್ಪನಾಯಕ	150	2-20	-	2-20	3-30	ಖುಷ್ಕಿ	ಕರಡು ಬಂಡೆ ಹೊಸ ಹಳ್ಳಿ	ಮೊಬರಹ ಲ್ಲಿ	127,102	2,3,11
272	ಆರ್.ಪ್ರೇಮಸಿಂಗ್ ಬಿನ್ ರೂಪಸಿಂಗ್		45/2	1-07 ½	1-03 ½	1-04	1-24	ಖುಷ್ಕಿ	46	44	31	53
273	ಎಂ.ವೆಂಕಟೇಶ ಬಿನ್ ಎಂ.ವೆಂಕಟೇಶ ಮೋಟಪ್ಪ	ಎಂ.ವೆಂಕಟೇಶ	45/3	1-07 ½	1-03 ½	1-04	1-24	ಖುಷ್ಕಿ	46	44	31	53
274	ಎಸ್.ಕೃಷ್ಣಸಿಂಗ್ ಬಿನ್ ಜಿ.ಸೀತಾರಾಂಸಿಂಗ್		45/4	3-12	-	3-12	3-74	ಖುಷ್ಕಿ	46	44	31	53

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
275.	ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ	ನಾರಾಯಣಸ್ವಾಮಿ	67/1	2-07	0-06	2-01	2-29	ಖುಷ್ಕಿ	66	68,70	72,44	64
276	ಕೃಷ್ಣಪ್ಪ ಬಿನ್ ಮುನಿವೆಂಕಟಪ್ಪ	ಕೃಷ್ಣಪ್ಪ	67/2	2-01	-	2-01	2-29	ಖುಷ್ಕಿ	66	68,70	72,44	64
ಒಟ್ಟು				696-25½	20-12¼	676-13¾						

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಜಕ್ಕಸಂದ್ರ	696-25½	20-12¼	676-13¾
ಒಟ್ಟು		696-25½	20-12¼	676-13¾

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಮಾರ್ಚ್ ೧೩, ೨೦೧೨ (ಫಾಲ್ಗುಣ ೨೩, ಶಕ ವರ್ಷ ೧೯೩೩)	ನಂ. ೧೭೫
-----------	---	---------

### ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

#### ಅಧಿಸೂಚನೆ - 1

ಸಂಖ್ಯೆ : ಸಿಐ 11 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 3(1) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಕರಿನಾಯಕನಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	12ಪಿ	0-12	-	0-12	11	12 ಭೂಸ್ವಾ	10	13
2	13ಪಿ	1-36	-	1-36	2	13 ಭೂಸ್ವಾ	11,12	14
3	14/3 ಪಿ	0-03 ½	0-02	0-01 ½	2	14 ಭೂಸ್ವಾ	13	15
4	14/4 ಪಿ	0-32	0-10	0-22	2	14	13	15
5	14/5	0-23	0-09	0-14	2	14	13	15
6	15/1	3-06	-	3-06	69	40	14,2	16
7	15/2	0-01	-	0-01	69	40	14,2	16
8	15/3	0-01	-	0-01	69	40	14,2	16
9	15/4	2-13	-	2-13	69	40	14,2	16
10	16/1	1-15	-	1-15	69	40	15	17,18
11	16/2	0-37	-	0-37	16/3	16/1	15	17,19
12	16/3	1-06	-	1-06	69	16/2	15	19

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
13	17/1ಫಿ	0-19 ½	-	0-19 ½	19	38	16,40	18
14	17/2	1-08	0-03	1-05	19	38	16,40	18
15	17/3	2-32	-	2-32	19	38	16,40	18
16	18	5-05	-	5-04	19	38	17	26
17	19/1	1-20	-	1-20	20	17	16	19/2
18	19/2	1-16	-	1-16	20	17,18	19/1	19/320
19	19/3	1-15	-	1-15	90	18	19/2	19/4
20	19/4	1-20	-	1-20	20	18	19/3	26
21	20/1	0-38	-	0-38	21, 69	19	16	20/2
22	20/2	0-02	-	0-02	22	19	20/1	20/3
23	20/3	0-36	-	0-36	22, 25	19	19/2	26
24	21	0-32	0-01	0-31	69	20	69	22
25	22	0-39	0-02	0-37	69	20	21	23
26	23	2-37	0-04	2-33	71	25, 26	22	24
27	24	5-16	0-04	5-12	71	25	23	ಮಿಂಡಹಳ್ಳಿ ಗಡಿ
28	25/1	0-33	-	0-33	25/2	27	26	25/8
29	25/2	2-24	0-01	2-23	25/3	25/1, 8	26	ಹಳ್ಳಿ
30	25/3	3-13	-	3-13	25/4	25/2	26	ಮಿಂಡಹಳ್ಳಿಗಡಿ
31	25/4	2-31	-	2-31	25/5	25/3	26	-*-
32	25/5	0-10	-	0-10	25/7	25/4	26	24
33	25/6	0-04	-	0-04	25/7	25/5	26	24
34	25/7	0-17	-	0-17	23	25/5	24	24



ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
35	25/8	0-27	-	0-27	25/2	27	25/1	25/9
36	25/9	1-03	0-01	1-02	25/2	27	25/8	ಹಳ್ಳ
37	26/1ಪಿ	2-24	-	2-24	23	ರಸ್ತೆ	18,19	25,27
38	26/2	2-25	-	2-25	23	ರಸ್ತೆ	18,19	25,27
39	27/1	6-13	0-03	6-10	27/2,3,4	34	26	ಹಳ್ಳ
40	27/2	0-33	-	0-33	25	27/1	26	27/3
41	27/3	0-32	-	0-32	25	17/1	27/2	27/4
42	27/4	0-32	0-01	0-31	25	27/1	27/3	27/5
43	27/5	0-37	0-01	0-36	25	27/1	27/4	ಹಳ್ಳ
44	28/1ಪಿ	0-28	-	0-28	27	29	34, 33	4,5
45	28/2ಪಿ	1-22	-	1-22	27	29	34, 33	4,5
46	28/3	0-36	-	0-36	27	29	34, 33	4,5
47	28/4ಎ	0-37	0-01	0-36	27	29	34, 33	4,5
48	28/4ಬಿ	0-37	-	0-37	27	29	34, 33	4,5
49	28/5	1-26	0-01	1-25	27	29	34, 33	4,5
50	28/6	1-34	0-01	1-33	27	29	34, 33	4,5
51	29/2	1-22	-	1-22	28	30	29 ಭೂಸ್ವಾ	4
52	34/3ಪಿ	0-25	-	0-25	27	33	34ಭೂಸ್ವಾ	28
53	34/5	1-32	-	1-32	27	33	34 ಭೂಸ್ವಾ	28
54	34/6							
55	40/2ಪಿ	0-28	-	0-28	15,16	40ಪಿ ಭೂಸ್ವಾ	14	17
56	43/1	6-20	-	6-20	ರಸ್ತೆ	42, 46	45	12

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
57	43/2	0-05	-	0-05	ರಸ್ತೆ	42, 46	45	12
58	44	4-31	-	4-31	66	45,43,65	66	43
59	45	2-23	0-03	2-20	44	46	65	43
60	66/ಪಿ8	0-24	-	0-24	83	ಉಳಿಕೆ	ಉಳಿಕೆ	ಗ್ರಾಮತಾಣ
61	66/ಪಿ6	0-26	-	0-26	83	ಉಳಿಕೆ	ಉಳಿಕೆ	ಗ್ರಾಮತಾಣ
62	66/ಪಿ5	0-22	-	0-22	83	ಉಳಿಕೆ	ಉಳಿಕೆ	ಗ್ರಾಮತಾಣ
63	69/ಪಿ1	0-20	-	0-20	75,81	15,16,20	81,1	71
64	69/ಪಿ2	1-00	-	1-00	75,81	15,16,20	81,1	71
65	70	0-03	-	0-03	79	24, 23	69, 75	ಮಿಂಡಹಳ್ಳಿ ಗಡಿ
66	71/1	2-07	-	2-07	79	23	69	71/2,3
67	71/2	2-07	-	2-07	71/3	23	71/1	ಮಿಂಡಹಳ್ಳಿ ಗಡಿ
68	71/3	1-31	-	1-31	79	71/2	71/1	ಮಿಂಡಹಳ್ಳಿ ಗಡಿ
69	75	2-29	0-05	2-24	79	69	81	71
70	76/1	2-02	0-02	2-00	ರಸ್ತೆ	76/2	80	ಮಿಂಡಹಳ್ಳಿ ಗಡಿ
71	76/2	4-14	0-03	4-11	76/1	77	80	ಮಿಂಡಹಳ್ಳಿ ಗಡಿ
72	77	4-11	0-05	4-06	76	78	80	ಮಿಂಡಹಳ್ಳಿ ಗಡಿ
73	78	4-11	0-01	4-10	77	79	80	ಮಿಂಡಹಳ್ಳಿ ಗಡಿ
74	79	5-01	0-05	4-36	78	71, 75	80	ಮಿಂಡಹಳ್ಳಿ ಗಡಿ
75	80	6-27	0-10	6-17	ರಸ್ತೆ	69	1, 81	69,75,79,7877,76
76	81	0-17	-	0-17	ರಸ್ತೆ	1	1	80
ಒಟ್ಟು		133-34	2-08	131-26				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಿನಾಯಕನಹಳ್ಳಿ	133-34	2-08	131-26
	ಒಟ್ಟು	<b>133-34</b>	<b>2-08</b>	<b>131-26</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 2

ಸಂಖ್ಯೆ : ಸಿಐ 11 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 1(3) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7ರ ವಿಧಿಗಳು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ ಅನ್ವಯವಾಗುವವೆಂದು ಘೋಷಿಸಿದೆ.

ಗ್ರಾಮ : ಕರಿನಾಯಕನಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	12ಪಿ	0-12	-	0-12	11	12 ಭೂಸ್ವಾ	10	13
2	13ಪಿ	1-36	-	1-36	2	13 ಭೂಸ್ವಾ	11,12	14
3	14/3 ಪಿ	0-03½	0-02	0-01½	2	14 ಭೂಸ್ವಾ	13	15
4	14/4 ಪಿ	0-32	0-10	0-22	2	14	13	15
5	14/5	0-23	0-09	0-14	2	14	13	15

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
6	15/1	3-06	-	3-06	69	40	14,2	16
7	15/2	0-01	-	0-01	69	40	14,2	16
8	15/3	0-01	-	0-01	69	40	14,2	16
9	15/4	2-13	-	2-13	69	40	14,2	16
10	16/1	1-15	-	1-15	69	40	15	17,18
11	16/2	0-37	-	0-37	16/3	16/1	15	17,19
12	16/3	1-06	-	1-06	69	16/2	15	19
13	17/1	0-19½	-	0-19½	19	38	16,40	18
14	17/2	1-08	0-03	1-05	19	38	16,40	18
15	17/3	2-32	-	2-32	19	38	16,40	18
16	18	5-05	-	5-04	19	38	17	26
17	19/1	1-20	-	1-20	20	17	16	19/2
18	19/2	1-16	-	1-16	20	17,18	19/1	19/320
19	19/3	1-15	-	1-15	90	18	19/2	19/4
20	19/4	1-20	-	1-20	20	18	19/3	26
21	20/1	0-38	-	0-38	21, 69	19	16	20/2
22	20/2	0-02	-	0-02	22	19	20/1	20/3
23	20/3	0-36	-	0-36	22, 25	19	19/2	26
24	21	0-32	0-01	0-31	69	20	69	22
25	22	0-39	0-02	0-37	69	20	21	23
26	23	2-37	0-04	2-33	71	25, 26	22	24
27	24	5-16	0-04	5-12	71	25	23	ಮಿಂಡಹಳ್ಳಿ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
28	25/1	0-33	-	0-33	25/2	27	26	25/8
29	25/2	2-24	0-01	2-23	25/3	25/1, 8	26	ಹಳ್ಳ
30	25/3	3-13	-	3-13	25/4	25/2	26	ಮಿಂಡಹಳ್ಳಗಡಿ
31	25/4	2-31	-	2-31	25/5	25/3	26	-“-
32	25/5	0-10	-	0-10	25/7	25/4	26	24
33	25/6	0-04	-	0-04	25/7	25/5	26	24
34	25/7	0-17	-	0-17	23	25/5	24	24
35	25/8	0-27	-	0-27	25/2	27	25/1	25/9
36	25/9	1-03	0-01	1-02	25/2	27	25/8	ಹಳ್ಳ
37	26/1ಪಿ	2-24	-	2-24	23	ರಸ್ತೆ	18,19	25,27
38	26/2	2-25	-	2-25	23	ರಸ್ತೆ	18,19	25,27
39	27/1	6-13	0-03	6-10	27/2,3,4	34	26	ಹಳ್ಳ
40	27/2	0-33	-	0-33	25	27/1	26	27/3
41	27/3	0-32	-	0-32	25	17/1	27/2	27/4
42	27/4	0-32	0-01	0-31	25	27/1	27/3	27/5
43	27/5	0-37	0-01	0-36	25	27/1	27/4	ಹಳ್ಳ
44	28/1ಪಿ	0-28	-	0-28	27	29	34, 33	4,5
45	28/2ಪಿ	1-22	-	1-22	27	29	34, 33	4,5
46	28/3	0-36	-	0-36	27	29	34, 33	4,5
47	28/4ಎ	0-37	0-01	0-36	27	29	34, 33	4,5
48	28/4ಬಿ	0-37	-	0-37	27	29	34, 33	4,5
49	28/5	1-26	0-01	1-25	27	29	34, 33	4,5

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
50	28/6	1-34	0-01	1-33	27	29	34, 33	4,5
51	29/2	1-22	-	1-22	28	30	29 ಭೂಸ್ವಾ	4
52	34/3ಪಿ	0-25	-	0-25	27	33	34ಭೂಸ್ವಾ	28
53	34/5	1-32	-	1-32	27	33	34 ಭೂಸ್ವಾ	28
54	34/6							
55	40/2ಪಿ	0-28	-	0-28	15,16	40ಪಿ ಭೂಸ್ವಾ	14	17
56	43/1	6-20	-	6-20	ರಸ್ತೆ	42, 46	45	12
57	43/2	0-05	-	0-05	ರಸ್ತೆ	42, 46	45	12
58	44	4-31	-	4-31	66	45,43,65	66	43
59	45	2-23	0-03	2-20	44	46	65	43
60	66/ಪಿ8	0-24	-	0-24	83	ಉಳಿಕೆ	ಉಳಿಕೆ	ಗ್ರಾಮತಾಣ
61	66/ಪಿ6	0-26	-	0-26	83	ಉಳಿಕೆ	ಉಳಿಕೆ	ಗ್ರಾಮತಾಣ
62	66/ಪಿ5	0-22	-	0-22	83	ಉಳಿಕೆ	ಉಳಿಕೆ	ಗ್ರಾಮತಾಣ
63	69/ಪಿ1	0-20	-	0-20	75,81	15,16,20	81,1	71
64	69/ಪಿ2	1-00	-	1-00	75,81	15,16,20	81,1	71
65	70	0-03	-	0-03	79	24, 23	69, 75	ಮಿಂಡಹಳ್ಳಿ ಗಡಿ
66	71/1	2-07	-	2-07	79	23	69	71/2,3
67	71/2	2-07	-	2-07	71/3	23	71/1	ಮಿಂಡಹಳ್ಳಿ ಗಡಿ
68	71/3	1-31	-	1-31	79	71/2	71/1	ಮಿಂಡಹಳ್ಳಿ ಗಡಿ
69	75	2-29	0-05	2-24	79	69	81	71
70	76/1	2-02	0-02	2-00	ರಸ್ತೆ	76/2	80	ಮಿಂಡಹಳ್ಳಿ ಗಡಿ
71	76/2	4-14	0-03	4-11	76/1	77	80	ಮಿಂಡಹಳ್ಳಿ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
72	77	4-11	0-05	4-06	76	78	80	ಮಿಂಡಹಳ್ಳಿ ಗಡಿ
73	78	4-11	0-01	4-10	77	79	80	ಮಿಂಡಹಳ್ಳಿ ಗಡಿ
74	79	5-01	0-05	4-36	78	71, 75	80	ಮಿಂಡಹಳ್ಳಿ ಗಡಿ
75	80	6-27	0-10	6-17	ರಸ್ತೆ	69	1, 81	69,75,79,7877,76
76	81	0-17	-	0-17	ರಸ್ತೆ	1	1	80
ಒಟ್ಟು		<b>133-34</b>	<b>2-08</b>	<b>131-26</b>				

—:: ಘೋಷ್ವಾರೆ ::—

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಿನಾಯಕನಹಳ್ಳಿ	133-34	2-08	131-26
ಒಟ್ಟು		<b>133-34</b>	<b>2-08</b>	<b>131-26</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1)ರ ಮೇರೆಗೆ ಅಧಿಸೂಚನೆ

ಸಂಖ್ಯೆ : ಸಿಐ 11 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ 1894ರ ಭೂಸ್ವಾಧೀನ ಕಾಯ್ದೆಯಡಿ ತಿದ್ದುಪಡಿಯಾಗಿರುವ ಭೂಸ್ವಾಧೀನ (ಕರ್ನಾಟಕ ವಿಸ್ತರಣೆ ಮತ್ತು ತಿದ್ದುಪಡಿ) ಕಾಯ್ದೆ 1961 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳ ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ನಂ: 14/3, ಅರವಿಂದ ಭವನ, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

ಗ್ರಾಮ : ಕರಿನಾಯಕನಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಏನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1	ಎ.ನಾರಾಯಣ್ ಬಿನ್ ಅಪ್ಪಿರೆಡ್ಡಿ ಎ.ನಾರಾಯಣರೆಡ್ಡಿ ಉಃ ನಾರಾಯಣ್ ಬಿನ್ ಅಪ್ಪಿರೆಡ್ಡಿ ಎ.ಮುನಿಶಾಮಿರೆಡ್ಡಿ ಬಿನ್ ಅಪ್ಪಿರೆಡ್ಡಿ, ಮುನಿವೆಂಕಟರೆಡ್ಡಿ ಬಿನ್ ಅಪ್ಪಿರೆಡ್ಡಿ	ಎ.ನಾರಾಯಣರೆಡ್ಡಿ ಉಃ ನಾರಾಯಣ್ ಎ.ಮುನಿಶಾಮಿರೆಡ್ಡಿ ಮುನಿವೆಂಕಟರೆಡ್ಡಿ ಎ.ನಾರಾಯಣ್	12ಪಿ	0-12	-	0-12	4-43	ಮಿಷ್ಕಿ	11	12 ಭೂಸ್ವಾ	10	13
2	ತೋಟಮುನಿಶಾಮಿ ಬಿನ್ ಗುಡಿಯಪ್ಪ, ಮುಳವಾಗಲಪ್ಪ ಬಿನ್ ತಿಮ್ಮಯ್ಯ, ಕನಕರಾಮಯ್ಯ ಬಿನ್ ತಿಮ್ಮಯ್ಯ, ಮುನಿಶಾಮಿ ಬಿನ್ ತಿಮ್ಮಯ್ಯ, ಮರಿಯಪ್ಪ ಬಿನ್ ತಿಮ್ಮಯ್ಯ	ತೋಟಮುನಿಶಾಮಿ, ಮುಳವಾಗಲಪ್ಪ	13ಪಿ	1-36	-	1-36	9-04	ಮಿಷ್ಕಿ	2	13 ಭೂಸ್ವಾ	11,12	14
3	ಮುನಿರಾಮರೆಡ್ಡಿ ಬಿನ್ ಕಾ.ಮುನೆಪ್ಪ		14/3 ಪಿ	0-03 ½	0-02	0-01½	0-71	ಮಿಷ್ಕಿ	2	14 ಭೂಸ್ವಾ	13	15



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
4	ಎನ್.ಶ್ರೀನಿವಾಸರೆಡ್ಡಿ ಬಿನ್ ನಾರಾಯಣರೆಡ್ಡಿ ಎನ್.ಮಂಜುನಾಥರೆಡ್ಡಿ ಬಿನ್ ನಾರಾಯಣರೆಡ್ಡಿ		14/4 ಪಿ	0-32	0-10	0-22	0-82	ಖುಷ್ಕಿ	2	14	13	15
5	ಮುನಿವೆಂಕಟಪ್ಪ ಬಿನ್ ಮುನಿಶಾಮಪ್ಪ	ಮುನಿವೆಂಕಟಪ್ಪ	14/5	0-23	0-09	0-14	0-50	ಖುಷ್ಕಿ	2	14	13	15
6	ಚೊಕ್ಕಪ್ಪ ಕೆ.ಎಂ. ದೊಡ್ಡಪ್ಪಯ್ಯ ಮುನಿವೆಂಕಟಪ್ಪ ಮುನಿಶಾಮಿಗೌಡ	ಚೊಕ್ಕಪ್ಪ	15/1	3-06	-	3-06	4-91	ಖುಷ್ಕಿ	69	40	14,2	16
7	ಮುನಿಶಾಮಿರೆಡ್ಡಿ ಬಿನ್ ದೊಡ್ಡಣ್ಣ ಕೃಷ್ಣಾರೆಡ್ಡಿ ಬಿನ್ ದೊಡ್ಡಣ್ಣ ಮುನಿರೆಡ್ಡಿ ಬಿನ್ ದೊಡ್ಡಣ್ಣ		15/2	0-01	-	0-01	0-05	ಖುಷ್ಕಿ	69	40	14,2	16
8	ರಾಮರೆಡ್ಡಿ, ಗುರುವರೆಡ್ಡಿ, ಪೋಲರೆಡ್ಡಿ, ವೆಂಕಟರಾಮ ರೆಡ್ಡಿ, ಗೋಪಾಲರೆಡ್ಡಿ ಬಿನ್ ಪೋಲರೆಡ್ಡಿ	ರಾಮರೆಡ್ಡಿ ಗೋಪಾಲರೆಡ್ಡಿ	15/3	0-01	-	0-01	0-05	ಖುಷ್ಕಿ	69	40	14,2	16
9	ಮುನಿಶಾಮಪ್ಪ ಬಿನ್ ರಾಮಣ್ಣ	ಮುನಿಶಾಮಪ್ಪ	15/4	2-13	-	2-13	3-52	ಖುಷ್ಕಿ	69	40	14,2	16
10	ಮುನಿರತ್ನಪ್ಪ ಬಿನ್ ಚಿಕ್ಕರಾಚಪ್ಪ	ಮುನಿರತ್ನಪ್ಪ	16/1	1-15	-	1-15	2-09	ಖುಷ್ಕಿ	69	40	15	17,18
11	ಎಂ.ರಾಮಯ್ಯ ಬಿನ್ ಮುನಿಶಾಮಪ್ಪ	ಎಂ.ರಾಮಯ್ಯ	16/2	0-37	-	0-37	1-41	ಖುಷ್ಕಿ	16/3	16/1	15	17,19
12	ದೊಡ್ಡಮುತ್ತಪ್ಪ ಬಿನ್ ರಾಚಪ್ಪ, ವಿ.ನಾರಾಯಣಸ್ವಾಮಿ ಬಿನ್ ಈರಪ್ಪ, ಚಿಕ್ಕಮುತ್ತಪ್ಪ ಬಿನ್ ದೊ.ಮುನಿಶಾಮಪ್ಪ	ದೊಡ್ಡಮುತ್ತಪ್ಪ ವಿ.ನಾರಾಯಣಸ್ವಾಮಿ ಚಿಕ್ಕಮುತ್ತಪ್ಪ	16/3	1-06	-	1-06	1-74	ಖುಷ್ಕಿ	69	16/2	15	19
13	ಸಿ.ಭೈರೇಗೌಡ ಬಿನ್ ಮುನಿಯಪ್ಪ		17/1ಪಿ	0-19 ½	-	0-19 ½	1-03	ಖುಷ್ಕಿ	19	38	16,40	18
14	ಸಿ.ಭೈರೇಗೌಡ ಬಿನ್ ಮುನಿಯಪ್ಪ, ಸಿ.ಕೃಷ್ಣಪ್ಪ ಬಿನ್ ಚಿಕ್ಕಮುನಿಯಪ್ಪ	ಸಿ.ಭೈರೇಗೌಡ ಸಿ.ಕೃಷ್ಣಪ್ಪ	17/2	1-08	0-03	1-05	2-09	ಖುಷ್ಕಿ	19	38	16,40	18

[illegible]

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
26	ದೊಡ್ಡನಾರಾಯಣರೆಡ್ಡಿ ಬಿನ್ ಕೊಂಡಾರೆಡ್ಡಿ	ದೊಡ್ಡನಾರಾಯಣ ರೆಡ್ಡಿ	22	0-39	0-02	0-37	1-31	ಖುಷ್ಕಿ	69	20	21	23
27	ದೊಡ್ಡನಾರಾಯಣರೆಡ್ಡಿ, ಸಿ.ಕೃಷ್ಣಪ್ಪ ಬಿನ್ ಚಿಕ್ಕಮುನಿಯಪ್ಪ, ಎನ್.ನರಸಿಂಹರೆಡ್ಡಿ ಬಿನ್ ನಾರಾಯಣಪ್ಪ		23	2-37	0-04	2-33	4-28	ಖುಷ್ಕಿ	71	25, 26	22	24
28	ಸರ್ಕಾರಿ		24	5-16	0-04	5-12	8-01	ಖುಷ್ಕಿ	71	25	23	ಮಿಂಡಹಳ್ಳಿ ಗಡಿ
29	ಮುನಿರಾಮರೆಡ್ಡಿ ಬಿನ್ ದೊಡ್ಡಣ್ಣ, ಕೃಷ್ಣರೆಡ್ಡಿ ಬಿನ್ ದೊಡ್ಡಣ್ಣ, ಮುನಿರೆಡ್ಡಿ ಬಿನ್ ದೊಡ್ಡಣ್ಣ		25/1	0-33	-	0-33	1-17	ಖುಷ್ಕಿ	25/2	27	26	25/8
30	ಅಪ್ಪಿರೆಡ್ಡಿ ಬಿನ್ ಚಿಕ್ಕಮುನಿಶಾಮಿರೆಡ್ಡಿ, ಮುನಿವೆಂಕಟಮ್ಮ ಕೋಂ ಮಾರ್ಕೋಂಡಪ್ಪ, ಎ.ನಾರಾಯಣರೆಡ್ಡಿ .ವು.ನಾರಾಯಣ್ ಬಿನ್ ಅಪ್ಪಿರೆಡ್ಡಿ		25/2	2-24	0-01	2-23	3-64	ಖುಷ್ಕಿ	25/3	25/1, 8	26	ಹಳ್ಳಿ
31	ಎ.ನಾರಾಯಣರೆಡ್ಡಿ.ವು. ನಾರಾಯಣ್ ಬಿನ್ ಅಪ್ಪಿರೆಡ್ಡಿ		25/3	3-13	-	3-13	5-10	ಖುಷ್ಕಿ	25/4	25/2	26	ಮಿಂಡಹಳ್ಳಿ ಗಡಿ
32	ದೊಡ್ಡನಾರಾಯಣರೆಡ್ಡಿ, ಎಸ್.ನರಸಿಂಹರೆಡ್ಡಿ ಬಿನ್ ನಾರಾಯಣಪ್ಪ, ಎ.ಮುನಿಶಾಮಿರೆಡ್ಡಿ ಬಿನ್ ಅಪ್ಪಿರೆಡ್ಡಿ		25/4	2-31	-	2-31	3-92	ಖುಷ್ಕಿ	25/5	25/3	26	-“-
33	ಸಾದಿರೆಡ್ಡಿ, ಮುನಿರೆಡ್ಡಿ, ಮುನಿರಾಮರೆಡ್ಡಿ ಬಿನ್ ದೊಡ್ಡಣ್ಣ		25/5	0-10	-	0-10	0-36	ಖುಷ್ಕಿ	25/7	25/4	26	24
34	ತಿಮ್ಮಾರೆಡ್ಡಿ ಬಿನ್ ಮುನಿಶಾಮಿರೆಡ್ಡಿ .ವು.ಮ್ಯಾಕಲಪ್ಪ		25/6	0-04	-	0-04	0-15	ಖುಷ್ಕಿ	25/7	25/5	26	24

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
35	ತಿಮ್ಮಾರೆಡ್ಡಿ ಬಿನ್ ಮುನಿಶಾಮರೆಡ್ಡಿ .ವು.ಮ್ಯಾಕಲಪ್ಪ		25/7	0-17	-	0-17	0-61	ಮಿಷ್ಕಿ	23	25/5	24	24
36	ಮುನಿರೆಡ್ಡಿ, ಮುನಿಶಾಮರೆಡ್ಡಿ, ಕೃಷ್ಣಾರೆಡ್ಡಿ ಬಿನ್ ದೊಡ್ಡಣ್ಣ		25/8	0-27	-	0-27	0-96	ಮಿಷ್ಕಿ	25/2	27	25/1	25/9
37	ಮುನಿರೆಡ್ಡಿ, ಮುನಿಶಾಮರೆಡ್ಡಿ, ಕೃಷ್ಣಾರೆಡ್ಡಿ ಬಿನ್ ದೊಡ್ಡಣ್ಣ		25/9	1-03	0-01	1-02	1-49	ಮಿಷ್ಕಿ	25/2	27	25/8	ಹಳ್ಳ
38	ಎನ್.ಚಿಕ್ಕಣ್ಣ ಬಿನ್ ನಾರಾಯಣಪ್ಪ, ಎಂ.ಎನ್.ನಂಜುಂಡೇಗೌಡ ಬಿನ್ ನಾರಾಯಣಪ್ಪ	ನಾರಾಯಣಪ್ಪ ಎನ್.ಚಿಕ್ಕಣ್ಣ	26/1ಪಿ	2-24	-	2-24	3-85	ಮಿಷ್ಕಿ	23	ರಸ್ತೆ	18,19	25,27
39	ಮುನಿರಾಮರೆಡ್ಡಿ ಬಿನ್ ದೊಡ್ಡಣ್ಣ	ಮುನಿರಾಮರೆಡ್ಡಿ	26/2	2-25	-	2-25	3-70	ಮಿಷ್ಕಿ	23	ರಸ್ತೆ	18,19	25,27
40	ಪಿಳ್ಳಪ್ಪ, ಗೋಪಾಲಪ್ಪ ಬಿನ್ ಮುನಿವೆಂಕಟಪ್ಪ, ಎನ್.ಗೋಪಾಲ್ ಬಿನ್ ನಾರಾಯಣಪ್ಪ, ಎನ್.ಸೊಣ್ಣೇಗೌಡ ಬಿನ್ ನಾರಾಯಣಪ್ಪ	ಎನ್.ಸೊಣ್ಣೇಗೌಡ ಪಿಳ್ಳಪ್ಪ ನಾರಾಯಣಪ್ಪ ಎನ್.ಗೋಪಾಲ್	27/1	6-13	0-03	6-10	8-82	ಮಿಷ್ಕಿ	27/2, 3,4	34	26	ಹಳ್ಳ
41	ಬೈಯಣ್ಣ ಬಿನ್ ನಾರಾಯಣಪ್ಪ, ಮಂಜುನಾಥ ಬಿನ್ ನಾರಾಯಣಪ್ಪ		27/2	0-33	-	0-33	1-17	ಮಿಷ್ಕಿ	25	27/1	26	27/3
42	ಸಿ.ಬೈರೇಗೌಡ ಬಿನ್ ಚಿಕ್ಕಮುನಿಯಪ್ಪ		27/3	0-32	-	0-32	1-32	ಮಿಷ್ಕಿ	25	17/1	27/2	27/4
43	ಕೃಷ್ಣಪ್ಪ, ಸಿ. ಬಿನ್ ಚಿಕ್ಕಮುನಿಯಪ್ಪ	ಕೃಷ್ಣಪ್ಪ, ಸಿ.	27/4	0-32	0-01	0-31	2-19	ಮಿಷ್ಕಿ	25	27/1	27/3	27/5
44	ಚೊ.ಮುನಿಶಾಮಿ	ಚೊ.ಮುನಿಶಾಮಿ	27/5	0-37	0-01	0-36	2-54	ಮಿಷ್ಕಿ	25	27/1	27/4	ಹಳ್ಳ
45	ಭೈರಪ್ಪ ಬಿನ್ ಚೌಡಪ್ಪ	ಭೈರಪ್ಪ	28/1ಪಿ	0-28	-	0-28	1-41	ಮಿಷ್ಕಿ	27	29	34, 33	4,5

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
46	ರಾಮಯ್ಯ ಬಿನ್ ಈರಪ್ಪ ಮುನಿಯಮ್ಮ ಬಿನ್ ಈರಪ್ಪ ಲಕ್ಷ್ಮಮ್ಮ ಬಿನ್ ಈರಪ್ಪ ಎನ್.ಗೋಪಾಲ್ ಬಿನ್ ನಾರಾಯಣಪ್ಪ	ರಾಮಯ್ಯ, ಮುನಿಯಮ್ಮ, ಲಕ್ಷ್ಮಮ್ಮ	28/2ಪಿ	1-22	-	1-22	2-54	ಮಿಷ್ಕಿ	27	29	34, 33	4,5
47	ಮುನಿಶಾಮಪ್ಪ ಬಿನ್ ದೊಡ್ಡಿರಪ್ಪ		28/3	0-36	-	0-36	1-27	ಮಿಷ್ಕಿ	27	29	34, 33	4,5
48	ವೆಂಕಟೇಶಪ್ಪ ಬಿನ್ ಪ.ಈರಪ್ಪ	ವೆಂಕಟೇಶಪ್ಪ	28/4ಎ	0-37	0-01	0-36	1-27	ಮಿಷ್ಕಿ	27	29	34, 33	4,5
49	ದೇ.ನಾರಾಯಣಪ್ಪ ಬಿನ್ ಮುನಿಶಾಮಪ್ಪ	ದೇ.ನಾರಾಯಣಪ್ಪ	28/4ಬಿ	0-37	-	0-37	1-31	ಮಿಷ್ಕಿ	27	29	34, 33	4,5
50	ಶೀನಪ್ಪ ಬಿನ್ ಮುನಿಶಾಮಪ್ಪ ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ, ಸರಸ್ವತಮ್ಮ ಕೋಂ ಎಂ.ಆರ್. ಗೋಪಾಲಪ್ಪ	ಶೀನಪ್ಪ	28/5	1-26	0-01	1-25	2-30		27	29	34, 33	4,5
51	ಎಂ.ವಿ.ರಾಮಕೃಷ್ಣಪ್ಪ ಬಿನ್ ವೆಂಕಟಶಾಮಪ್ಪ	ಎಂ.ವಿ.ರಾಮಕೃಷ್ಣಪ್ಪ	28/6	1-34	0-01	1-33	2-58		27	29	34, 33	4,5
52	ಭೈರೇಗೌಡ ಬಿನ್ ಚೌಡೇಗೌಡ, ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ ಭೈರಪ್ಪ ಬಿನ್ ಚೌಡಪ್ಪ	ಭೈರೇಗೌಡ ಎಂ.ಸಿ.ಕೃಷ್ಣಮೂರ್ತಿ	29/2	2-00	0-09	1-31	3-57		28	30	29 ಭೂಸ್ವಾ	4
53	ಆರ್.ಕೋದಂಡರಾಮಯ್ಯ ಬಿನ್ ರಾಮಯ್ಯ		34/3ಪಿ	0-25	-	0-25	1-60		27	33	34ಭೂಸ್ವಾ	28
54	ಕೆ.ಎಂ.ಚೆನ್ನಪ್ಪ ಬಿನ್ ಮುನಿಶಾಮಪ್ಪ	ಕೆ.ಎಂ.ಚೆನ್ನಪ್ಪ	34/5	1-32	-	1-32	2-77	ಮಿಷ್ಕಿ	27	33	34 ಭೂಸ್ವಾ	28
55	ಸರೋಜಮ್ಮ ಕೋಂ ಸಿ.ನಾರಾಯಣಪ್ಪ		40/2ಪಿ	0-28	-	0-28	1-20	ಮಿಷ್ಕಿ	15,16	40ಪೈಕಿ ಭೂಸ್ವಾ	14	17

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
56	ಎಸ್.ಪಿ.ಆಂಜನಪ್ಪ ಬಿನ್ ಪಾಪಣ್ಣ ವು.ಬಾಲಪ್ಪ	ಎಸ್.ಪಿ.ಆಂಜನಪ್ಪ	43/1	6-20	-	6-20	9-17	ಖುಷ್ಕಿ	ರಸ್ತೆ	42, 46	45	12
57	ಕೆ.ಎಂ.ಚಿನ್ನಪ್ಪ ಬಿನ್ ಎ.ಮುನಿಶಾಮಿ	ಕೆ.ಎಂ.ಚಿನ್ನಪ್ಪ	43/2	0-05	-	0-05	0-18	ಖುಷ್ಕಿ	ರಸ್ತೆ	42, 46	45	12
58	ಸರ್ಕಾರಿ ಖರಾಬು ಗುಂಡು ತೋಪು	ಸರ್ಕಾರಿ ಖರಾಬು ಗುಂಡು ತೋಪು	44	4-31	-	4-31		ಖುಷ್ಕಿ	66	45,43,65	66	43
59	ಎಸ್.ಪಿ.ಆಂಜನಪ್ಪ ಬಿನ್ ಪಾಪಣ್ಣ ವು.ಬಾಲಪ್ಪ ಭೂ.ಪ	ಎಸ್.ಪಿ.ಆಂಜನಪ್ಪ	45	2-23	0-03	2-20	4-00	ಖುಷ್ಕಿ	44	46	65	43
60	ಚಿಕ್ಕಮುತ್ತಪ್ಪ ಬಿನ್ ಮುನಿಶಾಮಪ್ಪ		66/ಪಿ8	0-24	-	0-24	1-20	ಖುಷ್ಕಿ	83	ಉಳಿಕೆ	ಉಳಿಕೆ	ಗ್ರಾಮ ತಾಣ
61	ಕೃಷ್ಣಪ್ಪ ಬಿನ್ ದೊಡ್ಡಮುನಿಯಪ್ಪ		66/ಪಿ6	0-26	-	0-26	1-30	ಖುಷ್ಕಿ	83	ಉಳಿಕೆ	ಉಳಿಕೆ	ಗ್ರಾಮ ತಾಣ
62	ದೊಡ್ಡಮುತ್ತಪ್ಪ ಬಿನ್‌ರಾಚಪ್ಪ		66/ಪಿ5	0-22	-	0-22	1-10	ಖುಷ್ಕಿ	83	ಉಳಿಕೆ	ಉಳಿಕೆ	ಗ್ರಾಮ ತಾಣ
63	ಸರೋಜಮ್ಮ ಕೋಂ ಸಿ.ನಾರಾಯಣಪ್ಪ		69/ಪಿ1	0-20	-	0-20	1-00	ಖುಷ್ಕಿ	75,81	15,16,20	81,1	71
64	ಶ್ರೀಮತಿ ಗೌರಮ್ಮ ಕೋಂ ನಾರಾಯಣಪ್ಪ	ಶ್ರೀಮತಿ ಗೌರಮ್ಮ	69/ಪಿ2	1-00	-	1-00	2-00	ಖುಷ್ಕಿ	75,81	15,16,20	81,1	71
65	ಎನ್.ರುದ್ರಪ್ಪ ಉಮ್ಮಲು		70	0-03	-	0-03	0-26	ಖುಷ್ಕಿ	79	24, 23	69, 75	ಮಿಂಡಹಳ್ಳಿ ಗಡಿ
66	ಸಿ.ಬೈರೇಗೌಡ ಬಿನ್ ಚಿಕ್ಕಮುನಿಯಪ್ಪ, ಕೆ.ಆರ್.ವೆಂಕಟೇಶಪ್ಪ ಬಿನ್ ರಾಮಯ್ಯ		71/1	2-07	-	2-07	3-08	ಖುಷ್ಕಿ	79	23	69	71/2,3

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
67	ಕೃಷ್ಣಪ್ಪ ಬಿನ್ ಬೈರಪ್ಪ, ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ, ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ, ಕೋದಂಡ ರಾಮಯ್ಯ ಬಿನ್ ರಾಮಯ್ಯ, ಸರಸ್ವತಮ್ಮ ಕೋಂ ಎಂ.ಆರ್.ಗೋಪಾಲಪ್ಪ	ಕೃಷ್ಣಪ್ಪ ಎಂ.ಆರ್.ಮುನಿ ಬೈರಪ್ಪ ಎಂ.ಆರ್.ಅಶ್ವತ್ಥಪ್ಪ ಕೋದಂಡ ರಾಮಯ್ಯ, ಸರಸ್ವತಮ್ಮ	71/2	2-07	-	2-07	3-08	ಖುಷ್ಕಿ	71/3	23	71/1	ಮಿಂಡಹಳ್ಳಿ ಗಡಿ
68	ಕೃಷ್ಣಪ್ಪ ಬಿನ್ ಬೈರಪ್ಪ, ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ, ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ, ಕೋದಂಡ ರಾಮಯ್ಯ ಬಿನ್ ರಾಮಯ್ಯ, ಸರಸ್ವತಮ್ಮ ಕೋಂ ಎಂ.ಆರ್.ಗೋಪಾಲಪ್ಪ	ಕೃಷ್ಣಪ್ಪ ಎಂ.ಆರ್.ಮುನಿ ಬೈರಪ್ಪ ಎಂ.ಆರ್.ಅಶ್ವತ್ಥಪ್ಪ ಕೋದಂಡ ರಾಮಯ್ಯ, ಸರಸ್ವತಮ್ಮ	71/3	1-31	-	1-31	2-51	ಖುಷ್ಕಿ	79	71/2	71/1	ಮಿಂಡಹಳ್ಳಿ ಗಡಿ
69	ಮುನಿವೆಂಕಟಪ್ಪ ಬಿನ್ ಮುನಿಕಾಮಪ್ಪ, ಎ.ಕೆ.ಮುನಿಯಪ್ಪ ಬಿನ್ ಜುಂಜಪ್ಪ	ಮುನಿವೆಂಕಟಪ್ಪ, ಎ.ಕೆ.ಮುನಿಯಪ್ಪ	75	2-29	0-05	2-24	1-95	ಖುಷ್ಕಿ	79	69	81	71
70	ಕೆ.ಎಂ.ದೊಡ್ಡಪ್ಪಯ್ಯ ಬಿನ್ ಮುನಿಶ್ಯಾಮಪ್ಪ	ಕೆ.ಎಂ.ದೊಡ್ಡಪ್ಪಯ್ಯ	76/1	2-02	0-02	2-00	1-32	ಖುಷ್ಕಿ	ರಸ್ತೆ	76/2	80	ಮಿಂಡಹಳ್ಳಿ ಗಡಿ
71	ಕೆ.ಎನ್.ಮೋಹನರೆಡ್ಡಿ ಬಿನ್ ದೊಡ್ಡನಾರಾಯಣರೆಡ್ಡಿ	ಕೆ.ಎನ್.ಮೋಹನರೆಡ್ಡಿ	76/2	4-14	0-03	4-11	2-83	ಖುಷ್ಕಿ	76/1	77	80	ಮಿಂಡಹಳ್ಳಿ ಗಡಿ
72	ಕೆ.ಎನ್.ಮೋಹನರೆಡ್ಡಿ ಬಿನ್ ದೊಡ್ಡನಾರಾಯಣರೆಡ್ಡಿ	ಕೆ.ಎನ್.ಮೋಹನರೆಡ್ಡಿ	77	4-11	0-05	4-06	3-12	ಖುಷ್ಕಿ	76	78	80	ಮಿಂಡಹಳ್ಳಿ ಗಡಿ
73	ಕೆ.ಎನ್.ಮೋಹನರೆಡ್ಡಿ ಬಿನ್ ದೊಡ್ಡನಾರಾಯಣರೆಡ್ಡಿ	ಕೆ.ಎನ್.ಮೋಹನರೆಡ್ಡಿ	78	4-11	0-01	4-10	3-19	ಖುಷ್ಕಿ	77	79	80	ಮಿಂಡಹಳ್ಳಿ ಗಡಿ
74	ಚೆನ್ನಮ್ಮ ಕೋಂ ಡಿ.ನಾರಾಯಣರೆಡ್ಡಿ		79	5-01	0-05	4-36	4-17	ಖುಷ್ಕಿ	78	71, 75	80	ಮಿಂಡಹಳ್ಳಿ ಗಡಿ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆಕ್ಕುಬಂದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
75	ವಿ.ನಾರಾಯಣಸ್ವಾಮಿ ಬಿನ್ ಈರಪ್ಪ, ಕೆ.ಎಂ.ದೊಡ್ಡಪ್ಪಯ್ಯ ಬಿನ್ ಮುನಿಶಾಮಿ, ಚಿಕ್ಕಮುನಿಯಪ್ಪ ಬಿನ್ ರಾಮಯ್ಯ, ರತ್ನಮ್ಮ ಕೋಂ ಕೃಷ್ಣಾರಡ್ಡಿ		80	6-27	0-10	6-17	7-18	ಮಿಷ್ಕಿ	ರಸ್ತೆ	69	1, 81	69,75,79, 78,77,76
76	ಸರ್ಕಾರಿ ಖರಾಬ್		81	0-17	-	0-17		ಮಿಷ್ಕಿ	ರಸ್ತೆ	1	1	80
ಒಟ್ಟು				<b>133-34</b>	<b>2-08</b>	<b>131-26</b>						

—:: ಘೋಷ್ವಾರೆ ::—

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಕರಿನಾಯಕನಹಳ್ಳಿ	133-34	2-08	131-26
ಒಟ್ಟು		<b>133-34</b>	<b>2-08</b>	<b>131-26</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ



## ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಮಂಗಳವಾರ, ಮಾರ್ಚ್ ೧೩, ೨೦೧೨ (ಫಾಲ್ಗುಣ ೨೩, ಶಕ ವರ್ಷ ೧೯೩೩)	ನಂ. ೧೭೬
-----------	---	---------

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಧಿಸೂಚನೆ - 1

ಸಂಖ್ಯೆ : ಸಿಐ 101 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 3(1) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಈ ಮೂಲಕ ಘೋಷಿಸಿದೆ.

ಗ್ರಾಮ : ಮಿಂಡಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	2/1	1-34	-	1-34	6	3.4	5	1,132
2	2/2	2-07	-	2-07	6	3.4	5	1,132
3	2/3	1-25	0-02	1-23	6	3.4	5	1,132
4	2/4	0-36	0-00 ½	0-35 ½	6	3.4	5	1,132
5	2/5	0-18	0-00 ¼	0-17 ¾	6	3.4	5	1,132
6	2/6	0-18	0-00 ¼	0-17 ¾	6	3.4	5	1,132
7	3/1	0-26 ½	-	0-26 ½	21	85	4	124
8	3/2	2-10	-	2-10	21	85	4	124
9	3/3	0-13 ¼	-	0-13 ¼	21	85	4	124
10	3/4	0-13 ¼	-	0-13 ¼	21	85	4	124
11	4/1	2-36	0-03	2-33	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
12	4/2	1-24	0-02	1-22	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
13	4/3	2-34	0-02	2-32	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
14	4/4	2-35	0-02	2-33	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
15	4/5	0-22	0-02	0-20	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
16	5/1ಎ	0-25	-	0-25	6	4	ಕರಿನಾಯಕನ ಹಳ್ಳಿ ಗಡಿ	3
17	5/1ಬಿ	1-25	-	1-25	6	4	ಕರಿನಾಯಕನ ಹಳ್ಳಿ ಗಡಿ	3
18	5/2	0-38	-	0-38	6	4	ಕರಿನಾಯಕನ ಹಳ್ಳಿ ಗಡಿ	3
19	5/3	0-38	-	0-38	6	4	ಕರಿನಾಯಕನ ಹಳ್ಳಿ ಗಡಿ	3
20	5/4	2-01	-	2-01	6	4	ಕರಿನಾಯಕನ ಹಳ್ಳಿ ಗಡಿ	3
21	6	3-23	0-03	3-20	7	5	ಕರಿನಾಯಕನ ಹಳ್ಳಿ ಗಡಿ	1
22	7	2-21	0-01	2-20	2	6	ಕರಿನಾಯಕನ ಹಳ್ಳಿ ಗಡಿ	1
23	8/1	2-22	0-02	2-20	9	7	ಕರಿನಾಯಕನ ಹಳ್ಳಿ ಗಡಿ	1
24	8/2	0-21	-	0-21	9	7	ಕರಿನಾಯಕನ ಹಳ್ಳಿ ಗಡಿ	1
25	8/3	0-19	-	0-19	9	7	ಕರಿನಾಯಕನ ಹಳ್ಳಿ ಗಡಿ	1
26	8/4	0-09	-	0-09	9	7	ಕರಿನಾಯಕನ ಹಳ್ಳಿ ಗಡಿ	1
27	8/5	0-11	-	0-11	9	7	ಕರಿನಾಯಕನ ಹಳ್ಳಿ ಗಡಿ	1
28	8/6	0-18	-	0-18	9	7	ಕರಿನಾಯಕನ ಹಳ್ಳಿ ಗಡಿ	1
29	8/7	0-18	-	0-18	9	7	ಕರಿನಾಯಕನ ಹಳ್ಳಿ ಗಡಿ	1
30	9/1	3-16	0-02	3-14	12	8	10	1
31	9/2	0-04	-	0-04	12	8	10	1
32	9/3	1-04	0-01	1-03	12	8	10	1
33	10/1	0-23	0-01	0-22	13	8	ಕರಿನಾಯಕನ ಹಳ್ಳಿ ಗಡಿ	9
34	10/2	0-21	0-05	0-16	13	8	ಕರಿನಾಯಕನ ಹಳ್ಳಿ ಗಡಿ	9

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
35	10/3	0-18	-	0-18	13	8	ಕರಿನಾಯಕನ ಹಳ್ಳಿ ಗಡಿ	9
36	10/4	0-08	-	0-08	13	8	ಕರಿನಾಯಕನ ಹಳ್ಳಿ ಗಡಿ	9
37	10/5	0-11	0-01	0-10	13	8	ಕರಿನಾಯಕನ ಹಳ್ಳಿ ಗಡಿ	9
38	10/6ಎ	0-13	0-01	0-12	13	8	ಕರಿನಾಯಕನ ಹಳ್ಳಿ ಗಡಿ	9
39	10/6ಬಿ	0-10	0-02	0-10	13	8	ಕರಿನಾಯಕನ ಹಳ್ಳಿ ಗಡಿ	9
40	10/7	0-34	0-03	0-31	13	8	ಕರಿನಾಯಕನ ಹಳ್ಳಿ ಗಡಿ	9
41	10/8	0-05	-	0-05	13	8	ಕರಿನಾಯಕನ ಹಳ್ಳಿ ಗಡಿ	9
42	10/9	0-03	-	0-03	13	8	ಕರಿನಾಯಕನ ಹಳ್ಳಿ ಗಡಿ	9
43	10/10	0-03	-	0-03	13	8	ಕರಿನಾಯಕನ ಹಳ್ಳಿ ಗಡಿ	9
44	10/11	0-02	-	0-02	13	8	ಕರಿನಾಯಕನ ಹಳ್ಳಿ ಗಡಿ	9
45	10/12	0-02	-	0-02	13	8	ಕರಿನಾಯಕನ ಹಳ್ಳಿ ಗಡಿ	9
46	11	0-25	-	0-25	13	8	ಕರಿನಾಯಕನ ಹಳ್ಳಿ ಗಡಿ	9
47	12	1-05	0-01	1-04	13	8	ಕರಿನಾಯಕನ ಹಳ್ಳಿ ಗಡಿ	9
48	13/1	3-12	0-03	3-09	14	11,12,	ಕರಿನಾಯಕನ ಹಳ್ಳಿ ಗಡಿ	107
49	13/2	0-02	-	0-02	14	11,12,	ಕರಿನಾಯಕನ ಹಳ್ಳಿ ಗಡಿ	107
50	13/3	0-01	-	0-01	14	11,12,	ಕರಿನಾಯಕನ ಹಳ್ಳಿ ಗಡಿ	107
51	13/4	2-39	0-10	2-29	14	11,12,	ಕರಿನಾಯಕನ ಹಳ್ಳಿ ಗಡಿ	107
52	13/5	0-07	-	0-07	14	11,12,	ಕರಿನಾಯಕನ ಹಳ್ಳಿ ಗಡಿ	107
53	13/6	0-02	-	0-02	14	11,12,	ಕರಿನಾಯಕನ ಹಳ್ಳಿ ಗಡಿ	107
54	14/1	0-01	-	0-01	15,16	13	ಕರಿನಾಯಕನ ಹಳ್ಳಿ ಗಡಿ	107
55	14/2	2-10	0-00½	2-09½	15,16	13	ಕರಿನಾಯಕನ ಹಳ್ಳಿ ಗಡಿ	107
56	14/3	1-00	-	1-00	15,16	13	ಕರಿನಾಯಕನ ಹಳ್ಳಿ ಗಡಿ	107

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
57	14/4	1-00	-	1-00	15,16	13	ಕರಿನಾಯಕನ ಹಳ್ಳಿ ಗಡಿ	107
58	14/5	0-13	0-01	0-12	15,16	13	ಕರಿನಾಯಕನ ಹಳ್ಳಿ ಗಡಿ	107
59	14/6	0-11	0-00½	0-10½	15,16	13	ಕರಿನಾಯಕನ ಹಳ್ಳಿ ಗಡಿ	107
60	15/1ಎ	1-15	0-02	1-13	25	14	ಕರಿನಾಯಕನ ಹಳ್ಳಿ ಗಡಿ	16
61	15/1ಬಿ	2-11	0-02	2-09	25	14	ಕರಿನಾಯಕನ ಹಳ್ಳಿ ಗಡಿ	16
62	15/2	1-14	-	1-14	25	14	ಕರಿನಾಯಕನ ಹಳ್ಳಿ ಗಡಿ	16
63	15/3	0-03	-	0-03	25	14	ಕರಿನಾಯಕನ ಹಳ್ಳಿ ಗಡಿ	16
64	16/1	1-39	-	1-39	19,22,23	14	15	17
65	16/2	3-03	-	3-03	19,22,23	14	15	17
66	17/1	0-31	0-01	0-30	18	103	16	100
67	17/2	1-14	-	1-14	18	103	16	100
68	17/3	0-38	-	0-38	18	103	16	100
69	18/1	0-37	0-01	0-36	26,ಕೆರೆ	17	19,20,	106
70	18/2	1-22	-	1-22	26,ಕೆರೆ	17	19,20,	106
71	18/3	1-25	-	1-25	26,ಕೆರೆ	17	19,20,	106
72	19/1	0-18	-	0-18	18	16	20	18
73	19/2	0-15	-	0-15	18	16	20	18
74	20	0-30	-	0-30	26	14	22	19
75	21	0-06	-	0-06	94	22	23	20
76	22/1	0-02	-	0-02	21	16	23	20
77	22/2	0-03	-	0-03	21	16	23	20
78	22/3	0-03	-	0-03	21	16	23	20

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
79	22/4	0-06	-	0-06	21	16	23	20
80	22/5	0-02	-	0-02	21	16	23	20
81	23	0-31	-	0-31	26	16	15	22
82	24/1ಎ	0-03	-	0-03	96	15	15	23
83	24/1ಬಿ	0-03	-	0-03	96	15	15	23
84	24/2							
85	24/3	0-05	-	0-05	96	15	15	23
86	25/1	1-07	0-01	1-06	96	15	27	26
87	25/2	1-06	-	1-06	96	15	27	26
88	27/1	4-28¾	0-05	4-23¾	28	15	ಕರಿನಾಯಕನ ಹಳ್ಳಿ ಗಡಿ	2/6
89	27/2	1-21¼	-	1-21¼	28	12	ಕರಿನಾಯಕನ ಹಳ್ಳಿ ಗಡಿ	2/6
90	83	6-32	0-04	6-28	ರಸ್ತೆ	85	83	85
91	84/1	1-04	-	1-04	ರಸ್ತೆ	85	83	85
92	84/2	1-26	-	1-26	ರಸ್ತೆ	85	83	85
93	84/3	0-22	-	0-22	ರಸ್ತೆ	85	83	85
94	85	117-23	-	117-23				
95	85ಪಿ1	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
96	85ಪಿ2	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
97	85ಪಿ3	1-38	-	1-38	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
98	85ಪಿ4	3-18	-	3-18	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
99	85ಪಿ5	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
100	85ಪಿ6	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
101	85ಪಿ7	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
102	85ಪಿ8	1-26	-	1-26	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
103	85ಪಿ9	1-26	-	1-26	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
104	85ಪಿ10	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
105	85ಪಿ 10	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
106	85ಪಿ 11	1-00	-	1-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
107	85ಪಿ13	1-00	-	1-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
108	85/ಪಿ14	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
109	85ಪಿ 15	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
110	85ಪಿ 16	3-06	-	3-06	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
111	85ಪಿ 17	4-18	-	4-18	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
112	85ಪಿ18	1-20	-	1-20	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
113	85ಪಿ 19	3-03	-	3-03	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
114	85ಪಿ20	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
115	85ಪಿ22	2-19	0-04	2-15	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
116	86	1-18	0-03	1-15	90,92	113,116, 117	87	85
117	86/1	3-06	-	3-06	90,92	113,116, 117	87	85
118	86/2	0-36	-	0-36	90,92	113,116, 117	87	85
119	86/3ಎ	0-17	-	0-17	90,92	113,116, 117	87	85
120	86/3ಬಿ	0-15	-	0-15	90,92	113,116, 117	87	85
121	86/4	0-20	-	0-20	90,92	113,116, 117	87	85
122	86/5	0-39	-	0-39	88	85	1	86

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
123	87/1	4-36	-	4-36	88	85	1	86
124	87/2	0-28	-	0-28	88	85	1	86
125	87/3	0-27	-	0-27	88	85	1	86
126	88/1	1-05	-	1-05	89	87	87	92
127	88/2	1-02	-	1-02	89	87	87	92
128	88/3	0-30	-	0-30	89	87	87	92
129	88/4	0-35	-	0-35	89	87	87	92
130	89/1	1-35	-	1-35	91	88	1	92
131	89/2	2-19	-	2-19	91	88	1	92
132	89/3	0-27	-	0-27	91	88	1	92
133	90/1	2-05	-	2-05	97,96	89	100	91
134	90/2	3-26	-	3-26	97,96	89	100	91
135	91/1	1-03	-	1-03	96,95	89	90	92
136	91/2	1-00	-	1-00	96,95	89	90	92
137	91/3	1-04	-	1-04	96,95	89	90	92
138	91/4	1-22	-	1-22	96,95	89	90	92
139	91/5	2-19	-	2-19	96,95	89	90	92
140	91/6	0-18	-	0-18	96,95	89	90	92
141	91/7	0-20	-	0-20	96,95	89	90	92
142	91/8	0-13	0-01	0-12	96,95	89	90	92
143	91/9	0-04	-	0-04	96,95	89	90	92
144	91/10	0-03	-	0-03	96,95	89	90	92

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
145	91/11	0-03	0-01	0-02	96,95	89	90	92
146	91/12	0-03	0-02	0-01	96,95	89	90	92
147	92	5-35	0-03	5-32	94	90,108, 117	95	85
148	93/1ಎ	1-39	-	1-39	94	86	92	108
149	93/1ಬಿ	1-39	-	1-39	94	86	92	108
150	93/2	1-32	0-02	1-30	94	86	92	108
151	94/1	5-13	0-01	5-12	115	93.,108	95	85
152	94/2	2-10	0-01	2-09	115	93.,108	95	85
153	94/3	2-08	0-01	2-07	115	93,108	95	85
154	94/4	0-02	-	0-02	115	93.,108	95	85
155	95	5-03	0-04	4-39	85	91	96	94
156	96	4-22	0-03	4-19	85	91	97	94
157	97/1	0-26	-	0-26	98	90	100	96
158	97/2	0-25	-	0-25	98	90	100	96
159	97/3	0-25	-	0-25	98	90	100	96
160	97/4	0-31	-	0-31	98	90	100	96
161	98/1	1-08	-	1-08	23	97	99	96
162	98/2	0-01	-	0-01	23	97	99	96
163	98/3	1-12	0-03	1-09	23	97	99	96
164	98/4	0-33	0-08	0-25	23	97	99	96
165	98/5	0-32	0-07	0-25	23	97	99	96
166	99	0-04	-	0-04	26	100	18	98
167	100	7-19	0-20	6-39	99		17,18	90
168	110/1	1-00	-	1-00	85	ಜಕ್ಕಸಂದ್ರ ಗಡಿ	123, 124	111



ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
169	110/2	1-00	-	1-00	85	ಜಕ್ಕಸಂದ್ರ ಗಡಿ	123, 124	111
170	110/3	1-00	-	1-00	85	ಜಕ್ಕಸಂದ್ರ ಗಡಿ	123, 124	111
171	110/4	1-00	-	1-00	85	ಜಕ್ಕಸಂದ್ರ ಗಡಿ	123, 124	111
172	108	5-32	-	5-32	94	86, 87	90	114
173	109/1	2-30	-	2-30	1	119,87	112	87
174	109/2	2-24	0-04	2-20	1	119,87	112	87
175	111/1	5-29	-	5-29	85	ಜಕ್ಕಸಂದ್ರ ಗಡಿ	110	122
176	111/2	1-39	-	1-39	85	ಜಕ್ಕಸಂದ್ರ ಗಡಿ	110	122
177	112	4-05	-	4-05	1	85	85	109
178	113	5-02	-	5-02	87	85	85	116
179	114/1	2-33	-	2-33	94	85	108	85
180	114/2	1-16	-	1-16	94	85	108	85
181	115/1	0-23	0-05	0-18	94	85	108	85
182	115/2	1-14	-	1-14	94	85	108	85
183	115/3	3-09	-	3-09	94	85	108	85
184	116/1	1-36	0-05	1-31	86	85	113	117
185	116/2	1-25	0-05	1-20	86	85	113	117
186	117	3-18	0-10	3-08	86	85	116	85
187	118							
188	119/1	1-20	-	1-20	109	85	121,85	85
189	119/2	1-20	-	1-20	109	85	121,85	85
190	120	4-20	-	4-20	85	85	85	85
191	121	2-00	-	2-00	85	85	85	119
192	122	2-00	-	2-00	85		111	85

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
193	123	2-03	-	2-03	124	ಜಕ್ಕಸಂದ್ರ ಗಡಿ	85	110
194	124	0-31	-	0-31	125	123	85	110
195	125	1-10	-	1-10	85	85	85	85
196	126	0-20	-	0-20	85	85	3	85
197	127	3-00	-	3-00	128	85	85	ಶಿವಾರಪಟ್ಟಣ ಗಡಿ
198	128	3-00	-	3-00	85	127	85	85
199	129	0-24	-	0-24	85	85	85	85
200	130	1-00	0-01	0-39	85	85	85	85
201	131	1-00	-	1-00	ರಸ್ತೆ	85	85	85
202	132	0-21	-	0-21	1	1	2	1
ಒಟ್ಟು		<b>418-15</b>	<b>4-02</b>	<b>414-13</b>				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಮಿಂಡಹಳ್ಳಿ	418-15	4-02	414-13
ಒಟ್ಟು		<b>418-15</b>	<b>4-02</b>	<b>414-13</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

## ಅಧಿಸೂಚನೆ - 2

ಸಂಖ್ಯೆ : ಸಿಐ 101 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 1(3) ರಡಿ ದತ್ತವಾಗಿರುವ ಅಧಿಕಾರದ ಮೇರೆಗೆ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳಿಗೆ ಮೇಲ್ಕಂಡ ಕಾಯ್ದೆಯ ಅಧ್ಯಾಯ 7ರ ವಿಧಿಗಳು ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದ ಅನ್ವಯವಾಗುವುವೆಂದು ಘೋಷಿಸಿದೆ.

ಗ್ರಾಮ : ಮಂಡಹಳ್ಳಿ

ಹೋಬಳಿ : ಕಸಬಾ

ತಾಲ್ಲೂಕು : ಮಾಲೂರು

ಜಿಲ್ಲೆ : ಕೋಲಾರ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
1	2/1	1-34	-	1-34	6	3.4	5	1,132
2	2/2	2-07	-	2-07	6	3.4	5	1,132
3	2/3	1-25	0-02	1-23	6	3.4	5	1,132
4	2/4	0-36	0-00 ½	0-35 ½	6	3.4	5	1,132
5	2/5	0-18	0-00 ¼	0-17 ¾	6	3.4	5	1,132
6	2/6	0-18	0-00 ¼	0-17 ¾	6	3.4	5	1,132
7	3/1	0-26 ½	-	0-26 ½	21	85	4	124
8	3/2	2-10	-	2-10	21	85	4	124
9	3/3	0-13 ¼	-	0-13 ¼	21	85	4	124
10	3/4	0-13 ¼	-	0-13 ¼	21	85	4	124
11	4/1	2-36	0-03	2-33	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
12	4/2	1-24	0-02	1-22	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
13	4/3	2-34	0-02	2-32	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
14	4/4	2-35	0-02	2-33	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
15	4/5	0-22	0-02	0-20	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
16	5/1ಎ	0-25	-	0-25	6	4	ಕರಿನಾಯಕನ ಹಳ್ಳಿ ಗಡಿ	3
17	5/1ಬಿ	1-25	-	1-25	6	4	ಕರಿನಾಯಕನ ಹಳ್ಳಿ ಗಡಿ	3
18	5/2	0-38	-	0-38	6	4	ಕರಿನಾಯಕನ ಹಳ್ಳಿ ಗಡಿ	3
19	5/3	0-38	-	0-38	6	4	ಕರಿನಾಯಕನ ಹಳ್ಳಿ ಗಡಿ	3
20	5/4	2-01	-	2-01	6	4	ಕರಿನಾಯಕನ ಹಳ್ಳಿ ಗಡಿ	3
21	6	3-23	0-03	3-20	7	5	ಕರಿನಾಯಕನ ಹಳ್ಳಿ ಗಡಿ	1
22	7	2-21	0-01	2-20	2	6	ಕರಿನಾಯಕನ ಹಳ್ಳಿ ಗಡಿ	1
23	8/1	2-22	0-02	2-20	9	7	ಕರಿನಾಯಕನ ಹಳ್ಳಿ ಗಡಿ	1
24	8/2	0-21	-	0-21	9	7	ಕರಿನಾಯಕನ ಹಳ್ಳಿ ಗಡಿ	1
25	8/3	0-19	-	0-19	9	7	ಕರಿನಾಯಕನ ಹಳ್ಳಿ ಗಡಿ	1
26	8/4	0-09	-	0-09	9	7	ಕರಿನಾಯಕನ ಹಳ್ಳಿ ಗಡಿ	1
27	8/5	0-11	-	0-11	9	7	ಕರಿನಾಯಕನ ಹಳ್ಳಿ ಗಡಿ	1
28	8/6	0-18	-	0-18	9	7	ಕರಿನಾಯಕನ ಹಳ್ಳಿ ಗಡಿ	1
29	8/7	0-18	-	0-18	9	7	ಕರಿನಾಯಕನ ಹಳ್ಳಿ ಗಡಿ	1
30	9/1	3-16	0-02	3-14	12	8	10	1
31	9/2	0-04	-	0-04	12	8	10	1
32	9/3	1-04	0-01	1-03	12	8	10	1
33	10/1	0-23	0-01	0-22	13	8	ಕರಿನಾಯಕನ ಹಳ್ಳಿ ಗಡಿ	9
34	10/2	0-21	0-05	0-16	13	8	ಕರಿನಾಯಕನ ಹಳ್ಳಿ ಗಡಿ	9
35	10/3	0-18	-	0-18	13	8	ಕರಿನಾಯಕನ ಹಳ್ಳಿ ಗಡಿ	9

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
36	10/4	0-08	-	0-08	13	8	ಕರಿನಾಯಕನ ಹಳ್ಳಿ ಗಡಿ	9
37	10/5	0-11	0-01	0-10	13	8	ಕರಿನಾಯಕನ ಹಳ್ಳಿ ಗಡಿ	9
38	10/6ಎ	0-13	0-01	0-12	13	8	ಕರಿನಾಯಕನ ಹಳ್ಳಿ ಗಡಿ	9
39	10/6ಬಿ	0-10	0-02	0-10	13	8	ಕರಿನಾಯಕನ ಹಳ್ಳಿ ಗಡಿ	9
40	10/7	0-34	0-03	0-31	13	8	ಕರಿನಾಯಕನ ಹಳ್ಳಿ ಗಡಿ	9
41	10/8	0-05	-	0-05	13	8	ಕರಿನಾಯಕನ ಹಳ್ಳಿ ಗಡಿ	9
42	10/9	0-03	-	0-03	13	8	ಕರಿನಾಯಕನ ಹಳ್ಳಿ ಗಡಿ	9
43	10/10	0-03	-	0-03	13	8	ಕರಿನಾಯಕನ ಹಳ್ಳಿ ಗಡಿ	9
44	10/11	0-02	-	0-02	13	8	ಕರಿನಾಯಕನ ಹಳ್ಳಿ ಗಡಿ	9
45	10/12	0-02	-	0-02	13	8	ಕರಿನಾಯಕನ ಹಳ್ಳಿ ಗಡಿ	9
46	11	0-25	-	0-25	13	8	ಕರಿನಾಯಕನ ಹಳ್ಳಿ ಗಡಿ	9
47	12	1-05	0-01	1-04	13	8	ಕರಿನಾಯಕನ ಹಳ್ಳಿ ಗಡಿ	9
48	13/1	3-12	0-03	3-09	14	11,12,	ಕರಿನಾಯಕನ ಹಳ್ಳಿ ಗಡಿ	107
49	13/2	0-02	-	0-02	14	11,12,	ಕರಿನಾಯಕನ ಹಳ್ಳಿ ಗಡಿ	107
50	13/3	0-01	-	0-01	14	11,12,	ಕರಿನಾಯಕನ ಹಳ್ಳಿ ಗಡಿ	107
51	13/4	2-39	0-10	2-29	14	11,12,	ಕರಿನಾಯಕನ ಹಳ್ಳಿ ಗಡಿ	107
52	13/5	0-07	-	0-07	14	11,12,	ಕರಿನಾಯಕನ ಹಳ್ಳಿ ಗಡಿ	107
53	13/6	0-02	-	0-02	14	11,12,	ಕರಿನಾಯಕನ ಹಳ್ಳಿ ಗಡಿ	107
54	14/1	0-01	-	0-01	15,16	13	ಕರಿನಾಯಕನ ಹಳ್ಳಿ ಗಡಿ	107
55	14/2	2-10	0-00½	2-09½	15,16	13	ಕರಿನಾಯಕನ ಹಳ್ಳಿ ಗಡಿ	107
56	14/3	1-00	-	1-00	15,16	13	ಕರಿನಾಯಕನ ಹಳ್ಳಿ ಗಡಿ	107
57	14/4	1-00	-	1-00	15,16	13	ಕರಿನಾಯಕನ ಹಳ್ಳಿ ಗಡಿ	107

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
58	14/5	0-13	0-01	0-12	15,16	13	ಕರಿನಾಯಕನ ಹಳ್ಳಿ ಗಡಿ	107
59	14/6	0-11	0-00 ½	0-10 ½	15,16	13	ಕರಿನಾಯಕನ ಹಳ್ಳಿ ಗಡಿ	107
60	15/1ಎ	1-15	0-02	1-13	25	14	ಕರಿನಾಯಕನ ಹಳ್ಳಿ ಗಡಿ	16
61	15/1ಬಿ	2-11	0-02	2-09	25	14	ಕರಿನಾಯಕನ ಹಳ್ಳಿ ಗಡಿ	16
62	15/2	1-14	-	1-14	25	14	ಕರಿನಾಯಕನ ಹಳ್ಳಿ ಗಡಿ	16
63	15/3	0-03	-	0-03	25	14	ಕರಿನಾಯಕನ ಹಳ್ಳಿ ಗಡಿ	16
64	16/1	1-39	-	1-39	19,22,23	14	15	17
65	16/2	3-03	-	3-03	19,22,23	14	15	17
66	17/1	0-31	0-01	0-30	18	103	16	100
67	17/2	1-14	-	1-14	18	103	16	100
68	17/3	0-38	-	0-38	18	103	16	100
69	18/1	0-37	0-01	0-36	26,ಕೆರೆ	17	19,20,	106
70	18/2	1-22	-	1-22	26,ಕೆರೆ	17	19,20,	106
71	18/3	1-25	-	1-25	26,ಕೆರೆ	17	19,20,	106
72	19/1	0-18	-	0-18	18	16	20	18
73	19/2	0-15	-	0-15	18	16	20	18
74	20	0-30	-	0-30	26	14	22	19
75	21	0-06	-	0-06	94	22	23	20
76	22/1	0-02	-	0-02	21	16	23	20
77	22/2	0-03	-	0-03	21	16	23	20
78	22/3	0-03	-	0-03	21	16	23	20
79	22/4	0-06	-	0-06	21	16	23	20

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
80	22/5	0-02	-	0-02	21	16	23	20
81	23	0-31	-	0-31	26	16	15	22
82	24/1ಎ	0-03	-	0-03	96	15	15	23
83	24/1ಬಿ	0-03	-	0-03	96	15	15	23
84	24/2							
85	24/3	0-05	-	0-05	96	15	15	23
86	25/1	1-07	0-01	1-06	96	15	27	26
87	25/2	1-06	-	1-06	96	15	27	26
88	27/1	4-28¾	0-05	4-23¾	28	15	ಕರಿನಾಯಕನ ಹಳ್ಳಿ ಗಡಿ	2/6
89	27/2	1-21¼	-	1-21¼	28	12	ಕರಿನಾಯಕನ ಹಳ್ಳಿ ಗಡಿ	2/6
90	83	6-32	0-04	6-28	ರಸ್ತೆ	85	83	85
91	84/1	1-04	-	1-04	ರಸ್ತೆ	85	83	85
92	84/2	1-26	-	1-26	ರಸ್ತೆ	85	83	85
93	84/3	0-22	-	0-22	ರಸ್ತೆ	85	83	85
94	85	117-23	-	117-23				
95	85ಪಿ1	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
96	85ಪಿ2	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
97	85ಪಿ3	1-38	-	1-38	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
98	85ಪಿ4	3-18	-	3-18	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
99	85ಪಿ5	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
100	85ಪಿ6	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
101	85ಪಿ7	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
102	85ಪಿ8	1-26	-	1-26	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
103	85ಪಿ9	1-26	-	1-26	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
104	85ಪಿ10	0-30	-	0-30	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
105	85ಪಿ 10	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
106	85ಪಿ 11	1-00	-	1-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
107	85ಪಿ13	1-00	-	1-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
108	85/ಪಿ14	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
109	85ಪಿ 15	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
110	85ಪಿ 16	3-06	-	3-06	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
111	85ಪಿ 17	4-18	-	4-18	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
112	85ಪಿ18	1-20	-	1-20	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
113	85ಪಿ 19	3-03	-	3-03	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
114	85ಪಿ20	2-00	-	2-00	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
115	85ಪಿ22	2-19	0-04	2-15	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರಪಟ್ಟಣ ಗಡಿ
116	86	1-18	0-03	1-15	90,92	113,116, 117	87	85
117	86/1	3-06	-	3-06	90,92	113,116, 117	87	85
118	86/2	0-36	-	0-36	90,92	113,116, 117	87	85
119	86/3ಎ	0-17	-	0-17	90,92	113,116, 117	87	85
120	86/3ಬಿ	0-15	-	0-15	90,92	113,116, 117	87	85
121	86/4	0-20	-	0-20	90,92	113,116, 117	87	85
122	86/5	0-39	-	0-39	88	85	1	86
123	87/1	4-36	-	4-36	88	85	1	86



ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
124	87/2	0-28	-	0-28	88	85	1	86
125	87/3	0-27	-	0-27	88	85	1	86
126	88/1	1-05	-	1-05	89	87	87	92
127	88/2	1-02	-	1-02	89	87	87	92
128	88/3	0-30	-	0-30	89	87	87	92
129	88/4	0-35	-	0-35	89	87	87	92
130	89/1	1-35	-	1-35	91	88	1	92
131	89/2	2-19	-	2-19	91	88	1	92
132	89/3	0-27	-	0-27	91	88	1	92
133	90/1	2-05	-	2-05	97,96	89	100	91
134	90/2	3-26	-	3-26	97,96	89	100	91
135	91/1	1-03	-	1-03	96,95	89	90	92
136	91/2	1-00	-	1-00	96,95	89	90	92
137	91/3	1-04	-	1-04	96,95	89	90	92
138	91/4	1-22	-	1-22	96,95	89	90	92
139	91/5	2-19	-	2-19	96,95	89	90	92
140	91/6	0-18	-	0-18	96,95	89	90	92
141	91/7	0-20	-	0-20	96,95	89	90	92
142	91/8	0-13	0-01	0-12	96,95	89	90	92
143	91/9	0-04	-	0-04	96,95	89	90	92
144	91/10	0-03	-	0-03	96,95	89	90	92
145	91/11	0-03	0-01	0-02	96,95	89	90	92

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
146	91/12	0-03	0-02	0-01	96,95	89	90	92
147	92	5-35	0-03	5-32	94	90,108, 117	95	85
148	93/1ಎ	1-39	-	1-39	94	86	92	108
149	93/1ಬಿ	1-39	-	1-39	94	86	92	108
150	93/2	1-32	0-02	1-30	94	86	92	108
151	94/1	5-13	0-01	5-12	115	93.,108	95	85
152	94/2	2-10	0-01	2-09	115	93.,108	95	85
153	94/3	2-08	0-01	2-07	115	93,108	95	85
154	94/4	0-02	-	0-02	115	93.,108	95	85
155	95	5-03	0-04	4-39	85	91	96	94
156	96	4-22	0-03	4-19	85	91	97	94
157	97/1	0-26	-	0-26	98	90	100	96
158	97/2	0-25	-	0-25	98	90	100	96
159	97/3	0-25	-	0-25	98	90	100	96
160	97/4	0-31	-	0-31	98	90	100	96
161	98/1	1-08	-	1-08	23	97	99	96
162	98/2	0-01	-	0-01	23	97	99	96
163	98/3	1-12	0-03	1-09	23	97	99	96
164	98/4	0-33	0-08	0-25	23	97	99	96
165	98/5	0-32	0-07	0-25	23	97	99	96
166	99	0-04	-	0-04	26	100	18	98
167	100	7-19	0-20	6-39	99		17,18	90

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
168	110/1	1-00	-	1-00	85	ಜಕ್ಕಸಂದ್ರ ಗಡಿ	123, 124	111
169	110/2	1-00	-	1-00	85	ಜಕ್ಕಸಂದ್ರ ಗಡಿ	123, 124	111
170	110/3	1-00	-	1-00	85	ಜಕ್ಕಸಂದ್ರ ಗಡಿ	123, 124	111
171	110/4	1-00	-	1-00	85	ಜಕ್ಕಸಂದ್ರ ಗಡಿ	123, 124	111
172	108	5-32	-	5-32	94	86, 87	90	114
173	109/1	2-30	-	2-30	1	119,87	112	87
174	109/2	2-24	0-04	2-20	1	119,87	112	87
175	111/1	5-29	-	5-29	85	ಜಕ್ಕಸಂದ್ರ ಗಡಿ	110	122
176	111/2	1-39	-	1-39	85	ಜಕ್ಕಸಂದ್ರ ಗಡಿ	110	122
177	112	4-05	-	4-05	1	85	85	109
178	113	5-02	-	5-02	87	85	85	116
179	114/1	2-33	-	2-33	94	85	108	85
180	114/2	1-16	-	1-16	94	85	108	85
181	115/1	0-23	0-05	0-18	94	85	108	85
182	115/2	1-14	-	1-14	94	85	108	85
183	115/3	3-09	-	3-09	94	85	108	85
184	116/1	1-36	0-05	1-31	86	85	113	117
185	116/2	1-25	0-05	1-20	86	85	113	117
186	117	3-18	0-10	3-08	86	85	116	85
187	118							
188	119/1	1-20	-	1-20	109	85	121,85	85
189	119/2	1-20	-	1-20	109	85	121,85	85
190	120	4-20	-	4-20	85	85	85	85
191	121	2-00	-	2-00	85	85	85	119

ಕ್ರ. ಸಂ.	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಚೆಕ್ಕುಬಂದಿ			
		ಒಟ್ಟು ವಿಸ್ತೀರ್ಣ ಎ-ಗು	ಖರಾಬು ಎ-ಗು	ಐನ್ ಎ-ಗು	ಪೂರ್ವ ಸ.ನಂ	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9
192	122	2-00	-	2-00	85		111	85
193	123	2-03	-	2-03	124	ಜಕ್ಕಸಂದ್ರ ಗಡಿ	85	110
194	124	0-31	-	0-31	125	123	85	110
195	125	1-10	-	1-10	85	85	85	85
196	126	0-20	-	0-20	85	85	3	85
197	127	3-00	-	3-00	128	85	85	ಶಿವಾರಪಟ್ಟಣ ಗಡಿ
198	128	3-00	-	3-00	85	127	85	85
199	129	0-24	-	0-24	85	85	85	85
200	130	1-00	0-01	0-39	85	85	85	85
201	131	1-00	-	1-00	ರಸ್ತೆ	85	85	85
202	132	0-21	-	0-21	1	1	2	1
ಒಟ್ಟು		<b>418-15</b>	<b>4-02</b>	<b>414-13</b>				

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಮಿಂಡಹಳ್ಳಿ	418-15	4-02	414-13
ಒಟ್ಟು		<b>418-15</b>	<b>4-02</b>	<b>414-13</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

**ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ**

**1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ ವಿಧಿ 28(1)ರ ಮೇರೆಗೆ ಅಧಿಸೂಚನೆ**

**ಸಂಖ್ಯೆ : ಸಿಐ 101 ಎಸ್‌ಪಿಕ್ಯೂ 2012, ಬೆಂಗಳೂರು, ದಿನಾಂಕ : 13ನೇ ಮಾರ್ಚ್, 2012**

ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ.

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಸದರಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಈ ನೋಟೀಸು ಪ್ರಕಟಿಸಲಾಗಿದೆ.

ಮೇಲ್ಕಂಡ ಕಾಯ್ದೆಯ ವಿಧಿ 35ರ ಮೇರೆಗೆ ಕೆಲಸ ನಿರ್ವಹಿಸಲು ಈ ಜಮೀನುಗಳಿಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯನ್ನು ತಡೆಯುವುದಾಗಲೀ ಅಥವಾ ಅಡ್ಡಿ ಪಡಿಸುವುದಾಗಲೀ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೂ ಈ ಮೂಲಕ ಎಚ್ಚರಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ತಾರೀಖಿನ ನಂತರ ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಯವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದ ಕ್ರಯ, ಭೋಗ್ಯ, ಲೀಸ್, ಅದಲು-ಬದಲು ವಗೈರೆ ಮಾಡುವಂತಿಲ್ಲ ಮತ್ತು ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ 1894ರ ಭೂಸ್ವಾಧೀನ ಕಾಯ್ದೆಯಡಿ ತಿದ್ದುಪಡಿಯಾಗಿರುವ ಭೂಸ್ವಾಧೀನ (ಕರ್ನಾಟಕ ವಿಸ್ತರಣೆ ಮತ್ತು ತಿದ್ದುಪಡಿ) ಕಾಯ್ದೆ 1961 ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966ರ ವಿಧಿ 30ನ್ನು ಓದಿಕೊಳ್ಳುವ ಮೇರೆಗೆ ಪರಿಹಾರಧನ ನಿಗದಿ ಮಾಡುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಅಂತಿಮವಾಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಈ ಜಮೀನುಗಳ ಒಂದು ನಕ್ಷೆಯನ್ನು ಬೆಂಗಳೂರು ವಿಭಾಗದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ, ನಂ: 14/3, ಅರವಿಂದ ಭವನ, ನೃಪತುಂಗ ರಸ್ತೆ, ಬೆಂಗಳೂರು - 560 001 ಇವರ ಕಛೇರಿಯಲ್ಲಿ ಪರಿಶೀಲನೆಗೆ ಇಡಲಾಗಿದೆ.

**ಗ್ರಾಮ : ಮಿಂಡಹಳ್ಳಿ**

**ಹೋಬಳಿ : ಕಸಬಾ**

**ತಾಲ್ಲೂಕು : ಮಾಲೂರು**

**ಜಿಲ್ಲೆ : ಕೋಲಾರ**

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
1	ಶೀಕಮ್ಮ ಕೋಂ ನಾರಾಯಣಪ್ಪ		2/1	1-34	-	1-34	2-26	ಖುಷ್ಕಿ	6	3.4	5	1,132
2	ನಾರಾಯಣಮ್ಮ ಕೋಂ ರಾಮಯ್ಯ ವೆಂಕಟೇಶಪ್ಪ ಬಿನ್ ಈಶಪ್ಪ		2/2	2-07	-	2-07	2-66	ಖುಷ್ಕಿ	6	3.4	5	1,132
3	ಸುಮಾ ಬಿನ್ ಮುನಿಶಾಮಪ್ಪ		2/3	1-25	0-02	1-23	1-93	ಖುಷ್ಕಿ	6	3.4	5	1,132
4	ವಿ.ರಾಮನಾಯ್ಕ ಬಿನ್ ವೆಂಟಗಿರಿನಾಯ್ಕ	ವಿ.ರಾಮನಾಯ್ಕ	2/4	0-36	0-00 ½	0-35 ½	1-09	ಖುಷ್ಕಿ	6	3.4	5	1,132

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
5	ಗಂಗಮ್ಮ ಬಿನ್ ವೆಂಕಟಪ್ಪ	ಗಂಗಮ್ಮ	2/5	0-18	0-00 ¼	0-17 ¾	0-54	ಖುಷ್ಕಿ	6	3.4	5	1,132
6	ಕೃಷ್ಣಪ್ಪ ಬಿನ್ ವೆಂಕಟಪ್ಪ	ಕೃಷ್ಣಪ್ಪ	2/6	0-18	0-00 ¼	0-17 ¾	0-55	ಖುಷ್ಕಿ	6	3.4	5	1,132
7	ಶ್ರೀನಿವಾಸಪ್ಪ ಬಿನ್ ನಂಜಪ್ಪ	ಶ್ರೀನಿವಾಸಪ್ಪ	3/1	0-26 ½.	-	0-26 ½.	0-88	ಖುಷ್ಕಿ	21	85	4	124
8	ರಾಮಾನಾಯ್ಕ ಬಿನ್ ಮುನಿಶಾಮಿನಾಯ್ಕ		3/2	2-10	-	2-10	2-97	ಖುಷ್ಕಿ	21	85	4	124
9	ಕೃಷ್ಣಪ್ಪ ಬಿನ್ ವೆಂಕಟಪ್ಪ	ಕೃಷ್ಣಪ್ಪ	3/3	0-13 ¼	-	0-13 ¼	0-55	ಖುಷ್ಕಿ	21	85	4	124
10	ಗಂಗಮ್ಮ ಬಿನ್ ವೆಂಕಟಪ್ಪ	ಗಂಗಮ್ಮ	3/4	0-13 ¼	-	0-13 ¼	0-44	ಖುಷ್ಕಿ	21	85	4	124
11	ಬಿ.ವಿ.ಶಿವರುದ್ರಯ್ಯ ಬಿನ್ ಕೆ.ವಿ.ವೀರಭದ್ರಯ್ಯ ಭೂ.ಪರಿ		4/1	2-36	0-03	2-33	3-99	ಖುಷ್ಕಿ	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
12	ಮುನಿಬೈರಪ್ಪ ಬಿನ್ ಕು.ರಾಮಯ್ಯ		4/2	1-24	0-02	1-22	2-19	ಖುಷ್ಕಿ	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
13	ಮುನಿವೆಂಕಟಪ್ಪ ಬಿನ್ ಚನ್ನರಾಯಪ್ಪ ಚನ್ನರಾಯಗೌಡ		4/3	2-34	0-02	2-32	3-94	ಖುಷ್ಕಿ	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
14	ಎನ್.ಸುರೇಶ್ ಬಿನ್ ನಂಜಪ್ಪ		4/4	2-35	0-02	2-33	3-99	ಖುಷ್ಕಿ	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
15	ಮುನಿಬೈರಪ್ಪ ಬಿನ್ ಕು.ರಾಮಯ್ಯ		4/5	0-22	0-02	0-20	0-70	ಖುಷ್ಕಿ	5	ಜಕ್ಕಸಂದ್ರ ಗಡಿ	ಕರಿನಾಯಕನ ಹಳ್ಳಿ ಗಡಿ	3
16	ನಾರಾಯಣಪ್ಪ ಬಿನ್ ಮುನಿಶಾಮಪ್ಪ ವೆಂಕಟೇಶಪ್ಪ ಬಿನ್ ಈರಪ್ಪ		5/1ಎ	0-25	-	0-25	0-95	ಖುಷ್ಕಿ	6	4	ಕರಿನಾಯಕನ ಹಳ್ಳಿ ಗಡಿ	3
17	ನಾರಾಯಣಪ್ಪ ಬಿನ್ ಮುನಿಶಾಮಪ್ಪ ವೆಂಕಟೇಶಪ್ಪ ಬಿನ್ ಈರಪ್ಪ		5/1ಬಿ	1-25	-	1-25	2-46	ಖುಷ್ಕಿ	6	4	ಕರಿನಾಯಕನ ಹಳ್ಳಿ ಗಡಿ	3

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
18	ಶೀನಪ್ಪ ಬಿನ್ ಮುನಿಶಾಮಪ್ಪ ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ		5/2	0-38	-	0-38	1-44	ಖುಷ್ಕಿ	6	4	ಕರಿನಾಯಕನ ಹಳ್ಳಿ ಗಡಿ	3
19	ಮುನಿಶಾಮಪ್ಪ ಬಿನ್ ದೊಡ್ಡವೀರಪ್ಪ		5/3	0-38	-	0-38	1-44	ಖುಷ್ಕಿ	6	4	ಕರಿನಾಯಕನ ಹಳ್ಳಿ ಗಡಿ	3
20	ರಾಮಯ್ಯ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಕೆಂಪಣ್ಣ ಮುನಿಯಪ್ಪ ಬಿನ್ ಬಿಸಪ್ಪ		5/4	2-01	-	2-01	3-07	ಖುಷ್ಕಿ	6	4	ಕರಿನಾಯಕನ ಹಳ್ಳಿ ಗಡಿ	3
21	ನಾರಾಯಣಪ್ಪ ಬಿನ್ ಮುನಿಶಾಮಪ್ಪ ವೆಂಕಟೇಶಪ್ಪ ಬಿನ್ ಈರಪ್ಪ		6	3-23	0-03	3-20	5-29	ಖುಷ್ಕಿ	7	5	ಕರಿನಾಯಕನ ಹಳ್ಳಿ ಗಡಿ	1
22	ಗೋವಿಂದಪ್ಪ ಬಿನ್ ಚಿಕ್ಕಬೈರಪ್ಪ ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ		7	2-21	0-01	2-20	3-78	ಖುಷ್ಕಿ	2	6	ಕರಿನಾಯಕನ ಹಳ್ಳಿ ಗಡಿ	1
23	ಪಿಳ್ಳಪ್ಪ ಬಿನ್ ಈರಪ್ಪ ಮುನಿಯಮ್ಮ ಕೋಂ ಮುನಿವೆಂಕಟಪ್ಪ		8/1	2-22	0-02	2-20	3-78	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
24	ಮುನಿಯಪ್ಪ ಬಿನ್ ಜುಂಜಪ್ಪ		8/2	0-21	-	0-21	0-80	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
25	ಎಂ.ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ		8/3	0-19	-	0-19	0-73	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
26	ಮುನಿಬೈರಪ್ಪ ಬಿನ್ ಅಜ್ಜಪ್ಪ		8/4	0-09	-	0-09	0-35	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
27	ಮುನಿಬೈರಪ್ಪ ಬಿನ್ ಪಿಳ್ಳಪ್ಪ		8/5	0-11	-	0-11	0-43	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
28	ಮುನಿಯಪ್ಪ ಬಿನ್ ಬೈರಪ್ಪ		8/6	0-18	-	0-18	0-68	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1
29	ಎಂ.ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ, ನಾರಾಯಣಸ್ವಾಮಿ ಬಿನ್ ಮುನಿಶಾಮಪ್ಪ		8/7	0-18	-	0-18	0-68	ಖುಷ್ಕಿ	9	7	ಕರಿನಾಯಕನ ಹಳ್ಳಿ ಗಡಿ	1

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
30	ಎಂ.ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ ಎಸ್.ವಿ.ಗೋಪಿನಾಥರಾವ್ ಬಿನ್ ವೆಂಕಟರಮಣಯ್ಯ		9/1	3-16	0-02	3-14	5-10	ಖುಷ್ಕಿ	12	8	10	1
31	ಮುನಿಬೈರಪ್ಪ ಬಿನ್ ಕು.ರಾಮಯ್ಯ		9/2	0-04	-	0-04	0-15	ಖುಷ್ಕಿ	12	8	10	1
32	ಎ.ನಾರಾಯಣ್ @ ಎ.ನಾರಾಯಣರೆಡ್ಡಿ ಬಿನ್ ಅಪ್ಪಿರೆಡ್ಡಿ		9/3	1-04	0-01	1-03	1-59	ಖುಷ್ಕಿ	12	8	10	1
33	ವೆಂಕಟೇಶಪ್ಪ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಮುನಿಶಾಮಪ್ಪ		10/1	0-23	0-01	0-22	0-93	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
34	ವೆಂಕಟರಾಯಪ್ಪ		10/2	0-21	0-05	0-16	0-68	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
35	ನಾರಾಯಣಪ್ಪ ಬಿನ್ ರಾಮಯ್ಯ ಮುನಿಯಪ್ಪ ಬಿನ್ ಬಿಸಪ್ಪ ಕೃಷ್ಣಮೂರ್ತಿ ಬಿನ್ ಕು.ರಾಮಯ್ಯ		10/3	0-18	-	0-18	0-77	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
36	ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ ಎಂ.ಆರ್.ಕೊದಂಡರಾಮ ಯ್ಯ ಬಿನ್ ರಾಮಯ್ಯ ಸರಸ್ವತಮ್ಮ ಕೋಂ ಎಂ.ಆರ್.ಗೋಪಾಲಪ್ಪ	ಎಂ.ಆರ್.ಮುನಿ ಬೈರಪ್ಪ ಎಂ.ಆರ್. ಅಶ್ವತ್ಥಪ್ಪ ಎಂ.ಆರ್. ಕೊದಂಡ ರಾಮಯ್ಯ ಸರಸ್ವತಮ್ಮ	10/4	0-08	-	0-08	0-34	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
37	ಶೀನಪ್ಪ ಬಿನ್ ಮುನಿಶಾಮಪ್ಪ ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ ಎಂ.ಆರ್.ಕೊದಂಡರಾಮ ಯ್ಯ ಬಿನ್ ರಾಮಯ್ಯ ಸರಸ್ವತಮ್ಮ ಕೋಂ ಎಂ.ಆರ್.ಗೋಪಾಲಪ್ಪ	ಶೀನಪ್ಪ ಎಂ.ಆರ್. ಮುನಿಬೈರಪ್ಪ ಎಂ.ಆರ್. ಅಶ್ವತ್ಥಪ್ಪ ಎಂ.ಆರ್. ಕೊದಂಡ ರಾಮಯ್ಯ ಸರಸ್ವತಮ್ಮ	10/5	0-11	0-01	0-10	0-43	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
38	ವೆಂಕಟೇಶಪ್ಪ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಮುನಿಶಾಮಪ್ಪ		10/6ಎ	0-13	0-01	0-12	0-51	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
39	ವೆಂಕಟೇಶಪ್ಪ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಮುನಿಶಾಮಪ್ಪ		10/6ಬಿ	0-10	0-02	0-08	0-34	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
40	ಎಂ.ಬಿ.ಗೋಪಾಲಪ್ಪ ಬಿನ್ ದೊಡ್ಡಬೈರಪ್ಪ ಗೋವಿಂದಪ್ಪ ಬಿನ್ ಚಿಕ್ಕಬೈರಪ್ಪ ನಂಜುಂಡಪ್ಪ ಬಿನ್ ಚಿಕ್ಕಬೈರಪ್ಪ ಎಂ.ಸಿ.ಜಯರಾಮಪ್ಪ ಬಿನ್ ಚಿಕ್ಕಬೈರಪ್ಪ ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ ಎಂ.ಸಿ.ನಾಗರಾಜು ಬಿನ್ ಚಿಕ್ಕವೆಂಕಟಸ್ವಾಮಿ		10/7	0-34	0-03	0-31	0-31	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
41	ಮುನಿಶಾಮಪ್ಪ ಬಿನ್ ದೊಡ್ಡಈರಪ್ಪ		10/8	0-05	-	0-05	0-22	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
42	ನಾರಾಯಣಪ್ಪ ಮುನಿಯಪ್ಪ ಬಿನ್ ಬಿಸಪ್ಪ ವೆಂಕಟೇಶಪ್ಪ ಎಂ.ಆರ್. ಬಿನ್ ಕು.ರಾಮಯ್ಯ		10/9	0-03	-	0-03	0-14	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
43	ಎಂ.ವೆಂಕಟೇಶಪ್ಪ ಬಿನ್ ದೊಡ್ಡಬೈರಪ್ಪ ಎಂ.ಬಿ.ಗೋಪಾಲಪ್ಪ ಬಿನ್ ದೊಡ್ಡಬೈರಪ್ಪ ಗೋವಿಂದಪ್ಪ ಬಿನ್ ಚಿಕ್ಕಬೈರಪ್ಪ, ನಂಜುಂಡಪ್ಪ ಬಿನ್ ಚಿಕ್ಕಬೈರಪ್ಪ ಎಂ.ಸಿ.ಜಯರಾಮಪ್ಪ ಬಿನ್ ಚಿಕ್ಕಬೈರಪ್ಪ, ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ, ಎಂ.ಸಿ.ನಾಗರಾಜು ಬಿನ್ ಚಿಕ್ಕವೆಂಕಟಸ್ವಾಮಿ		10/10	0-03	-	0-03	0-14	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
44	ಪಿಳ್ಳಪ್ಪ, ನಾರಾಯಣಪ್ಪ, ಮುನಿವೆಂಕಟಪ್ಪ, ವೆಂಕಟೇಶಪ್ಪ		10/11	0-02	-	0-02	0-09	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
45	ಚೆನ್ನಡಪ್ಪ		10/12	0-02	-	0-02	0-09	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
46	ಎಂ.ಬಿ.ಗೋಪಾಲಪ್ಪ ಬಿನ್ ದೊಡ್ಡಬೈರಪ್ಪ		11	0-25	-	0-25	2-13	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
47	ಎಂ.ಸಿ.ನಾಗರಾಜು ಬಿನ್ ಚಿಕ್ಕವೆಂಕಟಸ್ವಾಮಿ		12	1-05	0-01	1-04	1-66	ಖುಷ್ಕಿ	13	8	ಕರಿನಾಯಕನ ಹಳ್ಳಿ ಗಡಿ	9
48	ಎಂ.ಬಿ.ವೆಂಕಟೇಶಪ್ಪ ಬಿನ್ ದೊಡ್ಡಬೈರಪ್ಪ ಎಂ.ಬಿ.ಗೋಪಾಲಪ್ಪ ಬಿನ್ ದೊಡ್ಡಬೈರಪ್ಪ ಎಂ.ಸಿ.ನಾಗರಾಜು ಬಿನ್ ಚಿಕ್ಕವೆಂಕಟಸ್ವಾಮಿ, ರಾಮಕ್ಕ ಕೋಂ ಚಿಕ್ಕಬೈರಪ್ಪ ಮಂಜುಳ ಬಿನ್ ಚಿಕ್ಕಬೈರಪ್ಪ		13/1	3-12	0-03	3-09	5-57	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107
49	ಮುನಿಶಾಮಪ್ಪ ಬಿನ್ ಈರಪ್ಪ		13/2	0-02	-	0-02	0-16	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107
50	ಶೀನಪ್ಪ ಬಿನ್ ಮುನಿಶಾಮಪ್ಪ		13/3	0-01	-	0-01	0-09	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107
51	ಮಾರ್ಕೊಂಡಪ್ಪ ಬಿನ್ ಸೋಣ್ಣಪ್ಪ ಬೈರಪ್ಪ ಬಿನ್ ಚೌಡಪ್ಪ, ಚೌಡಪ್ಪ, ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ, ಬೈರಪ್ಪ ಬಿನ್ ಚೌಡಪ್ಪ		13/4	2-39	0-10	2-29	4-73	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107
52	ಮುನಿಶಾಮಪ್ಪ ಬಿನ್ ಸೋಣ್ಣಪ್ಪ, ಮಾರ್ಕೊಂಡಪ್ಪ ಬಿನ್ ಸೋಣ್ಣಪ್ಪ		13/5	0-07	-	0-07	0-57	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107
53	ಮಾರ್ಕೊಂಡಪ್ಪ ಬಿನ್ ಸೋಣ್ಣಪ್ಪ		13/6	0-02	-	0-02	0-16	ಖುಷ್ಕಿ	14	11,12,	ಕರಿನಾಯಕನ ಹಳ್ಳಿ ಗಡಿ	107

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
54	ನಾರಾಯಣಸ್ವಾಮಿ ಬಿನ್ ಪಿಳ್ಳಪ್ಪನಾಯ್ಕ		14/1	0-01	-	0-01	0-05	ಖುಷ್ಕಿ	15,16	13	ಕರಿನಾಯಕನ ಹಳ್ಳಿ ಗಡಿ	107
55	ವಿ.ರಾಮನಾಯ್ಕ ಬಿನ್ ವೆಂಕಟಗಿರನಾಯ್ಕ, ಕೃಷ್ಣಪ್ಪ ಬಿನ್ ವೆಂಕಟಪ್ಪ		14/2	2-10	0-00 ½	2-09 ½	3-58	ಖುಷ್ಕಿ	15,16	13	ಕರಿನಾಯಕನ ಹಳ್ಳಿ ಗಡಿ	107
56	ಎಂ.ಪಿ.ಶ್ರೀನಿವಾಸ್ ಬಿನ್ ಪಿಲ್ಲಪ್ಪನಾಯ್ಕ		14/3	1-00	-	1-00	1-60	ಖುಷ್ಕಿ	15,16	13	ಕರಿನಾಯಕನ ಹಳ್ಳಿ ಗಡಿ	107
57	ವೆಂಕಟಸ್ವಾಮಪ್ಪ ಬಿನ್ ಪಿಲ್ಲಪ್ಪ		14/4	1-00	-	1-00	1-60	ಖುಷ್ಕಿ	15,16	13	ಕರಿನಾಯಕನ ಹಳ್ಳಿ ಗಡಿ	107
58	ನಾರಾಯಣಸ್ವಾಮಿ ಬಿನ್ ಪಿಳ್ಳಪ್ಪನಾಯ್ಕ		14/5	0-13	0-01	0-12	0-48	ಖುಷ್ಕಿ	15,16	13	ಕರಿನಾಯಕನ ಹಳ್ಳಿ ಗಡಿ	107
59	ಎನ್.ಪದ್ಮ ಕೋಂ ನಾರಾಯಣಸ್ವಾಮಿ		14/6	0-11	0-00 ½	0-10 ½	ಖುಷ್ಕಿ		15,16	13	ಕರಿನಾಯಕನ ಹಳ್ಳಿ ಗಡಿ	107
60	ವೆಂಕಟಪ್ಪ ಬಿನ್ ಮುನಿವೆಂಕಟಪ್ಪ ವೆಂಕಟ್ರವಣಪ್ಪ ಬಿನ್ ಮುನಿವೆಂಕಟಪ್ಪ		15/1ಎ	1-15	0-02	1-13	2-84	ಖುಷ್ಕಿ	25	14	ಕರಿನಾಯಕನ ಹಳ್ಳಿ ಗಡಿ	16
61	ವೆಂಕಟರಮಣಪ್ಪ ಬಿನ್ ಮುನಿವೆಂಕಟಪ್ಪ, ವೆಂಕಟಪ್ಪ ಬಿನ್ ಮುನಿವೆಂಕಟಪ್ಪ		15/1ಬಿ	2-11	0-02	2-09	3-60	ಖುಷ್ಕಿ	25	14	ಕರಿನಾಯಕನ ಹಳ್ಳಿ ಗಡಿ	16
62	ತಿಮ್ಮನಾಯಕ ಬಿನ್ ಚಿಕ್ಕಮುನಿವೆಂಕಟನಾಯ್ಕ		15/2	1-14	-	1-14	2-04	ಖುಷ್ಕಿ	25	14	ಕರಿನಾಯಕನ ಹಳ್ಳಿ ಗಡಿ	16
63	ರಾಮನಾಯ್ಕ. ವಿ. ಬಿನ್ ವೆಂಕಟಗಿರನಾಯ್ಕ ಕೃಷ್ಣಪ್ಪ ಬಿನ್ ವೆಂಕಟಪ್ಪ		15/3	0-03	-	0-03	0-12	ಖುಷ್ಕಿ	25	14	ಕರಿನಾಯಕನ ಹಳ್ಳಿ ಗಡಿ	16
64	ಸಂಜೀವಮ್ಮ ಕೋಂ ಬಲ್ಲಾಳನಾಯ್ಕ, ರಾಮನಾಯ್ಕ ಬಿನ್ ಅವಳೆನಾಯ್ಕ, ಎಂ.ಬಿ.ನಾರಾಯಣಸ್ವಾಮಿ ಬಿನ್ ಬಲ್ಲಾಳನಾಯ್ಕ		16/1	1-39	-	1-39	3-35	ಖುಷ್ಕಿ	19,22, 23	14	15	17

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
65	ಶಂಕರನಾಯ್ಕ, ಸಂಜೀವಮ್ಮ ಕೋಂ ಬಲ್ಲಾಳನಾಯ್ಕ, ರಾಮನಾಯ್ಕ ಬಿನ್ ಅವಳನಾಯ್ಕ, ಎಂ.ಬಿ.ನಾರಾಯಣಸ್ವಾಮಿ ಬಿನ್ ಬಲ್ಲಾಳನಾಯ್ಕ ವೆಂಕಟರಮಣಪ್ಪ ಬಿನ್ ಮುನಿಶಾಮಿನಾಯಕ		16/2	3-03	-	3-03	5-21	ಖುಷ್ಕಿ	19,22, 23	14	15	17
66	ತಿಮ್ಮನಾಯ್ಕ ಬಿನ್ ಮುನಿವೆಂಕಟಪ್ಪ		17/1	0-31	0-01	0-30	1-06	ಖುಷ್ಕಿ	18	103	16	100
67	ಸೋಣ್ಣೇಗೌಡ, ಮಕೋಂಡಪ್ಪ, ತಿಮ್ಮನಾಯ್ಕ ಬಿನ್ ಚಿಕ್ಕಮುನಿವೆಂಕಟಪ್ಪ ನಾಯ್ಕ		17/2	1-14	-	1-14	1-91	ಖುಷ್ಕಿ	18	103	16	100
68	ಮಾಕೋಂಡಪ್ಪ, ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ, ಬೈರಪ್ಪ ಬಿನ್ ಚೌಡಪ್ಪ		17/3	0-38	-	0-38	1-34	ಖುಷ್ಕಿ	18	103	16	100
69	ಎಂ.ಬಿ.ವೆಂಕಟೇಶಪ್ಪ ಬಿನ್ ದೊಡ್ಡಬೈರಪ್ಪ, ಎಂ.ಸಿ.ನಾಗರಾಜು ಬಿನ್ ಚಿಕ್ಕವೆಂಕಟಸ್ವಾಮಿ		18/1	0-37	0-01	0-36	2-54	ಖುಷ್ಕಿ	26, ಕೆರೆ	17	19,20,	106
70	ಲಕ್ಷ್ಮಮ್ಮ ಕೋಂ ಲಘುಮನಾಯ್ಕ, ವೆಂಕಟರಮಣಪ್ಪ ಬಿನ್ ಮುನಿಶಾಮಿನಾಯಕ		18/2	1-22	-	1-22	2-19	ಖುಷ್ಕಿ	26, ಕೆರೆ	17	19,20,	106
71	ಶಂಕರನಾಯ್ಕ, ಸಂಜೀವಮ್ಮ ಕೋಂ ಬಲ್ಲಾಳನಾಯ್ಕ, ರಾಮನಾಯ್ಕ ಬಿನ್ ಅವಳನಾಯ್ಕ, ನಾರಾಯಣಪ್ಪ ಬಿನ್ ಅವಳನಾಯ್ಕ, ವೆಂಕಟರಮಣಪ್ಪ ಬಿನ್ ಮುನಿಶಾಮಿನಾಯಕ		18/3	1-25	-	1-25	2-30	ಖುಷ್ಕಿ	26, ಕೆರೆ	17	19,20,	106
72	ಗೋಪಾಲಪ್ಪ ಬಿನ್ ಮುನಿವೆಂಕಟಪ್ಪ, ಎನ್.ಗೋಪಾಲ ಬಿನ್ ನಾರಾಯಣಪ್ಪ, ಎನ್.ಸೋಣ್ಣೇಗೌಡ ಬಿನ್ ನಾರಾಯಣಪ್ಪ, ವೆಂಕಟೇಶಪ್ಪ ಬಿನ್ ಚಿಕ್ಕಣ್ಣ		19/1	0-18	-	0-18	0-68	ಖುಷ್ಕಿ	18	16	20	18

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
73	ಅ.ಬೈರಪ್ಪ ಬಿನ್ ಈರಪ್ಪ		19/2	0-15	-	0-15	1-14	ಖುಷ್ಕಿ	18	16	20	18
74	ಸರ್ಕಾರಿ ತೋಪು		20	0-30	-	0-30		ಖುಷ್ಕಿ	26	14	22	19
75	ತಿಮ್ಮನಾಯ್ಕ ಬಿನ್ ಮುನಿವೆಂಕಟಪ್ಪ		21	0-06	-	0-06	0-51	ಖುಷ್ಕಿ	94	22	23	20
76	ವೆಂಕಟರಮಣಪ್ಪ ಬಿನ್ ಮುನಿಶಾಮಿನಾಯಕ		22/1	0-02	-	0-02	0-17	ಖುಷ್ಕಿ	21	16	23	20
77	ವೆಂಕಟಪ್ಪ, ವೆಂಕಟರಮಣ ನಾಯ್ಕ		22/2	0-03	-	0-03	0-26	ಖುಷ್ಕಿ	21	16	23	20
78	ತಿಮ್ಮನಾಯ್ಕ ಬಿನ್ ಮುನಿಶಾಮಿನಾಯ್ಕ		22/3	0-03	-	0-03	0-26	ಖುಷ್ಕಿ	21	16	23	20
79	ವೆಂಕಟರಮಣಪ್ಪ, ವೆಂಕಟಪ್ಪ		22/4	0-06	-	0-06	0-51	ಖುಷ್ಕಿ	21	16	23	20
80	ತಿಮ್ಮನಾಯ್ಕ		22/5	0-02	-	0-02	0-17	ಖುಷ್ಕಿ	21	16	23	20
81	ಸರ್ಕಾರಿ ತೋಪು		23	0-31	-	0-31		ಖುಷ್ಕಿ	26	16	15	22
82	ಎಂ.ವಿ.ಮುನಿಯಪ್ಪ ಬಿನ್ ಹಿರೇಪ್ಪ, ಜಯಮ್ಮ ಕೋಂ ವೆಂಕಟರಮಣಪ್ಪ		24/1ಎ	0-03	-	0-03	0-26	ಖುಷ್ಕಿ	96	15	15	23
83	ಎಂ.ವಿ.ಮುನಿಯಪ್ಪ ಬಿನ್ ಹಿರೇಪ್ಪ		24/1ಬಿ	0-03	-	0-03	0-26	ಖುಷ್ಕಿ	96	15	15	23
84	ಮುನಿವೆಂಕಟಪ್ಪ	ಮುನಿವೆಂಕಟಪ್ಪ	24/2	0-05	-	0-05	0-43	ಖುಷ್ಕಿ	96	15	15	23
85	ನಾರಾಯಣಪ್ಪ ಬಿನ್ ಚೌಡಪ್ಪ, ಮುನಿಶಾಮಪ್ಪ ಬಿನ್ ಚೌಡಪ್ಪ, ಎಂ.ಎಸ್.ಮುನಿಯಪ್ಪ		24/3	0-05	-	0-05	0-43	ಖುಷ್ಕಿ	96	15	15	23
86	ಶಂಕರನಾಯ್ಕ, ಸಂಜೀವಮ್ಮ ಕೋಂ ಭಲ್ಲಾಳಿನಾಯ್ಕ , ರಾಮನಾಯ್ಕ ಬಿನ್ ಅವಳಿನಾಯ್ಕ, ಎಂ.ಬಿ.ನಾರಾಯಣಸ್ವಾಮಿ ಬಿನ್ ಬಲ್ಲಾಳಿನಾಯ್ಕ		25/1	1-07	0-01	1-06	1-84	ಖುಷ್ಕಿ	96	15	27	26
87	ಎಂ.ಚಿನ್ನಪ್ಪ ಬಿನ್ ಮುನಿಶಾಮಪ್ಪ		25/2	1-06	-	1-06	1-84	ಖುಷ್ಕಿ	96	15	27	26

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
88	ಸತ್ಯಮ್ಮ ಬಿನ್ ಎಂ.ಮುನಿಶಾಮಪ್ಪ		27/1	4-28¾	0-05	4-23¾	6-49	ಖುಷ್ಕಿ	28	15	ಕರಿನಾಯಕ ನಹಳ್ಳಿ ಗಡಿ	2/6
89	ಸತ್ಯಮ್ಮ ಬಿನ್ ಎಂ.ಮುನಿಶಾಮಪ್ಪ		27/2	1-21¼	-	1-21¼	2-16	ಖುಷ್ಕಿ	28	12	ಕರಿನಾಯಕ ನಹಳ್ಳಿ ಗಡಿ	2/6
90	ಚಿಕ್ಕತಿಮ್ಮಪ್ಪ ಬಿನ್ ರಾಮಯ್ಯ, ವೆಂಕಟೇಶ ಬಿನ್ ರಾಮಯ್ಯ, ಮುನಿಯಪ್ಪ ಬಿನ್ ಮುನಿವೆಂಕಟಪ್ಪ, ತಿಮ್ಮಯ್ಯ ಬಿನ್ ಮುನಿವೆಂಕಟಪ್ಪ, ವೆಂಕಟಮ್ಮ ಕೋಂ ಮುನಿನಾರಾಯಣಪ್ಪ, ಎಂ.ಎಲ್.ಕಾಕಪ್ಪ ಬಿನ್ ಲಕ್ಷ್ಮಯ್ಯ		83	6-32	0-04	6-28	8-18	ಖುಷ್ಕಿ	ರಸ್ತೆ	85	83	85
91	ಮುನೆಪ್ಪ ಬಿನ್ ಬೈರಪ್ಪ		84/1	1-04	-	1-04	1-34	ಖುಷ್ಕಿ	ರಸ್ತೆ	85	83	85
92	ಗೋವಿಂದಪ್ಪ ಬಿನ್ ವೆಂಕಟ್ರಾಮಣಪ್ಪ		84/2	1-26	-	1-26	2-02	ಖುಷ್ಕಿ	ರಸ್ತೆ	85	83	85
93	ಅಣ್ಣಯ್ಯಪ್ಪ ಬಿನ್ ಚೌಡಪ್ಪ		84/3	0-22	-	0-22	0-67	ಖುಷ್ಕಿ	ರಸ್ತೆ	85	83	85
94	ಗೋಮಾಳ, ಗೋಪಾಲಕೃಷ್ಣ.ಎಂ.ಸಿ.ಬಿನ್ ಚಿಕ್ಕವೆಂಕಟರಾಮಯ್ಯ, ಅಪ್ಪಣ್ಣಾಚಾರಿ ಬಿನ್ ರಾಮಚಂದ್ರಚಾರಿ, ಅಪ್ಪಣ್ಣಾಚಾರಿ ಬಿನ್ ರಾಮಚಂದ್ರಚಾರಿ		85	117-23	-	117-23	1-50	ಖುಷ್ಕಿ				
95	ನಂಜಪ್ಪ ಬಿನ್ ವೆಂಕಟಗಿರಿಯಪ್ಪ		85ಪಿ1	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
96	ಎಂ.ಎಸ್.ಮುನಿಯಪ್ಪ, ಎಂ.ಎಸ್.ಶ್ರೀನಿವಾಸಪ್ಪ		85ಪಿ2	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
97	ಎಸ್.ರಾಮಯ್ಯ ಬಿನ್ ಅಮ್ಮಣ್ಣ		85ಪಿ3	1-38	-	1-38	3-90	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
98	ಭೈರಮ್ಮ ಕೋಂ ದ್ಯಾನಣ್ಣ		85ಪಿ4	3-18	-	3-18	6-90	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
99	ಸರ್ಕಾರ		85ಪಿ5	0-30	-	0-30	1-50	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
100	ಮುನಿವೆಂಕಟಪ್ಪ ಬಿನ್ ಚಿಕ್ಕಣ್ಣ		85ಪಿ6	0-30	-	0-30	1-50	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
101	ಮುನಿವೆಂಕಟಪ್ಪ ಬಿನ್ ಚಿಕ್ಕಣ್ಣ		85ಪಿ7	0-30	-	0-30	1-50	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
102	ಸಿಬ್ಬಾಚಾರಿ ಬಿನ್ ರಾಮಚಂದ್ರಚಾರಿ		85ಪಿ8	1-26	-	1-26	3-30	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
103	ಸುಬ್ಬಾಚಾರಿ ಬಿನ್ ರಾಮಚಂದ್ರಚಾರಿ		85ಪಿ9	1-26	-	1-26	3-30	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
104	ಎಂ.ವಿ.ರಾಮಕೃಷ್ಣಪ್ಪ ಬಿನ್ ವೆಂಕಟೇಶಾಮಪ್ಪ		85ಪಿ 10	0-30	-	0-30	1-50	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
105	ಭತ್ತೇಮ್ಮ ಕೋಂ ಮುನಿಯಪ್ಪ		85ಪಿ 10	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
106	ಶಾಮಣ್ಣ ಬಿನ್ ವೆಂಕಟಶಾಮಪ್ಪ	ಶಾಮಣ್ಣ	85ಪಿ 11	1-00	-	1-00	2-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
107	ಮುನಿಯಮ್ಮ ಕೋಂ ಮುನಿಯಪ್ಪ, ಈರಪ್ಪ ಬಿನ್ ಮುನಿಶಾಮಪ್ಪ		85ಪಿ 13	1-00	-	1-00	2-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
108	ಹೆಚ್.ಮುನಿಯಪ್ಪ ಬಿನ್ ಎ.ಕೆ.ನಾರಾಯಣಪ್ಪ		85/ಪಿ 14	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
109	ನಾರಾಯಣಪ್ಪ ಬಿನ್ ಚಿಕ್ಕಣ್ಣ		85ಪಿ 15	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
110	ಮುನೆಪ್ಪ ಬಿನ್ ಪಾಪಣ್ಣ		85ಪಿ 16	3-06	-	3-06	6-25	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
111	ಶಂಕರನಾಯ್ಕ ಲಕ್ಷ್ಮಮ್ಮ ಕೋಂ ಲಘಮನಾಯಕ		85ಪಿ 17	4-18	-	4-18	9-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
112	ಸಾವಿತ್ರಮ್ಮ ಕೋಂ ರಾಮಸ್ವಾಮಿಶೆಟ್ಟಿ		85ಪಿ 18	1-20	-	1-20	3-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
113	ವೀರಭದ್ರಚಾರಿ, ಸುಮಿತ್ರಾ ಶ್ರೀನಿವಾಸ ಕೋಂ ಶ್ರೀನಿವಾಸ, ಸತ್ಯನಾರಾಯಣ ಎಂ.ಸಿ.ಬಿನ್ ಚಿಕ್ಕವೆಂಕಟಶ್ಯಾಮಪ್ಪ ಎಂ.ವಿ.	ವೀರಭದ್ರಚಾರಿ, ಸುಮಿತ್ರಾ ಶ್ರೀನಿವಾಸ ಸತ್ಯನಾರಾಯಣ	85ಪಿ 19	3-03	-	3-03	6-50	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
114	ಮುನಿಯಮ್ಮ ಬಿನ್ ಗಂಗಪ್ಪ		85ಪಿ 20	2-00	-	2-00	4-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
115	ಸಾಕಮ್ಮ ಬಿನ್ ವೆಂಕಟ್ರಾಮಪ್ಪ		85ಪಿ 22	2-19	0-04	2-15	6-00	ಖುಷ್ಕಿ	ರಸ್ತೆ	ಜಕ್ಕಸಂದ್ರ ಗಡಿ	3,4	ಶಿವಾರ ಪಟ್ಟಣ ಗಡಿ
116	ವೆಂಟರಮಣರೆಡ್ಡಿ ಬಿನ್ ಮುನಿರೆಡ್ಡಿ, ಭಾವನಹಳ್ಳಿ		86	1-18	0-03	1-15		ಖುಷ್ಕಿ	90, 92	113, 116, 117	87	85
117	ನಾರಾಯಣಸ್ವಾಮಿ ನಾರಾಯಣಮ್ಮ		86/1	3-06	-	3-06	4-45	ಖುಷ್ಕಿ	90, 92	113, 116, 117	87	85
118	ನಾಗರಾಜರೆಡ್ಡಿ ಬಿನ್ ರಾಮರೆಡ್ಡಿ		86/2	0-36	-	0-36	1-27	ಖುಷ್ಕಿ	90, 92	113, 116, 117	87	85
119	ವೆಂಕಟೇಶಪ್ಪ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಮುನಿಶಾಮಪ್ಪ		86/3ಎ	0-17	-	0-17	0-61	ಖುಷ್ಕಿ	90, 92	113, 116, 117	87	85



ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
120	ವೆಂಕಟೇಶಪ್ಪ ಬಿನ್ ಈರಪ್ಪ ನಾರಾಯಣಪ್ಪ ಬಿನ್ ಮುನಿಶಾಮಪ್ಪ		86/3ಬಿ	0-15	-	0-15	0-54	ಖುಷ್ಕಿ	90, 92	113, 116, 117	87	85
121	ಎಂ.ಎಸ್.ಮುನಿಯಪ್ಪ ಬಿನ್ ಸೊಣ್ಣಪ್ಪ, ಬೈಯಣ್ಣ ಬಿನ್ ಸೊಣ್ಣಪ್ಪ		86/4	0-20	-	0-20	0-70	ಖುಷ್ಕಿ	90, 92	113, 116, 117	87	85
122	ಬಸವರಾಜು ಬಿನ್ ಮುನಿಯಪ್ಪ @ ಚಿಕ್ಕಅಪ್ಪಯ್ಯ, ನಂಜುಂಡಪ್ಪ ಬಿನ್ ನಾಗಪ್ಪ		86/5	0-39	-	0-39	1-39	ಖುಷ್ಕಿ	88	85	1	86
123	ಶೀನಪ್ಪ ಬಿನ್ ಮುನಿಶಾಮಪ್ಪ, ಎಂ.ಆರ್.ಮುನಿಬೈರಪ್ಪ ಬಿನ್ ರಾಮಯ್ಯ ಎಂ.ಆರ್.ಅಶ್ವತ್ಥಪ್ಪ ಬಿನ್ ರಾಮಯ್ಯ, ಸೀನಪ್ಪ ಬಿನ್ ಮುನಿಸ್ವಾಮಪ್ಪ		87/1	4-36	-	4-36	7-06	ಖುಷ್ಕಿ	88	85	1	86
124	ಶೀನಪ್ಪ ಬಿನ್ ಮುನಿಶಾಮಪ್ಪ, ಸೀನಪ್ಪ ಬಿನ್ ಮುನಿಸ್ವಾಮಪ್ಪ		87/2	0-28	-	0-28	1-04	ಖುಷ್ಕಿ	88	85	1	86
125	ಶೀನಪ್ಪ ಬಿನ್ ಮುನಿಶಾಮಪ್ಪ		87/3	0-27	-	0-27	0-96	ಖುಷ್ಕಿ	88	85	1	86
126	ಅಶ್ವತ್ಥಪ್ಪ ಎಂ.ಆರ್. ಬಿನ್ ರಾಮಯ್ಯ, ಸರಸ್ವತಮ್ಮ ಕೋಂ ಎಂ.ಆರ್. ಗೋಪಾಲಪ್ಪ		88/1	1-05	-	1-05	1-71	ಖುಷ್ಕಿ	89	87	87	92
127	ಅಶ್ವತ್ಥಪ್ಪ ಎಂ.ಆರ್. ಬಿನ್ ರಾಮಯ್ಯ, ಸರಸ್ವತಮ್ಮ ಕೋಂ ಎಂ.ಆರ್. ಗೋಪಾಲಪ್ಪ		88/2	1-02	-	1-02	1-59	ಖುಷ್ಕಿ	89	87	87	92
128	ದೊಡ್ಡಮುನಿಯಪ್ಪ ಬಿನ್ ಸೊಣ್ಣಪ್ಪ, ಎಂ.ಎಸ್.ಮುನಿಯಪ್ಪ ಬಿನ್ ಸೊಣ್ಣಪ್ಪ, ಬೈಯಣ್ಣ ಬಿನ್ ಸೊಣ್ಣಪ್ಪ, ಸೊಣ್ಣಪ್ಪ ಬಿನ್ ಮುನಿಶಾಮಪ್ಪ		88/3	0-30	-	0-30	1-14	ಖುಷ್ಕಿ	89	87	87	92
129	ಎಂ.ವಿ.ಮಂಜುನಾಥ ಬಿನ್ ಎಂ.ವೀರಪ್ಪ		88/4	0-35	-	0-35	1-33	ಖುಷ್ಕಿ	89	87	87	92

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
130	ನಾರಾಯಣಸ್ವಾಮಿ ಬಿನ್ ಬಲ್ಲಾಳನಾಯ್ಕ		89/1	1-35	-	1-35	2-84	ಖುಷ್ಕಿ	91	88	1	92
131	ವೆಂಕಟಮ್ಮ ಕೋಂ ವೀರಪ್ಪ ತಿಮ್ಮಕ್ಕ ಕೋಂ ಕಮಲ ಕೊಂಡನಾಯ್ಕ, ತಿಮ್ಮರಾಯಪ್ಪ, ವೆಂಕಟಪ್ಪ ಪದ್ಮಾವತಿ ಬಿನ್ ಕಮಲಕೊಂಡನಾಯ್ಕ		89/2	2-19	-	2-19	3-75	ಖುಷ್ಕಿ	91	88	1	92
132	ತಿಮ್ಮಕ್ಕ		89/3	0-27	-	0-27	1-03	ಖುಷ್ಕಿ	91	88	1	92
133	ಮುನಿಶಾಮಿನಾಯ್ಕ ಲಕ್ಷ್ಮಣನಾಯ್ಕ ಬಿನ್ ಮುನಿವೆಂಕಟಪ್ಪ		90/1	2-05	-	2-05	3-01	ಖುಷ್ಕಿ	97, 96	89	100	91
134	ನಾರಾಯಣಪ್ಪ ಬಿನ್ ಚೌಡಪ್ಪ, ದೊಡ್ಡಮುನಿಯಪ್ಪ ಬಿನ್ ಸೋಣ್ಣಪ್ಪ, ಎಂ.ಎಸ್.ಮುನಿಯಪ್ಪ ಬಿನ್ ಸೋಣ್ಣಪ್ಪ, ಬೈಯಣ್ಣ ಬಿನ್ ಸೋಣ್ಣಪ್ಪ, ಎನ್.ಮಂಜುನಾಥ ಬಿನ್ ನಾರಾಯಣಪ್ಪ		90/2	3-26	-	3-26	5-15	ಖುಷ್ಕಿ	97, 96	89	100	91
135	ಸತ್ಯಮ್ಮ ಬಿನ್ ಎಂ.ಮುನಿಶಾಮಪ್ಪ	ಸತ್ಯಮ್ಮ	91/1	1-03	-	1-03	1-63	ಖುಷ್ಕಿ	96,95	89	90	92
136	ಸತ್ಯಮ್ಮ ಬಿನ್ ಎಂ.ಮುನಿಶಾಮಪ್ಪ	ಸತ್ಯಮ್ಮ	91/2	1-00	-	1-00	1-51	ಖುಷ್ಕಿ	96,95	89	90	92
137	ಹನಪಮಪ್ಪ, ಚಿಕ್ಕಪಿಲ್ಲಪ್ಪ		91/3	1-04	-	1-04	1-66	ಖುಷ್ಕಿ	96,95	89	90	92
138	ವೆಂಕಟಪ್ರಮಣಪ್ಪ, ಮುನಿಯಪ್ಪ, ಅಂಜನಪ್ಪ		91/4	1-22	-	1-22	2-35	ಖುಷ್ಕಿ	96,95	89	90	92
139	ಎಂ.ಎನ್.ನಂಜುಂಡೇಗೌಡ ಬಿನ್ ನಾರಾಯಣಪ್ಪ ಪಿಳ್ಳಪ್ಪ ಬಿನ್ ಈರಪ್ಪ ವೆಂಕಟೇಶಪ್ಪ ಬಿನ್ ಚಿಕ್ಕಣ್ಣ		91/5	2-19	-	2-19	3-75	ಖುಷ್ಕಿ	96, 95	89	90	92

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
140	ಮುನಿಬೈರಪ್ಪ ಬಿನ್ ಪಿಳ್ಳಪ್ಪ		91/6	0-18	-	0-18	0-68	ಖುಷ್ಕಿ	96, 95	89	90	92
141	ಎಂ.ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ		91/7	0-20	-	0-20	0-76	ಖುಷ್ಕಿ	96, 95	89	90	92
142	ಮುನಿಯಮ್ಮ, ವೆಂಕಟ್ರಮಣಪ್ಪ, ಮುನಿಯಪ್ಪ, ಅಂಜನಪ್ಪ		91/8	0-13	0-01	0-12	0-52	ಖುಷ್ಕಿ	96, 95	89	90	92
143	ಸತ್ಯಮ್ಮ ಬಿನ್ ಎಂ.ಮುನಿಶಾಮಪ್ಪ		91/9	0-04	-	0-04	0-15	ಖುಷ್ಕಿ	96, 95	89	90	92
144	ಶಾಮಣ್ಣ ಬಿನ್ ವೆಂಕಟಶಾಮಪ್ಪ		91/10	0-03	-	0-03	0-21	ಖುಷ್ಕಿ	96, 95	89	90	92
145	ಹನುಮಪ್ಪ ಎ.ಕೆ.		91/11	0-03	0-01	0-02	0-08	ಖುಷ್ಕಿ	96, 95	89	90	92
146	ಮುನಿಬೈರಪ್ಪ ಬಿನ್ ಪಿಳ್ಳಪ್ಪ		91/12	0-03	0-02	0-01	0-05	ಖುಷ್ಕಿ	96, 95	89	90	92
147	ಗೋವಿಂದಪ್ಪ ಬಿನ್ ಚಿಕ್ಕಬೈರಪ್ಪ ನಂಜುಂಡಪ್ಪ ಬಿನ್ ಚಿಕ್ಕಬೈರಪ್ಪ, ಎಂ.ಸಿ.ಜಯರಾಮಪ್ಪ ಬಿನ್ ಚಿಕ್ಕಬೈರಪ್ಪ, ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ ಎ.ಎಂ.ಮಂಜುನಾಥ ಬಿನ್ ಪಟೇಲ್ ಮುನಿಶಾಮಿರೆಡ್ಡಿ ಎ.ಚನ್ನಕೇಶವರೆಡ್ಡಿ ಬಿನ್ ಅಂಜನೇಯರೆಡ್ಡಿ		92	5-35	0-03	5-32	8-19	ಖುಷ್ಕಿ	94	90,108, 117	95	85
148	ಚಿಕ್ಕಪ್ಪಯ್ಯ, ಈರಪ್ಪ		93/1ಎ	1-39	-	1-39	2-79	ಖುಷ್ಕಿ	94	86	92	108
149	ಎಂ.ವಿ.ಮುನಿಯಪ್ಪ ಬಿನ್ ವೆಂಕಟ್ರಮಣಪ್ಪ		93/1ಬಿ	1-39	-	1-39	2-78	ಖುಷ್ಕಿ	94	86	92	108
150	ನಾಗಮ್ಮ ಬಿನ್ ಮುನಿರಾಮಯ್ಯ		93/2	1-32	0-02	1-30	2-47	ಖುಷ್ಕಿ	94	86	92	108
151	ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ ವೈ.ಕೃಷ್ಣಾರೆಡ್ಡಿ ಬಿನ್ ಯರರ್ಪಪ್ಪ ಕೆ.ವಾಸುದೇವರೆಡ್ಡಿ ಬಿನ್ ವೈ.ಕೃಷ್ಣಾರೆಡ್ಡಿ		94/1	5-13	0-01	5-12	8-01	ಖುಷ್ಕಿ	115	93, 108	95	85
152	ಶ್ರೀನಿವಾಸ ಬಿನ್ ಚಿಕ್ಕಬೈರಪ್ಪ ಕೆ.ವಾಸುದೇವರೆಡ್ಡಿ ಬಿನ್ ವೈ.ಕೃಷ್ಣಾರೆಡ್ಡಿ		94/2	2-10	0-01	2-09	3-37	ಖುಷ್ಕಿ	115	93, 108	95	85

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
153	ಚೌಡಪ್ಪ ಬಿನ್ ಬೈರಪ್ಪ ಮಾರ್ಕೋಂಡಪ್ಪ ಬಿನ್ ಸೋಣ್ಣಪ್ಪ		94/3	2-08	0-01	2-07	3-29	ಖುಷ್ಕಿ	115	93. 108	95	85
154	ಅ.ಬೈರಪ್ಪ		94/4	0-02	-	0-02	0-08	ಖುಷ್ಕಿ	115	93. 108	95	85
155	ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ, ನಾರಾಯಣಸ್ವಾಮಿ ಬಿನ್ ಮುನಿಶಾಮಪ್ಪ		95	5-03	0-04	4-39	7-02	ಖುಷ್ಕಿ	85	91	96	94
156	ನಂಜಪ್ಪ, ಮುನಿಬೈರಪ್ಪ, ಎಂ.ಎಸ್.ಮುನಿಯಪ್ಪ ಬಿನ್ ಸೋಣ್ಣಪ್ಪ, ಬೈಯಣ್ಣ ಬಿನ್ ಸೋಣ್ಣಪ್ಪ, ನಾರಾಯಣಸ್ವಾಮಿ ಬಿನ್ ರಾಮಪ್ಪ, ಸರಸ್ವತಮ್ಮ ಕೋಂ ಎಂ.ಆರ್. ಗೋಪಾಲಪ್ಪ	ನಂಜಪ್ಪ, ಮುನಿಬೈರಪ್ಪ, ಎಂ.ಎಸ್.ಮುನಿಯ ಪ್ಪ, ಬೈಯಣ್ಣ ನಾರಾಯಣಸ್ವಾಮಿ ಸರಸ್ವತಮ್ಮ	96	4-22	0-03	4-19	6-32	ಖುಷ್ಕಿ	85	91	97	94
157	ಶ್ರೀನಿವಾಸಪ್ಪ ಬಿನ್ ನಂಜಪ್ಪ, ಗೋವಿಂದಪ್ಪ		97/1	0-26	-	0-26	0-92	ಖುಷ್ಕಿ	98	90	100	96
158	ಶ್ರೀನಿವಾಸಪ್ಪ ಬಿನ್ ನಂಜಪ್ಪ ಜಿ.ರಾಮಕೃಷ್ಣಪ್ಪ ಬಿನ್ ಗಂಗಪ್ಪ		97/2	0-25	-	0-25	0-89	ಖುಷ್ಕಿ	98	90	100	96
159	ಶ್ರೀಮತಿ ವಿಜಯಲಕ್ಷ್ಮಿ ಕೋಂ ಸೋಮಶೇಖರ್		97/3	0-25	-	0-25	0-89	ಖುಷ್ಕಿ	98	90	100	96
160	ಶ್ರೀನಿವಾಸಪ್ಪ ಬಿನ್ ನಂಜಪ್ಪ ಜಿ.ರಾಮಕೃಷ್ಣಪ್ಪ ಬಿನ್ ಗಂಗಪ್ಪ		97/4	0-31	-	0-31	1-10	ಖುಷ್ಕಿ	98	90	100	96
161	ಪಿ.ನಾರಾಯಣಪ್ಪ ಬಿನ್ ಪಿಲ್ಲಪ್ಪ		98/1	1-08	-	1-08	1-69	ಖುಷ್ಕಿ	23	97	99	96
162	ರತ್ನಮ್ಮ ಕೋಂ ವೆಂಕಟೇಶಪ್ಪ		98/2	0-01	-	0-01	0-04	ಖುಷ್ಕಿ	23	97	99	96
163	ಚಿನ್ನಪ್ಪ ಎಂ. ಬಿನ್ ಮುನಿಶಾಮಪ್ಪ		98/3	1-12	0-03	1-09	1-73	ಖುಷ್ಕಿ	23	97	99	96
164	ಪಿ.ನಾರಾಯಣಪ್ಪ ಬಿನ್ ಪಿಲ್ಲಪ್ಪ		98/4	0-33	0-08	0-25	0-88	ಖುಷ್ಕಿ	23	97	99	96
165	ಪಿ.ವೆಂಕಟಶಾಮಿ ಬಿನ್ ಪಿಲ್ಲಪ್ಪ		98/5	0-32	0-07	0-25	0-88	ಖುಷ್ಕಿ	23	97	99	96

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
166	ಸರ್ಕಾರಿ ಖರಾಬು		99	0-04	-	0-04		ಖುಷ್ಕಿ	26	100	18	98
167	ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ ಮುನಿಯಪ್ಪ ಬಿನ್ ಚನ್ನಪ್ಪ		100	7-19	0-20	6-39	9-84	ಖುಷ್ಕಿ	99		17,18	90
168	ಸರಸ್ವತಮ್ಮ ಕೋಂ ಬ್ರಹ್ಮಚಾರಿ		110/1	1-00	-	1-00	1-22	ಖುಷ್ಕಿ	85	ಜಕ್ಕಸಂದ್ರ ಗಡಿ	123, 124	111
169	ಸರಸ್ವತಮ್ಮ ಕೋಂ ಬ್ರಹ್ಮಚಾರಿ		110/2	1-00	-	1-00	1-22	ಖುಷ್ಕಿ	85	ಜಕ್ಕಸಂದ್ರ ಗಡಿ	123, 124	111
170	ಹಂಪಣ್ಣಚಾರಿ ಬಿನ್ ಲೇಟ್ ರಾಮಚಂದ್ರಚಾರಿ		110/3	1-00	-	1-00	1-22	ಖುಷ್ಕಿ	85	ಜಕ್ಕಸಂದ್ರ ಗಡಿ	123, 124	111
171	ರತ್ನಮ್ಮ ಕೋಂ ವೆಂಕಟೇಶಪ್ಪ		110/4	1-00	-	1-00	1-22	ಖುಷ್ಕಿ	85	ಜಕ್ಕಸಂದ್ರ ಗಡಿ	123, 124	111
172	ವೆಂಕಟರಮಣಪ್ಪ, ಮುನಿಯಪ್ಪ ಬಿನ್ ಯರಪ್ಪನಾಯ್ಕ	ವೆಂಕಟರಮಣಪ್ಪ ಮುನಿಯಪ್ಪ	108	5-32	-	5-32	6-56	ಖುಷ್ಕಿ	94	86,87	90	114
173	ಚೌರಪ್ಪ ಬಿನ್ ಬೈರಪ್ಪ ಮಾರ್ಕೋಂಡಪ್ಪ ಬಿನ್ ಸೋಣ್ಣಪ್ಪ, ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ, ಬೈರಪ್ಪ ಬಿನ್ ಚೌಡಪ್ಪ	ಚೌರಪ್ಪ ಮಾರ್ಕೋಂಡಪ್ಪ ಎಂ.ಸಿ.ಕೃಷ್ಣ ಮೂರ್ತಿ ಬೈರಪ್ಪ	109/1	2-30	-	2-30	3-11	ಖುಷ್ಕಿ	1	119,87	112	87
174	ಮುನಿಶಾಮಪ್ಪ ಬಿನ್ ಸೋಣ್ಣಪ್ಪ	ಮುನಿಶಾಮಪ್ಪ	109/2	2-24	0-04	2-20	2-83	ಖುಷ್ಕಿ	1	119,87	112	87
175	ವೆಂಕಟಮ್ಮ, ಮುನೇಪ್ಪ ಬಿನ್ ಚೊಕ್ಕಪ್ಪ, ಮುನಿಯಪ್ಪ ಬಿನ್ ಭೈರಪ್ಪ, ಸಂಜೀನಮ್ಮ ಕೋಂ ಬಲ್ಲಾಳನಾಯ್ಕ ರಾಮನಾಯಕ ಬಿನ್ ಅವಳನಾಯಕ, ಎಂ.ಬಿ.ನಾರಾಯಣಸ್ವಾಮಿ ಬಿನ್ ಬಲ್ಲಾಳನಾಯ್ಕ, ಮುನಿಯಪ್ಪ ಬಿನ್ ಕುಂಟರಾಮಯ್ಯ	ಮುನೇಪ್ಪ, ಸರಸಮ್ಮ, ಸಂಜೀನಮ್ಮ, ರಾಮನಾಯಕ, ಮುನಿಯಪ್ಪ, ವೆಂಕಟಮ್ಮ ಮುನಿಯಪ್ಪ	111/1	5-29	-	5-29	6-99	ಖುಷ್ಕಿ	85	ಜಕ್ಕಸಂದ್ರ ಗಡಿ	110	122

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬ ಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
176	ನಾರಾಯಣಸ್ವಾಮಿ ಬಿನ್ ರಾಮಪ್ಪ		111/2	1-39	-	1-39	2-42	ಖುಷ್ಕಿ	85	ಜಕ್ಕಸಂದ್ರ ಗಡಿ	110	122
177	ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ, ಭೈರಪ್ಪ ಬಿನ್ ಚೌಡಪ್ಪ, ಕು.ರಾಮಯ್ಯ ಬಿನ್ ಈರಪ್ಪ, ಕೃಷ್ಣಮ್ಮ ಕೋಂ ಎಂ.ಮಂಜುನಾಥ		112	4-05	-	4-05	4-67	ಖುಷ್ಕಿ	1	85	85	109
178	ಎಂ.ಸಿ.ಗೋಪಾಲಕೃಷ್ಣ ಬಿನ್ ಚಿಕ್ಕವೆಂಕಟಶಾಮಪ್ಪ		113	5-02	-	5-02	6-67	ಖುಷ್ಕಿ	87	85	85	116
179	ನಾರಾಯಣಪ್ಪ ಬಿನ್ ಚೌಡಪ್ಪ, ದೊಡ್ಡಮುನಿಯಪ್ಪ ಬಿನ್ ಸೋಣಪ್ಪ, ಕೆ.ಪಿ.ದಿವಾಕರ್ ಬಿನ್ ಪಿ.ಪ್ರಾಣೇಶ್‌ರಾವ್		114/1	2-33	-	2-33	3-74	ಖುಷ್ಕಿ	94	85	108	85
180	ಎ.ರಘುನಾಥರೆಡ್ಡಿ ಬಿನ್ ಲೇಟ್ ಆಂಜನೇಯರೆಡ್ಡಿ	ಎ.ರಘುನಾಥ ರೆಡ್ಡಿ	114/2	1-16	-	1-16	1-85	ಖುಷ್ಕಿ	94	85	108	85
181	ಮಾರ್ಕೊಂಡಪ್ಪ ಬಿನ್ ಸೋಣಪ್ಪ		115/1	0-23	0-05	0-18	0-59	ಖುಷ್ಕಿ	94	85	108	85
182	ಕೆ.ವಾಸುದೇವರೆಡ್ಡಿ ಬಿನ್ ವೈ.ಕೃಷ್ಣಾರೆಡ್ಡಿ		115/2	1-14	-	1-14	1-94	ಖುಷ್ಕಿ	94	85	108	85
183	ಚೌಡಪ್ಪ, ಎಂ.ಸಿ.ಕೃಷ್ಣಮೂರ್ತಿ ಬಿನ್ ಚೌಡಪ್ಪ, ಭೈರಪ್ಪ ಬಿನ್ ಚೌಡಪ್ಪ		115/3	3-09	-	3-09	4-11	ಖುಷ್ಕಿ	94	85	108	85
184	ಮುನಿಯಪ್ಪ. ಹೆಚ್.ಬಿನ್ ನಾರಾಯಣಪ್ಪ		116/1	1-36	0-05	1-31	1-83	ಖುಷ್ಕಿ	86	85	113	117
185	ನಂಜುಂಡಗೌಡ ಎಂ.ಎನ್. ಬಿನ್ ನಾರಾಯಣಪ್ಪ		116/2	1-25	0-05	1-20	1-55	ಖುಷ್ಕಿ	86	85	113	117
186	ಮುನಿಯಪ್ಪ ಹೆಚ್.ಬಿನ್ ನಾರಾಯಣಪ್ಪ		117	3-18	0-10	3-08	3-30	ಖುಷ್ಕಿ	86	85	116	85
187	ಪಹಣಿ ಲಭ್ಯವಿಲ್ಲ		118						87, 84	87	87	87

ಕ್ರ. ಸಂ.	ಖಾತೆದಾರರ ಹೆಸರು	ಅನುಭವದಾರರ ಹೆಸರು	ಸರ್ವೆ ನಂ.	ಸ್ವಾಧೀನಪಡಿಸಿಕೊಳ್ಳುತ್ತಿರುವ ವಿಸ್ತೀರ್ಣ			ಆಕಾರ (ರೂ)	ತರಹೆ	ಚೆ ಕ್ಕು ಬಂ ದಿ			
				ಒಟ್ಟು ಎ-ಗು	ಖರಾಬು ಎ-ಗು	ಐನ್ ಎ-ಗು			ಪೂರ್ವ ಸ.ನಂ.	ಪಶ್ಚಿಮ ಸ.ನಂ.	ಉತ್ತರ ಸ.ನಂ.	ದಕ್ಷಿಣ ಸ.ನಂ.
1	2	3	4	5	6	7	8	9	10	11	12	13
188	ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ		119/1	1-20	-	1-20	1-98	ಖುಷ್ಕಿ	109	85	121,85	85
189	ಕೃಷ್ಣಪ್ಪ ಬಿನ್ ಮುನಿವೆಂಕಟಪ್ಪ		119/2	1-20	-	1-20	1-98	ಖುಷ್ಕಿ	109	85	121,85	85
190	ರತ್ನಮ್ಮ ಕೋಂ ಎನ್. ರಾಜಣ್ಣ		120	4-20	-	4-20	5-28	ಖುಷ್ಕಿ	85	85	85	85
191	ಹನುಮಪ್ಪ ಬಿನ್ ವೆಂಕಟರಮಣಪ್ಪ		121	2-00	-	2-00	2-64	ಖುಷ್ಕಿ	85	85	85	119
192	ರಾಮಕೃಷ್ಣಪ್ಪ ಬಿನ್ ಗಂಗಪ್ಪ		122	2-00	-	2-00	2-64	ಖುಷ್ಕಿ	85		111	85
193	ವೆಂಕಟಮ್ಮ ಕೋಂ ಮುನಿನಾರಾಯಣಪ್ಪ		123	2-03	-	2-03	2-74	ಖುಷ್ಕಿ	124	ಜಕ್ಕಸಂದ್ರ ಗಡಿ	85	110
194	ಮುನಿಯಪ್ಪ ಬಿನ್ ನಾರ್ಲಪ್ಪ		124	0-31	-	0-31	1-02	ಖುಷ್ಕಿ	125	123	85	110
195	ಗೋಪಾಲಪ್ಪ		125	1-10	-	1-10	1-65	ಖುಷ್ಕಿ	85	85	85	85
196	ಲಘುಮಕ್ಕ ಕೋಂ ಮುನಿತಿಮ್ಮಪ್ಪ		126	0-20	-	0-20	0-66	ಖುಷ್ಕಿ	85	85	3	85
197	ನಾರಾಯಣಸ್ವಾಮಿ ಎಂ.ಬಿ. ಬಿನ್ ಬಲ್ಲಳನಾಯ್ಕ, ಆರ್.ನಾರಾಯಣಸ್ವಾಮಿ ಬಿನ್ ರಾಮನಾಯ್ಕ		127	3-00	-	3-00	3-96	ಖುಷ್ಕಿ	128	85	85	ಶಿವಾರ ಪಟ್ಟಣ ಗಡಿ
198	ವೆಂಕಟಪ್ಪ ಬಿನ್ ಮುನಿಶಾಮಿನಾಯ್ಕ		128	3-00	-	3-00	3-96	ಖುಷ್ಕಿ	85	127	85	85
199	ರಾಮಕ್ಕ ಕೋಂ ಸೋಣ್ಣಪಲ್ಲಿನಾಯ್ಕ		129	0-24	-	0-24	0-79	ಖುಷ್ಕಿ	85	85	85	85
200	ಮುನಿಯಮ್ಮ ಕೋಂ ಅಂಜನಪ್ಪ		130	1-00	0-01	0-39	1-29	ಖುಷ್ಕಿ	85	85	85	85
201	ಭೈರಮ್ಮ ಕೋಂ ದ್ಯಾವರಪ್ಪ		131	1-00	-	1-00	1-32	ಖುಷ್ಕಿ	ರಸ್ತೆ	85	85	85
202	ಮುನಿಶ್ಯಾಮಪ್ಪ ಬಿನ್ ಈರಪ್ಪ		132	0-21	-	0-21	0-69	ಖುಷ್ಕಿ	1	1	2	1
ಒಟ್ಟು				418-15	4-02	414-13						

-:: ಘೋಷ್ವಾರೆ ::-

ಕ್ರಮ ಸಂಖ್ಯೆ	ಗ್ರಾಮ	ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನಿನ ವಿಸ್ತೀರ್ಣ		
		ಒಟ್ಟು ಎ-ಗು	ಖರಾಬು ಎ-ಗು	ಉಳಿಕೆ ಎ-ಗು
1.	ಮಿಂಡಹಳ್ಳಿ	418-15	4-02	414-13
	ಒಟ್ಟು	<b>418-15</b>	<b>4-02</b>	<b>414-13</b>

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಮಂಗಳವಾರ, ಮಾರ್ಚ್ ೧೩, ೨೦೧೨ (ಫಾಲ್ಗುಣ ೨೩, ಶಕ ವರ್ಷ ೧೯೩೩)	ನಂ. ೧೭೭
------------	---	---------

## ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 181 ಗ್ರಾಪಂಕಾ 2011, ಬೆಂಗಳೂರು, ದಿನಾಂಕ: 13-03-2012

ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಅಧಿನಿಯಮದ 3ನೇ ಪ್ರಕರಣದ 2(ಎ) ಉಪ ಪ್ರಕರಣದಲ್ಲಿ ಅಗತ್ಯಪಡಿಸಲಾದಂತೆ ಕರ್ನಾಟಕ ಸರ್ಕಾರವು ರೂಪಿಸಲು ಉದ್ದೇಶಿಸಿರುವ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ವೃಂದ ಮತ್ತು ನೇಮಕಾತಿ) ನಿಯಮಗಳು, 2008 ನ್ನು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳ ಕರಡನ್ನು ಈ ಮೂಲಕ ಪ್ರಕಟಿಸಿ ಇದರಿಂದ ಬಾಧಿತರಾಗಬಹುದಾದಂತಹ ಎಲ್ಲಾ ವ್ಯಕ್ತಿಗಳ ಮಾಹಿತಿಗೆ ತರಲಾಗಿದೆ ಮತ್ತು ಸದರಿ ನಿಯಮಗಳನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ಸೂಚನೆ ನೀಡಿದೆ.

ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ, ಮೇಲೆ ನಿಗದಿಪಡಿಸಿದ ಅವಧಿಯು ಮುಕ್ತಾಯಗೊಳ್ಳುವ ಮುನ್ನ ಸರ್ಕಾರದಲ್ಲಿ ಯಾವುದೇ ವ್ಯಕ್ತಿಗಳಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿ ಕಟ್ಟಡ, ಡಾ: ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001, ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.



**ಕರಡು ನಿಯಮಗಳು**

1. ಶೀಘ್ರಕೆ ಮತ್ತು ಪ್ರಾರಂಭ:- ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು, 2012 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿಯ ತಿದ್ದುಪಡಿ:- ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು, 2008 ರ ಅನುಸೂಚಿಯಲ್ಲಿ:-

(1) ಕ್ರಮ ಸಂಖ್ಯೆ 10 ರಲ್ಲಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) ಹುದ್ದೆಗೆ ಸಂಬಂಧಿಸಿದ ನಮೂದುಗಳ ಬದಲಾಗಿ ಈ ಕೆಳಕಂಡ ನಮೂದುಗಳನ್ನು ಅಳವಡಿಸಲಾಗಿದೆ, ಅದೇನೆಂದರೆ:-

ಕ್ರ. ಸಂ.	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಶಾಶ್ವತ	ತಾತ್ಕಾಲಿಕ		
1	2	3	4	5	6
10	ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-2) (₹.5800-10500)	3462	-	<p>ಶೇಕಡ ಮೂವತ್ತರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2006 ರನ್ವಯ ನೇರ ನೇಮಕಾತಿ ಮೂಲಕ.</p> <p align="center">ಮತ್ತು</p> <p>ಶೇಕಡ ಎಪ್ಪತ್ತರಷ್ಟು ಹುದ್ದೆಗಳನ್ನು ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಸೇವೆ ಸಲ್ಲಿಸಿರುವವರ ಪೈಕಿ ನೇಮಕಾತಿ ಪ್ರಾಧಿಕಾರವು ಈ ಕೆಳಕಂಡ ವಿಧಾನದನ್ವಯ ನೇಮಕಾತಿ ಮಾಡುವ ಮುಖಾಂತರ, ಅದೇನೆಂದರೆ:-</p> <p>(i) ನೇಮಕಾತಿ ಪ್ರಾಧಿಕಾರವು ಪ್ರತಿ ವರ್ಷ ಜನವರಿ 1ನೇ ದಿನಾಂಕದಂದು ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಆರ್‌ಡಿಪಿ 8 ಜಡ್‌ಪಿಟಿ 87, ದಿನಾಂಕ: 07-05-1988 ರಲ್ಲಿನ ಸೂಚನೆಯ ಅನುಸಾರ ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ನೇಮಕಾತಿ ಮಾಡಿರುವ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 112 ಮತ್ತು 113 ರಡಿ ಗ್ರಾಮ ಪಂಚಾಯಿತಿಗಳು ನೇಮಕಾತಿ ಮಾಡಿರುವ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಹತ್ತು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್</p>	<p>ನೇರ ನೇಮಕಾತಿಗಾಗಿ:</p> <p>ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು.</p> <p>ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಂದ ನೇಮಕಾತಿ:</p> <p>ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು.</p>

ಕ್ರ. ಸಂ.	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಶಾಶ್ವತ	ತಾತ್ಕಾಲಿಕ		
1	2	3	4	5	6
				<p>ವೃಂದದಲ್ಲಿ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳನ್ನೊಳಗೊಂಡ ಜಿಲ್ಲಾವಾರು ಸಾಮಾನ್ಯ ಪಟ್ಟಿಯನ್ನು ಅವರು ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಪ್ರಕಟಿಸತಕ್ಕದ್ದು.</p> <p>(ii) ಕಲಂ (i) ರಲ್ಲಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಅಂತಹ ಅಭ್ಯರ್ಥಿಯು ಹತ್ತು ವರ್ಷದ ನಂತರ ಸಲ್ಲಿಸಿದ ಪ್ರತಿ ವರ್ಷದ ಪೂರ್ಣ ಸೇವೆಗೆ ಎರಡು ಅಂಕಗಳಂತೆ Weightage ನೀಡತಕ್ಕದ್ದು ಮತ್ತು ಅಂತಹ Weightage ಆಧರಿಸಿ ನೇಮಕಾತಿ ಪ್ರಾಧಿಕಾರವು ಎರಡನೇ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.</p> <p>(iii) ಕಲಂ (ii) ರಲ್ಲಿ ಸಿದ್ಧಪಡಿಸಿದ ಎರಡನೇ ಪಟ್ಟಿಯನ್ನು ಆಧರಿಸಿ ಸರ್ಕಾರದಿಂದ ಕಾಲ ಕಾಲಕ್ಕೆ ನಿಗದಿ ಮಾಡುವ ಮೀಸಲಾತಿಗೆ ಒಳಪಟ್ಟು ಅಭ್ಯರ್ಥಿಗಳ ಒಂದು ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಅಭ್ಯರ್ಥಿಗಳ ನೇಮಕಾತಿಯು ಅಂತಹ ಅಂತಿಮ ಆಯ್ಕೆ ಪಟ್ಟಿಯನ್ನು ಆಧರಿಸತಕ್ಕದ್ದು.</p>	

2. ಕ್ರಮ ಸಂಖ್ಯೆ 10 ರ ನಂತರ ಈ ಕೆಳಕಂಡ ನಮೂದುಗಳನ್ನು ಅಳವಡಿಸಲಾಗಿದೆ, ಅದೇನೆಂದರೆ:-

ಕ್ರ. ಸಂ.	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಶಾಶ್ವತ	ತಾತ್ಕಾಲಿಕ		
1	2	3	4	5	6
10-ಎ	ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (₹.5800-10500)	2500	-	<p>ಶೇಕಡ ಎಪ್ಪತ್ತರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವಾ (ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಯ್ಕೆಯ ಮೂಲಕ ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2006 ರನ್ವಯ ನೇರ ನೇಮಕಾತಿ ಮೂಲಕ.</p> <p>ಮತ್ತು</p> <p>ಶೇಕಡ ಮೂವತ್ತರಷ್ಟು ಹುದ್ದೆಗಳನ್ನು ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಸೇವೆ ಸಲ್ಲಿಸಿರುವವರ ಪೈಕಿ ನೇಮಕಾತಿ ಪ್ರಾಧಿಕಾರವು ಈ ಕೆಳಕಂಡ ವಿಧಾನದನ್ವಯ ನೇಮಕಾತಿ ಮುಖಾಂತರ, ಅದೇನೆಂದರೆ:-</p>	<p><b>ನೇರ ನೇಮಕಾತಿಗಾಗಿ:</b></p> <ol style="list-style-type: none"> <li>1. ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು.</li> <li>2. ಕಂಪ್ಯೂಟರ್ ಜ್ಞಾನವುಳ್ಳವರಾಗಿರಬೇಕು.</li> </ol> <p>ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಂದ ನೇಮಕಾತಿ:</p>

ಕ್ರ. ಸಂ.	ಹುದ್ದೆಯ ಹೆಸರು ಮತ್ತು ವೇತನ ಶ್ರೇಣಿ	ಹುದ್ದೆಗಳ ಸಂಖ್ಯೆ		ನೇಮಕಾತಿ ವಿಧಾನ	ಕನಿಷ್ಠ ಅರ್ಹತೆ
		ಶಾಶ್ವತ	ತಾತ್ಕಾಲಿಕ		
1	2	3	4	5	6
				<p>(i) ನೇಮಕಾತಿ ಪ್ರಾಧಿಕಾರವು ಪ್ರತಿ ವರ್ಷ ಜನವರಿ 1ನೇ ದಿನಾಂಕದಂದು ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಆರ್‌ಡಿಪಿ 8 ಜಡ್‌ಪಿಟಿ 87, ದಿನಾಂಕ: 07-05-1988 ರಲ್ಲಿನ ಸೂಚನೆಯ ಅನುಸಾರ ಹಿಂದಿನ ವಿಲೇಜ್ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯಿತಿಗಳು ನೇಮಕಾತಿ ಮಾಡಿರುವ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 112 ಮತ್ತು 113 ರಡಿ ಗ್ರಾಮ ಪಂಚಾಯಿತಿಗಳು ನೇಮಕಾತಿ ಮಾಡಿರುವ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್‌ಗಳಾಗಿ ಎಂಟು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಪೂರ್ಣಾವಧಿ ಕಾರ್ಯದರ್ಶಿ, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಬಿಲ್‌ಕಲೆಕ್ಟರ್ ವೃಂದದಲ್ಲಿ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳನ್ನೊಳಗೊಂಡ ಜಿಲ್ಲಾವಾರು ಸಾಮಾನ್ಯ ಪಟ್ಟಿಯನ್ನು ಅವರು ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಪ್ರಕಟಿಸತಕ್ಕದ್ದು.</p> <p>(ii) ಕಲಂ (i) ರಲ್ಲಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಅಭ್ಯರ್ಥಿಗೂ ಅಂತಹ ಅಭ್ಯರ್ಥಿಯು ಎಂಟು ವರ್ಷದ ನಂತರ ಸಲ್ಲಿಸಿದ ಪ್ರತಿ ವರ್ಷದ ಪೂರ್ಣ ಸೇವೆಗೆ ಎರಡು ಅಂಕಗಳಂತೆ Weightage ನೀಡತಕ್ಕದ್ದು ಮತ್ತು ಅಂತಹ Weightage ಆಧರಿಸಿ ನೇಮಕಾತಿ ಪ್ರಾಧಿಕಾರವು ಎರಡನೇ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.</p> <p>(iii) ಕಲಂ (ii) ರಲ್ಲಿ ಸಿದ್ಧಪಡಿಸಿದ ಎರಡನೇ ಪಟ್ಟಿಯನ್ನು ಆಧರಿಸಿ ಸರ್ಕಾರದಿಂದ ಕಾಲ ಕಾಲಕ್ಕೆ ನಿಗದಿ ಮಾಡುವ ಮೀಸಲಾತಿಗೆ ಒಳಪಟ್ಟು ಅಭ್ಯರ್ಥಿಗಳ ಒಂದು ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಅಭ್ಯರ್ಥಿಗಳ ನೇಮಕಾತಿಯು ಅಂತಹ ಅಂತಿಮ ಆಯ್ಕೆ ಪಟ್ಟಿಯನ್ನು ಆಧರಿಸತಕ್ಕದ್ದು.</p>	<p>ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು.</p>

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ಬಿ. ರಘುನಾಥ್

ಸರ್ಕಾರದ ಅಧೀನ ಕಾರ್ಯದರ್ಶಿ

ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

**RURAL DEVELOPMENT AND PANCHAYAT RAJ SECRETARIAT****NOTIFICATION****No. RDP 181 GPK 2011, Bangalore, Dated: 13-03-2012**

The draft of the following rules further to amend the Karnataka General Services (Development Branch and Local Government Branch) (Cadre and Recruitment) Rules, 2008, which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all persons likely to be affected thereby and notice is hereby given that the said draft rules will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft rules before the expiry of the period specified above, will be considered by the State Government. Objections and suggestions may be addressed to the Secretary to Government, Rural Development and Panchayat Raj Department, M.S. Building, Dr. B.R. Ambedkar Veedhi, Bangalore- 560 001.

**DRAFT RULES**

**1. Title and commencement.-** (1) These rules may be called the Karnataka General Services (Development Branch and Local Government Branch) (Cadre and Recruitment) (Amendment) Rules, 2012.

(2) They shall come into force from the date of publication in the Official Gazette.

**2. Amendment of the Schedule.-** In the Karnataka General Services (Development Branch and Local Government Branch) (Cadre and Recruitment) Rules, 2008, in the Schedule,

(1) at serial number 10 for category of post of ``Grama Panchayat Secretary and Rural Development Assistant (Grade-II)`` and entries relating thereto, the following shall be substituted, namely:-

Sl. No.	Name of the Post & Scale of Pay	No. of Posts		Method of Recruitment	Minimum Qualification
		P	T		
1	2	3	3a	4	5
10.	Grama Panchayat Secretary & Rural Development Assistant (Grade-II)  (₹. 5800-10500)	3462	-	<b>Thirty</b> percent by direct recruitment in accordance with Karnataka Civil Service (Direct Recruitment by Competitive Examination and Selection) (General) Rules, 2006.  and  <b>Seventy</b> percent by appointment from among the persons	<b>For Direct Recruitment:</b>  Must have passed SSLC examination or possess equivalent qualification.

Sl. No.	Name of the Post & Scale of Pay	No. of Posts		Method of Recruitment	Minimum Qualification
		P	T		
1	2	3	3a	4	5
				<p>who have worked as full time Secretaries, Accountants, Clerks, Typists, Bill Collectors in the erstwhile Village Panchayats or Mandal Panchayats or in the Grama Panchayats as the case may be, by the Appointing Authority, in accordance with the following procedure, namely:-</p> <p>(i) The Appointing Authority shall cause publication of a District wise Common list of eligible candidates every year as on 1<sup>st</sup> January of each year comprising of full time Secretaries, Accountants, Clerks, Typists, Bill Collectors on the basis of their date of appointment in the erstwhile Village Panchayats or Mandal Panchayats appointed by them, in accordance with instructions contained in O.M.No.RDP 8 ZPT 87, dated 07-05-1988 or in the Grama Panchayats appointed in accordance with Section 112 &amp; 113 of Karnataka Panchayat Raj Act, 1993 in respect of Grama Panchayats respectively, who have completed not less than <b>ten years</b> of service in the cadre of full time Secretaries, Accountants, Clerks, Typists, Bill Collectors.</p> <p>(ii) In respect of each candidate whose name appears in the list prepared under clause (i), a weightage of <b>two marks</b> for every year of completed service beyond ten years by such candidate shall be given and a second list on the basis of such weightage shall be prepared by the appointing authority.</p> <p>(iii) Subject to reservation as stipulated by Government from time to time, a final select list of candidates shall be prepared based on the second list prepared under clause (ii) above. The appointment of candidates shall be based on such final select list.</p>	<p><b>For appointment from full time Secretaries, Accountants, Clerks, Typists, Bill Collectors in the erstwhile Village Panchayats or Mandal Panchayats or in the Grama Panchayats:</b></p> <p>Must have passed SSLC examination or possess equivalent qualification.</p>

(2) after serial number 10 and entries relating thereto, the following shall be inserted, namely:-

Sl. No.	Name of the Post & Scale of Pay	No. of Posts		Method of Recruitment	Minimum Qualification
		P	T		
1	2	3	3a	4	5
10-A	Second Division Accounts Assistants (₹.5800-10500)	2500	-	<p><b>Seventy</b> percent by direct recruitment in accordance with Karnataka Civil Service (Direct Recruitment by Competitive Examination and Selection) (General) Rules, 2006.</p> <p>and</p> <p><b>Thirty</b> percent by appointment from among the persons who have worked as full time Secretaries, Accountants, Clerks, Typists, Bill Collectors in the erstwhile Village Panchayats or Mandal Panchayats or in the Grama Panchayats as the case may be, by the Appointing Authority, in accordance with the following procedure, namely:-</p> <p>(i) The Appointing Authority shall cause publication of a District wise Common list of eligible candidates every year as on 1<sup>st</sup> January of each year comprising of full time Secretaries, Accountants, Clerks, Typists, Bill Collectors on the basis of their date of appointment in the erstwhile Village Panchayats or Mandal Panchayats appointed by them, in accordance with instructions contained in O.M.No.RDP 8 ZPT 87, dated 07-05-1988 or in the Grama Panchayats appointed in accordance with Section 112 &amp; 113 of Karnataka Panchayat Raj Act, 1993 in respect of Grama Panchayats respectively, who have completed not less than <b>eight years</b> of service in the cadre of full time Secretaries, Accountants, Clerks, Typists, Bill Collectors.</p> <p>(ii) In respect of each candidate whose name appears in the list prepared under clause (i), a weightage of <b>two marks</b> for every year of completed service beyond eight years by such candidate shall be given and a second list on the basis of such</p>	<p><b>For Direct Recruitment:</b></p> <p>(i) Must have passed the Pre-University Course or Equivalent examination.</p> <p>(ii) Must be a Computer Literate.</p> <p><b>For appointment from full time Secretaries, Accountants, Clerks, Typists, Bill Collectors in the erstwhile Village Panchayats or Mandal Panchayats or in the Grama Panchayats:</b></p> <p>Must have passed the Pre-University Course or Equivalent examination.</p>

Sl. No.	Name of the Post & Scale of Pay	No. of Posts		Method of Recruitment	Minimum Qualification
		P	T		
1	2	3	3a	4	5
				weightage shall be prepared by the appointing authority.  (iii) Subject to reservation as stipulated by Government from time to time, a final select list of candidates shall be prepared based on the second list prepared under clause (ii) above. The appointment of candidates shall be based on such final select list.	

By Order and in the name of the Governor of Karnataka,

**H.B. Raghunath**  
Under Secretary to Government,  
Rural Development and Panchayat Raj Department

### ವಿಶೇಷ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಮಾರ್ಚ್ ೧೪, ೨೦೧೨ (ಫಾಲ್ಗುಣ ೨೪, ಶಕ ವರ್ಷ ೧೯೩೩)	ನಂ. ೧೮೦
-----------	--	---------

#### ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 ರ ಕಲಂ 28(4) ರನ್ವಯ ಅಧಿಸೂಚನೆ

ಸಂಖ್ಯೆ : ಸಿಬಿ 285 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 14ನೇ ಮಾರ್ಚ್, 2012

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 1966) (ಈ ಮುಂದೆ ಪ್ರಸ್ತುತ ಕಾಯ್ದೆ ಎಂದು ಹೇಳಲಾಗಿದೆ) ಕಲಂ 28(1) ರನ್ವಯ ವಿಹಿತವಾಗಿರುವ ಅಧಿಕಾರದಡಿ ಅಧಿಸೂಚನೆ ಸಂಖ್ಯೆ:ಸಿಬಿ:ಎಸ್.ಪಿ.ಕ್ಯೂ:2009, ದಿನಾಂಕ: 10-09-2009 (ಈ ಮುಂದೆ ಅಧಿಸೂಚನೆ ಎಂದು ಹೇಳಲಾಗಿದೆ) ರಂದು ಹೊರಡಿಸಿ ದಿನಾಂಕ: 15-09-2009. ರಂದು ಪ್ರಕಟವಾದ ರಾಜ್ಯ ಪತ್ರದ ಪುಟ 1 ರಿಂದ 7 ವರೆಗೆ (ಭಾಗ-3) ರಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಕೈಗಾರಿಕಾ ಅಭಿವೃದ್ಧಿಗೊಸ್ಕರ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ತನ್ನ ಉದ್ದೇಶವನ್ನು ಪ್ರಕಟಿಸಿತ್ತು.

ಅದರಂತೆ ಪ್ರಸ್ತುತ ಕಾಯ್ದೆಯನ್ವಯ 28 ರ ಉಪ ಕಲಂ (3)ರನ್ವಯ ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳು ಪ್ರಸ್ತುತ ಅಧಿಸೂಚನೆಯಲ್ಲಿಯೂ ಕಾಣಿಸಲ್ಪಟ್ಟಿವೆ ಹಾಗೂ ಪ್ರಸ್ತುತ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಕರ್ನಾಟಕ ಸರ್ಕಾರಕ್ಕೆ ಮನವರಿಕೆಯಾಗಿದೆ.

ಅದುದರಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆ 1966 (ಕರ್ನಾಟಕ ಕಾಯ್ದೆ 18:1966) ರ ಕಲಂ 28 ರ ಉಪ ಕಲಂ (4) ರನ್ವಯ ವಿಹಿತವಾಗಿರುವ ಅಧಿಕಾರದ ಮೇರೆಗೆ ಅಧಿಸೂಚನೆಯಲ್ಲಿ ಕಾಣಿಸಿರುವ ಉದ್ದೇಶಕ್ಕಾಗಿ ಈ ಕೆಳಗೆ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಮೂಲಕ ಕರ್ನಾಟಕದ ಸರ್ಕಾರವು ಘೋಷಿಸಿದೆ.

## ಅನುಸೂಚಿ

ಗ್ರಾಮ : ಬಲಕುಂದಿ

ತಾಲ್ಲೂಕು : ಹುನಗುಂದ

ಜಿಲ್ಲೆ : ಬಾಗಲಕೋಟೆ

ಕ್ರಮ ಸಂಖ್ಯೆ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ಸರ್ವೇ ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ	ಆಕಾರ	ಜಮೀನು ತರಹೆ	ಚೆಕ್ಕುಬಂದಿ				ಷರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12
1.	1)ದಾಮೋದರ ಡಾಗಾ ತಂ. ಪ್ರಭಲಾಲ	ಸ್ವಂತ	139	7-11 0-02ಖ 7-09	14-90	ಮಿಷ್ಕಿ	144	ಗದಗ ಇಳಕಲ್ಲ ರಸ್ತೆ	ಗದಗ ಇಳಕಲ್ಲ ರಸ್ತೆ	140+141	
2.	1)ಶಿದ್ದನಗೌಡ ಗೌಡ್ರ ತಂ. ಬಸಮಗೌಡ 2)ಹನುಮಗೌಡ ಗೌಡ್ರ ತಂ. ಸೋಮನಗೌಡ 3)ಮಾಂತಗೌಡ ಗೌಡ್ರ ತಂ. ನಿಂಗನಗೌಡ 4)ಸಂಗನಗೌಡ ಗೌಡ್ರ ತಂ. ನಿಂಗನಗೌಡ 5)ವಿರುಪಾಕ್ಷಗೌಡ ಗೌಡ್ರ ತಂ. ಸಂಗನಗೌಡ	ಸ್ವಂತ	140	3-38	8-18	ಮಿಷ್ಕಿ	141	ಗದಗ ಇಳಕಲ್ಲ ರಸ್ತೆ	139	166	
3.	ಶ್ರೀಕಾಂತಸಾ ರಾಜಸಾ ರಾಜೋಳ್ಳಿ	ಸ್ವಂತ	141/1	3-17	6-27	ಮಿಷ್ಕಿ	142 143	140	139 142	165 166	
4.	ದುರಗವ್ವ ಯಮನಪ್ಪ ಭಜಂತ್ರಿ	ಸ್ವಂತ	141/2	3-00	5-50	ಮಿಷ್ಕಿ	142 143	140	139 142	165 166	
5.	ರಾಜಶೇಖರ ರೇವಣಸಿದ್ದಪ್ಪ ಸೂಡಿ	ಸ್ವಂತ	142	14-31	30-61	ಮಿಷ್ಕಿ	155	141	143	166	
6	ಅನೀಲ ಹಣಮದಾಸ ಭಂಡಾರಿ	ಸ್ವಂತ	143/1ಎ	1-03	2-14	ಮಿಷ್ಕಿ	155	139 141	144 145, 146	142	
7	ಗೋವರ್ಧನದಾಸ ರಾಮರತನ ಕರವಾ	ಸ್ವಂತ	143/1ಬಿ	3-30	7-47	ಮಿಷ್ಕಿ	155	139 141	144 145, 146	142	
8	ಜುಗಲಕೀಶೋರ ಕಿಶನಲಾಗ ದರಕ	ಸ್ವಂತ	143/1ಸಿ	1-10	2-49	ಮಿಷ್ಕಿ	155	139 141	144 145, 146	142	
9	ಗುಣವಂತಬಾಯಿ ಗಂ. ಶಿವನಾರಾಯಣ ಜಾಜು	ಸ್ವಂತ	143/1ಡಿ	1-10	2-49	ಮಿಷ್ಕಿ	155	139 141	144 145, 146	142	
10	ಸುರಜ ರಾಮಾನುಜ ಧರಕ	ಸ್ವಂತ	143/1ಇ	1-10	2-49	ಮಿಷ್ಕಿ	155	139	144	142	



ಕ್ರಮ ಸಂಖ್ಯೆ	ಖಾತೆದಾರರ ಹೆಸರು	ಅನುಭವ ದಾರರ ಹೆಸರು	ಸರ್ವೇ ನಂ.	ಸ್ವಾಧೀನಪಡಿಸುವ ಅಂದಾಜು ವಿಸ್ತೀರ್ಣ	ಆಕಾರ	ಜಮೀನು ತರಹೆ	ಚೆಕ್ಕುಬಂದಿ				ಪರಾ
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
								141	145, 146		
11	ರೇಣುಕಯ್ಯ ಸೋಮಶೇಖರಯ್ಯ ಶಾಸ್ತ್ರಿ	ಸ್ವಂತ	143/1ಎಫ್	3-30	7-46	ಮಿಷ್ಕಿ	155	139 141	144 145, 146	142	
12	ಸುರೇಶ ಗೋವಿಂದರಾವ ಬೆಂಗಳೂರ	ಸ್ವಂತ	143/1ಜಿ	2-20	4-97	ಮಿಷ್ಕಿ	155	139 141	144 145, 146	142	
13	ರಘುನಂದನ ಲಕ್ಷೀನಾರಾಯಣ ಕರವಾ	ಸ್ವಂತ	143/1ಎಚ್	1-10	2-49	ಮಿಷ್ಕಿ	155	139 141	144 145, 146	142	
14	ಯಮನಪ್ಪ ಹರಿಲಾಲ ಲಮಾಣಿ	ಸ್ವಂತ	143/2	3-00	5-97	ಮಿಷ್ಕಿ	155	139 141	144 145, 146	142	
15	ಲಲಿತಾಬಾಯಿ ತಂ. ಗುರುಪಾದಪ್ಪ ಸೂಡಿ ವಗೈರೆ	ಸ್ವಂತ	144/2ಇ	3-22	9-21	ಮಿಷ್ಕಿ	145	139	ಗದಗ ಇಳಕಲ್ಲ ರಸ್ತೆ	143	
16	ಮಾನಪ್ಪ ಹನಮಪ್ಪ ಕನಸಾವಿ	ಸ್ವಂತ	144/3	4-31 0-06 ಖ 4-25	9-21	ಮಿಷ್ಕಿ	145	139	ಗದಗ ಇಳಕಲ್ಲ ರಸ್ತೆ	143	
17	ಶಿವಕುಮಾರ ಟಾಕಪ್ಪ ಸಪ್ಪರದ	ಸ್ವಂತ	145	8-26	14-45	ಮಿಷ್ಕಿ	146	144	ಗದಗ ಇಳಕಲ್ಲ ರಸ್ತೆ	143	
18	ಶಿವಕುಮಾರ ಸಪ್ಪರದ ತಂ. ಟಾಕಪ್ಪ	ಸ್ವಂತ	146/1	6-15 0-36ಖ 5-19	9-14	ಮಿಷ್ಕಿ	147	145	ಗದಗ ಇಳಕಲ್ಲ ರಸ್ತೆ	143	
19	ಪ್ರಲ್ಹಾದ ನಾರಾಯಣಪ್ಪ ಸಪ್ಪರದ	ಸ್ವಂತ	146/2	6-16	10-19	ಮಿಷ್ಕಿ	147	145	ಗದಗ ಇಳಕಲ್ಲ ರಸ್ತೆ	143	
20	ಸುಭಾಸ ಬಸಪ್ಪ ಸಪ್ಪರದ	ಸ್ವಂತ	146/3	6-16	10-69	ಮಿಷ್ಕಿ	147	145	ಗದಗ ಇಳಕಲ್ಲ ರಸ್ತೆ	143	
21	ಲೋಕನಾಥ ವೀರಭದ್ರಪ್ಪ ಸಪ್ಪರದ	ಸ್ವಂತ	146/4	6-15	10-65	ಮಿಷ್ಕಿ	147	145	ಗದಗ ಇಳಕಲ್ಲ ರಸ್ತೆ	143	
		ಒಟ್ಟು	94-01 01-04ಖ 92-37								

## ಘೋಷ್ವಾರೆ

ಅ. ನಂ.	ಗ್ರಾಮದ ಹೆಸರು	ಒಟ್ಟು ಕ್ಷೇತ್ರ	ಖರಾಬು ಕ್ಷೇತ್ರ	ನಿವ್ವಳ ಕ್ಷೇತ್ರ
1	2	3	4	5
1	ಬಲಕುಂದಿ	94-01	1-04	92-37
	ಒಟ್ಟು	94-01	1-04	92-37

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಪಿ. ರಾಮಕೃಷ್ಣ  
ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ.),  
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

## ವಿಶೇಷ ಪತ್ರಿಕೆ

<b>ಭಾಗ - I</b>	ಬೆಂಗಳೂರು, ಬುಧವಾರ, ಮಾರ್ಚ್ ೧೪, ೨೦೧೨ (ಫಾಲ್ಗುಣ ೨೪, ಶಕ ವರ್ಷ ೧೯೩೩)	ನಂ. ೧೭೮
----------------	--	---------

### URBAN DEVELOPMENT SECRETARIAT

#### ORDER - I

**No. UDD 466 MNY 2005, Bangalore, Dated: 14.03.2012**

In exercise of the powers conferred by Section 5 of the Karnataka Ownership Flats (Regulation of the promotion of construction, Sale, Management and Transfer) Act, 1972 (Karnataka Act 16 of 1973) read with Section 21 of the Karnataka General Clauses Act, 1899 (Karnataka Act III of 1899) and in supersession of Order-I - No. UDD 466 MNY 2005, dated: 08.03.2012 published in Karnataka Gazette Extra-ordinary dated: 08.03.2012, the Government of Karnataka hereby appoints the officers specified below for the purpose of the said section, namely:-

Sl. No.	Officers	Area of Jurisdiction
(1)	(2)	(3)
1	The Deputy Registrar of Co-operative Societies, Bangalore (Central) .	Bangalore Urban District.
2	The Deputy Registrar of Co-operative Societies, Bangalore Rural.	Bangalore Rural District.
3	The Deputy Registrar of Co-operative Societies of other Districts.	The Districts concerned.

By order and in the name of the Governor of Karnataka,

**S. RENUKARADHYA**

Under Secretary to Government,  
Urban Development Department

## ವಿಶೇಷ ಪತ್ರಿಕೆ

<b>ಭಾಗ - IV-A</b>	ಬೆಂಗಳೂರು, ಬುಧವಾರ, ಮಾರ್ಚ್ ೧೪, ೨೦೧೨ (ಫಾಲ್ಗುಣ ೨೪, ಶಕ ವರ್ಷ ೧೯೩೩)	ನಂ. ೧೭೯
-------------------	--	---------

### PARLIAMENTARY AFFAIRS AND LEGISLATION SECRETARIAT

#### NOTIFICATION

**No. DPAL 6 SHASANA 2012, Bangalore, Dated: 14.03.2012**

The Karnataka Municipal Corporations and certain other Law (Amendment) Ordinance, 2012 promulgated by the Governor of Karnataka in the sixty-third year of the Republic of India, be published as Karnataka Ordinance No. 1 of 2012 in the Karnataka Gazette for general information.

#### KARNATAKA ORDINANCE NO. 1 OF 2012

#### THE KARNATAKA MUNICIPAL CORPORATIONS AND CERTAIN OTHER LAW (AMENDMENT) ORDINANCE, 2012

(Promulgated by the Governor of Karnataka in the sixty-third year of the Republic of India and First published in the Karnataka Gazette Extra-ordinary on the 14<sup>th</sup> day of March, 2012)

An Ordinance further to amend the Karnataka Municipal Corporations Act, 1976 and the Karnataka Municipalities Act, 1964.

Whereas both the Houses of the state legislature are not in session and His Excellency the Governor of Karnataka is satisfied that the circumstances exist which render it necessary for him to take immediate action, further

to amend the Karnataka Municipal Corporations Act, 1976 (Karnataka Act 14 of 1977) and the Karnataka Municipalities Act, 1964 (Karnataka Act 22 of 1964) for the purposes hereinafter appearing;

Now, therefore in exercise of the powers conferred by clause (1) of Article 213 of the Constitution of India, His Excellency the Governor of Karnataka is pleased to promulgate the following Ordinance, namely:-

**1. Short title and commencement.- (1) This Ordinance may be called the Karnataka Municipal Corporations and certain other law (Amendment) Ordinance, 2012.**

(2) It shall come into force at once.

**2. Amendment of the Karnataka Act 14 of 1977.-** In the Karnataka Municipal Corporations Act, 1976 (Karnataka Act 14 of 1977),-

- (1) in section 102D, in sub-section (3), the proviso shall be omitted;
- (2) in section 102H, in sub-section (2), for the words “a Secretary and such other officers”, the words “officers and staff” shall be substituted;
- (3) in section 102P, in sub-section (1), the word “year” shall be omitted;
- (4) in section 102R, in sub-section (1), for the words “make rules”, the words “make regulations” shall be substituted; and
- (5) in section 150,-
  - (i) for sub-sections (2-A) and (2-B), the following shall be substituted, namely:-

“(2-A) Subject to the provisions of any law for the time being in force, the audit of all transactions of receipts and expenditure of Municipal Corporations shall be subject to technical guidance and supervision of the Comptroller and Auditor General of India and he shall send the annual technical inspection report to State Government for being placed before both Houses of the State Legislature.

(2-B) The Controller, State Accounts Department shall send Consolidated Annual Audited Report pertaining to all Municipal Corporations to the State Government for being placed before the State Legislature.”

- (ii) sub-sections (2-C) and (2-D) shall be omitted.

**3. Amendment of the Karnataka Act 22 of 1964.-** In the Karnataka Municipalities Act, 1964 (Karnataka Act 22 of 1964),-

(i) in section 290, in the proviso to sub-section (1), for the words “expenditure in a municipality”, the words “audit of all city Municipal Councils, Town Municipal Councils and Town Panchayats” shall be substituted; and

- (ii) in section 295, for sub-sections (6) and (7), the following shall be substituted, namely:-

“(6) The Controller, State Accounts Department shall send consolidated Annual Audit Report pertaining to all City Municipal Councils, Town Municipal Councils and Town Panchayats to the State Government for being placed before the State Legislature.

(7) The Comptroller and Auditor General of India shall send the Annual Technical Inspection Report under sub-section (1) of Section 290 to the State Government for being placed before the State Legislature.”

**H.R.BHARDWAJ**  
GOVERNOR OF KARNATAKA

By Order and in the name of the Governor of Karnataka,

**G.K. BOREGOWDA**  
Secretary to Government,  
Department of Parliamentary Affairs and Legislation

## ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಮಾರ್ಚ್ ೧೫, ೨೦೧೨ (ಫಾಲ್ಗುಣ ೨೫, ಶಕ ವರ್ಷ ೧೯೩೩)	ನಂ. ೧೮೨
------------	---	---------

**PARLIAMENTARY AFFAIRS AND LEGISLATION SECRETARIAT****NOTIFICATION****No. DPAL 05 SAMVYAVI 2012, Bangalore, Dated : 15<sup>th</sup> March, 2012**

The following Order made by the Governor is hereby published for general information:-

**“ORDER - I**

In exercise of the powers conferred upon me by clause (1) of Article 174 of the Constitution of India, I, H.R.Bhardwaj, Governor of Karnataka do hereby summon the Karnataka Legislative Council to meet at Bangalore at 12.00 noon on Tuesday the 20<sup>th</sup> day of March, 2012.

**H.R. BHARDWAJ**  
**GOVERNOR OF KARNATAKA”**

By order and in the name of the Governor of Karnataka,

**G.K. BOREGOWDA**  
Secretary to Government  
Department of Parliamentary Affairs and Legislation

**PARLIAMENTARY AFFAIRS AND LEGISLATION SECRETARIAT****NOTIFICATION****No. DPAL 05 SAMVYAVI 2012, Bangalore, Dated : 15<sup>th</sup> March, 2012**

The following Order made by the Governor is hereby published for general information:-

**“ORDER - II**

In exercise of the powers conferred upon me by clause (1) of Article 174 of the Constitution of India, I, H.R.Bhardwaj, Governor of Karnataka do hereby summon the Karnataka Legislative Assembly to meet at Bangalore at 11.00 a.m. on Tuesday the 20<sup>th</sup> day of March, 2012.

**H.R. BHARDWAJ**  
**GOVERNOR OF KARNATAKA”**

By order and in the name of the Governor of Karnataka,

**G.K. BOREGOWDA**  
Secretary to Government  
Department of Parliamentary Affairs and Legislation

## ವಿಶೇಷ ಪತ್ರಿಕೆ

<b>ಭಾಗ - IV-A</b>	<b>ಬೆಂಗಳೂರು, ಗುರುವಾರ, ಮಾರ್ಚ್ ೧೫, ೨೦೧೨ (ಫಾಲ್ಗುಣ ೨೫, ಶಕ ವರ್ಷ ೧೯೩೩)</b>	<b>ನಂ. ೧೮೩</b>
-------------------	--	----------------

### ನಗರಾಭಿವೃದ್ಧಿ ಸಚಿವಾಲಯ

#### ಕರಡು ಅಧಿಸೂಚನೆ

**ಸಂಖ್ಯೆ: ನಅಇ 244 ಬೆಂಗಳೂರು 2010, ಬೆಂಗಳೂರು ದಿನಾಂಕ: 13.03.2012**

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ (1987ರ ಕರ್ನಾಟಕ ಅಧಿನಿಯಮ ಸಂಖ್ಯೆ:34) 71 ಪ್ರಕರಣ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ (ನಿವೇಶನ ಹಂಚಿಕೆ)ನಿಯಮಗಳು 1991ರ ನಿಯಮ 13(2)ರಲ್ಲಿ ಈ ಕೆಳಕಂಡಂತೆ ನಿವೇಶನಗಳ ಶೇಕಡಾವಾರು ತಿದ್ದುಪಡಿಸಿ ಈ ಕೆಳಗಿನ ವಿವಿಧ ಪ್ರವರ್ಗಗಳ ಪೈಕಿ ಹಂಚುವಂತೆ ಈ ಕೆಳಗಿನ ನಿಯಮಗಳನ್ನು ರಚಿಸಲಾಗಿದೆ.

ಪ್ರವರ್ಗ	ವರ್ಗಗಳ ಹೆಸರು	ಶೇಕಡಾವಾರು
(ಎ)	ಹಿಂದುಳಿದ ಪಂಗಡಗಳು.	02%
(ಬಿ)	ಅನುಸೂಚಿತ ಬುಡಕಟ್ಟುಗಳು.	03%
(ಸಿ)	ಅನುಸೂಚಿತ ಜಾತಿಗಳು.	15%
(ಡಿ)	ಮಾಜಿ ಸೈನಿಕರು ಅಥವಾ ಮೃತ ಸೈನಿಕರ ಕುಟುಂಬದ ಸದಸ್ಯರು ಮತ್ತು ಕೇಂದ್ರ ಶಸ್ತ್ರ ಪಡೆಯ ಸದಸ್ಯರು.	10%
(ಇ)	ರಾಜ್ಯ ಸರ್ಕಾರ /ನಿಗಮ ಸಾರ್ವಜನಿಕ ವಲಯ ಉದ್ಯಮಗಳು ಮತ್ತು ಶಾಸನ ಪ್ರದತ್ತ ಪ್ರಾಧಿಕಾರಗಳ ನೌಕರರು.	10%
(ಎಫ್)	ಕೇಂದ್ರ ಸರ್ಕಾರದ ಸಾರ್ವಜನಿಕ ವಲಯ ಉದ್ಯಮಗಳು/ ನಿಗಮ ಮತ್ತು ಶಾಸನ ಪ್ರದತ್ತ ಪ್ರಾಧಿಕಾರಗಳ ನೌಕರರು.	5%
(ಜಿ)	ಸಾರ್ವಜನಿಕರು.	50%
(ಹೆಚ್)	ಕಲೆ, ವಿಜ್ಞಾನ, ಕ್ರೀಡೆ ಅಥವಾ ಇನ್ಯಾವುದೇ ಕ್ಷೇತ್ರಗಳಲ್ಲಿ ಶ್ಲಾಘನೀಯ ಸಾಧನೆಯನ್ನು ಸಾಧಿಸಿರುವ ವ್ಯಕ್ತಿಗಳು.	03%
(ಐ)	ಅಂಗವಿಕಲರು.	2%
<b>ಒಟ್ಟು</b>		<b>100%</b>

ಮೇಲ್ಕಂಡ ನಿಯಮಗಳಲ್ಲಿ ಏನಾದರೂ ಆಕ್ಷೇಪಣೆಗಳು ಅಥವಾ ಸಲಹೆ ಸೂಚನೆಗಳು ಇದ್ದಲ್ಲಿ ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿನ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

**ಟಿ.ಎಂ.ವಾಸುದೇವ ರಾವ್**  
ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ

## ವಿಶೇಷ ಪತ್ರಿಕೆ

ಭಾಗ - IV-A	ಬೆಂಗಳೂರು, ಶುಕ್ರವಾರ, ಮಾರ್ಚ್ ೧೬, ೨೦೧೨ (ಫಾಲ್ಗುಣ ೨೬, ಶಕ ವರ್ಷ ೧೯೩೩)	ನಂ. ೧೮೫
------------	--	---------

**EDUCATION SECRETARIAT****NOTIFICATION****No. ED 60 TPU 2010(P-4), Bangalore, dated 15<sup>th</sup> March 2012**

The draft of the following rules further to amend the Karnataka General Service (Pre-University Education Department) (Recruitment to the cadre of Lecturers of Government Pre-University Colleges) (Special) Rules, 2011 which the Government of Karnataka proposes to make in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section 3 of the said Act, for the information of all the persons likely to be affected thereby and notice is hereby given that the said draft will be taken into consideration after fifteen days from the date of its publication in the official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. The objections and suggestions may be addressed to the Secretary to Government, (Primary and Secondary) Education Department, Multi Storied Building, Bangalore-560 001.

**DRAFT RULES**

**1. Title and commencement.-** (1) These rules may be called the Karnataka General Service (Pre-University Education Department) (Recruitment to the cadre of Lecturers of Government Pre-University Colleges) (Special Recruitment) (Amendment) Rules, 2012.

(2) They shall come into force from the date of their publication in the official Gazette.

**2. Amendment of rule 4.-** In the Karnataka General Service (Pre-University Education Department) (Recruitment to the cadre of Lecturers of Government Pre-University Colleges) (Special) Rules, 2011 (hereinafter referred to as the said rules) in rule 4, after sub-clause (iii) of clause(b), for the proviso, the following shall be substituted, namely:-

“Provided that the persons having master degree in second class in respective subjects, and appointed under the rules, shall pass bachelor degree of education (B.Ed) or its equivalent at their own cost, within four years from the date of appointment.

Provided further that, notwithstanding anything contained in the Karnataka Civil Services (Probation) Rules, 1977, the period of probation shall be four years for the persons appointed under these rules.

“Provided also that candidates appointed under these rules, who have not passed B.Ed or its equivalent with in a period of four years from the date of appointment, shall be discharged from service”

**3. Amendment of schedule.-** In the schedule to the said rules, for serial number 3 and 4 the entries relating there to in column (1), (2) and (3) the following shall be substituted, namely:-

- |                         |                     |
|-------------------------|---------------------|
| “3. Lecturer in Urdu    | Urdu or Persian     |
| 4. Lecturer in Sanskrit | Sanskrit or Vidwat” |

By order and in the name of Governor of Karnataka

**S.H.Kuriyavar**

Under Secretary to Government,  
Education Department (Pre-University Education)

## ವಿಶೇಷ ಪತ್ರಿಕೆ

ಭಾಗ - V	ಬೆಂಗಳೂರು, ಶುಕ್ರವಾರ, ಮಾರ್ಚ್ ೧೬, ೨೦೧೨ (ಫಾಲ್ಗುಣ ೨೬, ಶಕ ವರ್ಷ ೧೯೩೩) ನಂ. ೧೮೬
---------	--

**KARNATAKA PUBLIC SERVICE COMMISSION**  
**'PARK HOUSE' BANGALORE - 560 001**

**NOTIFICATION**

**No. E(1) 7797/2011-12/PSC, Bangalore, Date : 15/03/12**

**Ref :** 1) No. E(1) 11961/2009-10/PSC dt.27.01.2010  
2) No. E(1) 6645/2011-12/PSC dt. 10.01.2012

In pursuance of this office notification cited at reference(1) the final selection list has been prepared and published in respect of recruitment of 268 posts of Gazetted Probationers Group 'A' and 'B' as per Karnataka Gazetted Probationers (Appointment by Competitive Examinations) Rules, 1997. Objections received in respect of provisional select list at reference(2) with in the last date prescribed have been examined. The following is the final select list indicating the names alongwith addressess, Int.Nos., Date of Birth and Reservation of the candidates selected by the Karnataka Public Service Commission.

**ASSISTANT COMMISSIONER - 30 Posts**

**Group : A**

Sl.No.	Name of the candidate	Gender	Int.No.	Dt. of birth	Reservation	Marks
1	CHIDANANDA SADASHIVA VATARE C/OK R SHIVANANDA #232/1, 12TH "A" CROSS MAHALAKSHMIPURAM 2ND STAGE WEST OF CHORD ROAD BANGALORE-560086	M	95	06/12/81	GM/R	1242.00
2	ARATHI DEVARAJA SHETTY W/O ANAND KUMAR G .V SADBHAVANA NEAR DR, RAJ PARK SARASWATHIPURAM TUMKUR-572105	F	30	15/03/76	GM/W	1236.50
3	SOWMYA.V NO.8, 6TH CROSS SHIVANANDANAGAR,MOODALAPALYA NAGARBHAVI POST BANGALORE-560072	F	517	23/05/83	GM/W	1197.50
4	KRISHTAGOUDA TAYANNAVAR C/O N S TAYANNAVAR,PLOT NO 31 & 32 "SAMRUDDHI" BUILDING NEAR MASJID 2-CROSS VIVEKANANDA NAGAR HATHALAGERI ROAD GADAG-582102	M	192	01/07/80	GM/3A/R	1174.00
5	DINESH KUMAR G T C/O LAKSHMAN KUMAR G T, FLAT NO:302, ROYAL DEEPIKA APARTMENT, II MAIN ROAD, GREEN PARK EXTENSION NEAR INDIAN BANK, BANASAWADI MAIN ROAD BANGALORE-560043	M	108	07/09/79	GM/C1	1164.50
6	BHEEMASHANKAR POST GOLASAR, TQ.INDI.DIST BIJAPUR-586217	M	79	15/03/81	GM/3B/K	1158.00
7	VIDYAVATHI R S PLOT NO. 3 SANTOSH COLONY OPPOSITE VERGHESE COMPLEX UDANOOR ROAD GULBARGA-585102	F	572	04/07/84	GM/2A/W	1157.50



**ASSISTANT COMMISSIONER - 30 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
8	SHOBHA . B W/O RAVI SHANKAR B.N #1339/67 , 5TH MAIN 'E' BLOCK ,2ND STAGE RAJAJINAGAR BANGALORE-560010	F	488	26/06/80	GM/W	1153.50
9	SATHISH KUMAR D M S/O MARIYAPPA REDDY D V DODDADASENAHALLI (V) KUNDALAGURKI (P) SHIDLAGHATTA, CHIKKABALLAPUR DIST-562010	M	442	16/12/85	GM/3A/R	1145.00
10	SHANTHA RAJU Y B S/O Y S BASAVARAJU NAGARESHWARA EXTENSION, HALEBEEDU BELUR TALUK, HASSAN DISTRICT HALEBEEDU-573121	M	459	01/05/80	GM	1141.00
11	RAMESH KALASAD S/O SHIVAPPA KALASAD BEHIND MINI VIDHANASOUDHA BASAVESHWAR NAGAR MUNDARGI GADAG DIST-582118	M	368	01/08/78	GM/2A	1103.50
12	SHIVANAND B KARALE AT PO NESARAGI TQ BAILHONGAL DT BELGAUM NESARAGI-591121	M	478	17/05/82	GM/3B	1102.50
13	ROOPA.M.J #150,8TH CROSS, 8TH MAIN HEBBAL IST STAGE MYSORE.-570016	F	406	05/07/79	GM/C1/W	1101.50
14	VIJAYA E. #,233.9TH BLOCK 8TH MAIN NAGARABHAVI 2ND STAGE BANGALORE-560072	F	575	22/06/81	2A/W	1101.50
15	SHIVARAJU P NO 451 BASAVANAGUDI BEEDI POORIGALI VILLAGE AND POST MALAVALLI TALUK MANDYA DISTRICT-571463	M	483	01/01/83	3B/R	1100.50
16	JAGADISH M K NO 1498, 2ND CROSS, 1ST MAIN BEML 5TH STAGE RAJARAJESHWARI NAGAR BENGALURU-560098	M	158	24/01/82	2A	1098.50
17	RAGHAVENDRA T B/O T THIRUPATHAPPA 18B, DAIRY QUARTERS, HOSUR ROAD, BANGALORE BENGALURE-560029	M	712	15/05/82	ST	1098.50
18	SANGAPPA AT POST NAGARHAL TQ LINGASUGUR DIST RAICHUR RAICHUR-584127	M	425	03/06/81	2A/R	1098.00

**ASSISTANT COMMISSIONER - 30 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
19	JAGADISH.K.NAIK S/O K.T.NAIK AT/PO.GUTTARAGI TQ.SINDGI DT.BIJAPUR SINDAGI-586123	M	646	01/05/81	SC/R	1096.00
20	ANNAPURNA K FLAT SFF, SREE RENUKA RESIDENCY SAI GARDENS, NEAR SRINIDHI LAYOUT VIDYARANYAPURA BANGALORE-560097	F	24	26/01/77	GM/X	1092.50
21	PARASARAM MADAR A/P SHINAL TQ ATHANI DIST BELGAUM ATHANI-591303	M	692	24/05/84	SC	1083.00
22	PRASHANTKUMAR S B S/O B S NAYAK "SUPRABHAT", KENI ROAD, ANKOLA DISTRICT UTTARA KANNADA ANKOLA-581314	M	324	21/07/81	2A/PH-L	1069.00
23	ANITHA LAKSHMI #15 MANJUNATHAPURA GOKULAM 4TH STAGE MYSORE-570020	F	602	01/06/79	SC/W	1065.50
24	BHAGYALAKSHMI .H W/O D.N.NAGARAJU C/O SHIVANNA, NO.598/21, 4TH CROSS, GAS OFFICE ROAD,VEVEKANANDANAGARA, RAMANAGARA RAMANAGARA-571511	F	71	18/01/77	3A/W	1059.50
25	SOIJANYA .A SRI GOWRI # 21, KPA BLOCK, CHANDRA LAYOUT, VIJAYNAGAR BENGALURU-560040	F	514	25/07/84	C1/W	1052.50
26	NOOR ZAHARA KHANUM # 17 , BELAWADI VILLAGE, NAGUVANAHALLI , S.R.PATNA TALUK ,MANDYA DISTRICT MANDYA-571438	F	297	07/11/87	2B/W	1032.50
27	NAGARAJ R SINGRER S/O RAMAPPA SINGRER AT CHIKKONATI POST HIREKONATI TQ HIREKERUR DIST HAVERI HIREKERUR-581109	M	684	05/08/83	GM/ST/PH-H	909.50
28	DURAGESH S/O KRISHNAYYA RUDRAXI KUNTALA NAGAR KUKANOOR,TQ YALBURGA, DIST KOPPAL-583232	M	629	01/06/80	SC/PH-L	888.00
29	ANANDA CL H.NO 139, PRAKRUTI NILAYA HOOTGALLY VILL BELAWADI POST MYSORE-570018	M	16	05/07/74	2A/X	881.00
30	PRAKASH GOPU RAJAPUT AT POST. BARATAGI L T NO 3 A TQ. BIJAPUR DIST. BIJAPUR BIJAPUR-586119	M	699	01/06/83	SC/X	792.00

**ASSISTANT COMMISSIONER COMMERCIAL TAXES - 35 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
1	RAMESH S/O N.H DODDAMANI, H.NO-LIG-16 KHB COLONY BASAVESHWARA NAGARA JEWARGI TQ-JEWARGI DIST-GULBARGA JEWARGI-585310	M	366	29/03/84	GM/K	1098.50
2	BALAPPA SAMPAGAON B.S.SAMPAGOAN SHANTA NIWAS MRUTYUNJAY NAGAR BAILHONGAL DISTBELGAUM BAILHONGAL-591102	M	55	16/05/83	GM/3B	1097.00
3	RAMESHA H D NO 36 SHRI BHAI RAVESHWARA NILAYA 2-CROSS 2-MAIN BEHIND KEB OFFICE DEFENCE COLONY BAGALAGUNTE BANGALORE BANGALORE-560073	M	371	05/06/80	GM/3A/R	1095.00
4	VINAYAK HIREMATH B/O VIJAY HIREMATH, C/O K. RAVIKUMAR #39, 4TH CROSS, BASAPPA LAYOUT PATTANAGERE, RAJARAJESHWARI NAGAR BANGALORE-560098	M	582	30/06/84	GM	1092.50
5	PRAMOD KUMAR P.V #171, 3RD E CROSS, 2ND BLOCK, 3RD STAGE BASAVESHWARANAGAR BANGALORE-560079	M	702	03/09/76	GM/ST	1089.00
6	MALLESHA M S/O LATE MALLAPPA M BADAGUDAMMA TEMPLE STREET NAGAMANGALA TOWN MANDYA-571432	M	230	13/03/76	GM/2A/R	1083.00
7	ARPITHA G D/O S.GANGADHARAI AH GANGA NILAYA, 3RD MAIN, BASAVESHWARA EXTENSION KYATHSANDRA TUMKUR-572104	F	34	19/10/82	GM/W	1081.00
8	SHANTHANARAYANA L ## 47 SAJJEPALYA MAGADI MAIN ROAD VISHWANEEDAM POST BANGALORE-560091	M	743	01/06/76	GM/SC	1077.00
9	SHIVANAND MAGADUM POST-SULTANPUR, NEAR KOTAGIMANE TALUK-HUKKERI, DIST-BELGAUM BELGAUM-591309	M	481	15/05/83	GM	1074.50
10	MANJUNATHA.D.M. HALE SOSALE VILLAGE AND POST T.NARASIPURA TALUK MYSORE DISTRICT NARASIPURA-571120	M	677	28/12/75	SC	1073.00
11	SHILPA R D/O M RAMAIAH NO C-24 1ST CROSS PWD QUARTERS VASANTHANAGAR(NEAR MOUNT CARMEL COLLEGE) BANGALORE-560052	F	467	31/07/81	GM/W	1073.00
12	SIDDARAJU Y M YARAGANAHALLI VILLAGE AND POST, CHAMARAJANAGAR TALUK CHAMARAJANAGAR-571127	M	505	20/07/80	GM/3B/R	1063.50

**ASSISTANT COMMISSIONER COMMERCIAL TAXES - 35 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
13	VEERENDRA KUMAR N HASHWI POST SAMANAVALLI SORABA TALUK SHIVAMOGGA DIST SORABA-577413	M	566	01/07/81	GM/3B/R	1062.50
14	BHARATESHA KUMAR S M S/O MUNIVENKATAPPA P S # 4650/3 BHARATH NILAYA TILES FACTORY CORNER MUTHYALPET MULBAGAL KOLAR DIST-563131	M	73	28/12/83	2A	1062.00
15	SHRUTHI CHETAN #79," CHETANA" SARDAR VALLABHABHAI PATEL NAGAR, 2ND STAGE, NADANA HALLI, MYSORE-570010	F	492	20/06/83	GM/W	1055.50
16	SNEHAL. R QTS. NO. R-10 JNANA BHARATHI CAMPUS BANGALORE UNIVERSITY BANGALORE-560056	F	762	26/10/84	GM/SC/W	1055.50
17	HAJARATALI DEGINAL AT KENGALGUTTI POST GUNADAL TQ DIST BIJAPUR-	M	135	01/06/79	GM/2B/R	1054.50
18	VEENA H S LECTURER IN KANNADA, GOVT. PU COLLEGE, AGHALAYA K.R.PET TQ. MANDYA DIST. MANDYA-571436	F	564	19/07/82	GM/W	1053.50
19	RAJESAB C/O S.STEPHEN HOUSE NO.1437, 1ST MAIN, 1ST CROSS JUDICIAL LAYOUT, GKVK POST BANGALORE-560065	M	354	01/06/81	2B/R	1051.50
20	SHEKHARAPPA.S ARALIKATTE VILLAGE AND POST CHAMARAJANAGAR TALUK AND DISTRICT CHAMARAJANAGAR-571312	M	464	01/06/80	3B/R	1051.00
21	RAGHUNATHA GOWDA.M.S MANDIKAL VILLAGE KOLADEVI POST MULABAGIL TALUK KOLAR DISTRICT-563131	M	350	30/05/81	3A/R	1049.50
22	ASHOKA. N.K. MALALKERE (POST) DAVANGERE (TALUK) DAVANGERE (DISTRICT) DAVANGERE-577514	M	43	18/07/76	2A/R	1047.50
23	PRAKASHA N KERODI M L HALLI POST SAGAR TQ SHIMOGA SAGAR-577434	M	315	24/05/82	2A	1047.50
24	SOUMYA B SUNKAD PLOT NO.38,EESHA AVASYA,KCC BANK LAYOUT NEAR KHB COLONY,NAVANAGAR,HUBLI HUBLI-580025	F	515	28/08/84	GM/W	1047.00

**ASSISTANT COMMISSIONER COMMERCIAL TAXES - 35 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
25	NETHRAVATHI R D/O RAJASHEKARA SECRATORY PENAGOND ROAD ROPPA,PAVAGADA DIST TUMKUR PAVAGADA-	F	290	01/06/84	2A/W	1044.50
26	PADMAVATHY. M .A. #1590,5TH MAIN, 7THCROSS 2NDSTAGEVIJAYNAGAR MYSORE D/O ANNAIAH M P W.NEMMALE POST S KODAGU MYSORE-570017	F	300	01/06/81	3A/W	1043.50
27	SUVARNA K S W/O SURESHA G R GANGANAGHATTA POST AND VILLAGE, NONAVINAKERE HOBBLI, TIPTUR TQ TUMKUR DIST-572224	F	546	12/04/86	2A/W	1037.50
28	MURTHY NELLUKUNTE(V), ANTHARAHALLI(P) DODDABALLAPURA(TQ) BANGALORE RURAL DIST NELLUKUNTE-561203	M	267	15/08/76	C1/R	1034.50
29	SUNDAR.S C/O BASAVALINGAPPA LUTHERN CHURCH ROAD 2 ND CROSS G.P.MALAPPA PURAM KOLLEGALA-571440	M	771	01/06/74	SC/R	1029.50
30	SHILPA.N # MC-17,FOREST QTRS, 18TH CROSS MALLESWARAM BANGALORE-560055	F	752	26/10/86	SC/W	1005.00
31	BHAGYASHREE NAYAK C/O B S BASHETTI MIG-321 16TH CROSS NAVANAGAR HUBLI DIST HUBLI-580025	F	619	22/04/82	SC/W	983.00
32	RANGA SWAMY D H S/O HANUMANTHAPPA D DAGINAKATTE CHANGIRI TLK DAVANGERE-577551	M	726	12/04/83	ST/R	980.00
33	PRADHAN VIJAY KRISHNA D.NO. 4661, NR MOHALLA,3 RD CROSS , MYSORE-570007	M	313	27/08/73	GM/X	882.00
34	JAGADEESH GALAGALI C/O SM KALYANSHETTY PLOT NO 763 NEAR FOREST NURSURY RC NAGAR SECOND STAGE BELGAUM-590006	M	155	05/11/75	2A/X	826.50
35	SHIVANAND ALBAL HOUSE NO-V-8/2 KPCL, P.O GANESHAGUDI TQ-JOIDA, DIST- KARWAR GANESHAGUDI-581365	M	754	01/06/64	SC/X	587.00

**ASSISTANT CONTROLLER(SAD) - 52 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
1	AVINASH GERALD M.DASAPURA AKKANAHALLY POST, NUGGEHALLY HOBLI CHANNARAYAPATNA TALUK HASSAN DIST.-573131	M	48	01/06/85	GM/3B/K	1079.00
2	DHARMAPAL S NO. 905 , 1ST FLOOR, 3RD CROSS, 1ST BLOCK , KALYAN NAGAR, BANGALORE-560043	M	627	17/03/81	GM/ST	1068.50
3	AVINASH.K.R NO.42, 5TH MAIN, 9TH CROSS, 3RD PHASE GIRINAGAR BANGALORE-560085	M	51	17/02/84	GM	1068.50
4	MADHU D R S/O REVANASIDDAPPA DEVAPURA HOSADURGA (TALUK) CHITRADURGA-577527	M	213	20/06/85	GM/3B/K	1063.50
5	SURESH GOUDA S/O V. A. PATIL, KATARAKI-GUDLANOOR (POST) KOPPAL (TQ AND DIST) KOPPAL-583231	M	544	26/04/80	GM	1061.00
6	SUBESHA S NO 133/1 GANGAMMA LAY OUT HEBBAL GUDDADAHALLI ,NEAR RAILWAY TRACK RT NAGAR POST, BANGALORE-560032	M	525	01/06/79	GM/3A	1060.50
7	RAJU.S.K AGALERI STREET. SALIGRAMA. K.R.NAGAR TALUK MYSORE DISTRICT.-571604	M	360	05/03/85	GM	1057.00
8	PRASHANTHA NAYAKA G S/O GURUVAIAH N G,BESCOM EMPLOYEE VITTALA NAGARA, CHALLAKERE-577522	M	705	26/11/82	GM/ST	1055.00
9	SUBBARAMAIAH J.S HOLLAMBALLY VILLAGE SHAPUR POST KOLAR TALUK KOLAR-563101	M	524	03/06/78	GM	1053.50
10	HYDER ALI KHAN. K S/O SAMIULLA KHAN. K MOTHI MOHALLA. SIRA SIRA-572137	M	153	14/02/84	2B	1053.50
11	MAHESH MALGATTI PLOT.NO-5, SNEHA NAGAR NEAR CHITHARI SAWMILL POST-GULBARGA GULBARGA-	M	668	09/02/82	ST	1050.50

**ASSISTANT CONTROLLER(SAD) - 52 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
12	REKHA K S NO-239,16TH MAIN, III SECTOR H.S.R.LAYOUT BANGALORE-560034	F	397	22/06/72	GM/3B/W	1046.00
13	VANI N # 984 B LAYOUT S S NAGAR BANNIMANTAPPA MYSORE-570015	F	560	12/11/73	GM/3B/W	1045.00
14	VISHNUPRASADA. M S/O MALLAIAH. M, SRI MYLARA DURGAMMA TEMPLE ROAD,SRIRAMPURA HOSDURGA TQ SRIRAMPURA-577542	M	584	05/08/81	2A	1044.50
15	GURUBASAVE GOWDA A.V. #361, 2ND FLOOR 10TH CORSS KUVMPU NAGAR HASSAN-573201	M	132	17/07/75	GM/2A/R	1043.50
16	IRANNA CHANDARGI S/O ASHOK CHANDARGI 'AASARE', PLOT NO.4, SY.NO.174/3B, PRESS COLONY POST. HINDALGA, TAL. BELGAUM DIST BELGAUM-591108	M	154	27/06/83	2A/K	1043.50
17	PRIYANKA NEESHMA DA COSTA 'PRERANA', #393' MOTHER TERESA ROAD, VIDYANAGAR, HASSAN-573201	F	337	30/06/86	GM/W	1043.50
18	BHAVANA BHAT S A #13/1, RANGARAO PARALLEL ROAD, SHANKARPURAM BANGALORE-560004	F	76	04/04/84	GM/W	1042.00
19	RADHIKA G 1226, 2ND MAIN,3RD STAGE, BEML LAYOUT,RR NAGAR, BANGALORE-560098	F	709	21/01/80	GM/ST/W	1041.50
20	KAVITHA.D.B RUDRA KUMAR.Y.S SRI IYENGARS BAKERY #88'E', 13TH CROSS, OPPOSITE AYYAPPA SWAMY TEMPLE MAHALAKSHMI LAYOUT, BANGALORE-560086	F	180	21/05/82	GM/W	1041.50
21	JYOTHI D KUNDER GUJJARBETTU PADUTHONSE VILLAGE KEMMANNU POST UDUPI-576115	F	170	18/11/78	GM/C1/W	1041.00
22	SHWETHA H V D/O H N VASANNA, 1771, PANCHAMUKHI BEHIND TELEPHONE EXCHANGE, SANKRANTHI CIRCLE, HEBBAL - II STAGE MYSORE-570017	F	497	12/07/82	3A	1041.00

**ASSISTANT CONTROLLER(SAD) - 52 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
23	GAYATHRI B PETE GANGAMATHA BEEDI, KELAGALAKERI, MALAVALLI TOWN MANDYA DISTRICT-571430	F	122	28/02/82	C1/W	1040.50
24	DEVAKI N.K HEMMANAHALLY VILLAGE, MURKANAHALLI POST KASABA HOBLI, K.R.PET TQ MANDYA DIST KRISHNARAJAPET-571426	F	104	03/06/85	GM/R	1040.50
25	RAMANNA ATHANI A/P KHPS NADI INGALAGAON TA.ATHANI DIST.BELGAUM ATHANI-591304	M	365	10/06/77	GM/3B/R	1039.50
26	SREELAKSHMI T K C/O CHINNAKOTAIAH COMPOUND SS PURAM, 11TH CROSS TUMKUR-572102	F	518	19/01/85	2A/W	1036.50
27	MUTHARAJU L BUYANADODDI VILLAGE, N K HALLI POST, HALAGUR HOBLI, MALAVALLI TQ MANDYA DISTRICT-571421	M	270	25/04/80	GM/2A/R	1036.00
28	VARADARAJU N S S/O SIDDABASAVIAH RTD. LECTURER VIJAYNAGARA BADAVANE. HULIYAR. C.N.HALLI (TQ) TUMKUR DIST HULIYAR-572218	M	562	20/04/82	GM/C1/R	1036.00
29	LALITHA.K D/O KRISHNAPPA.C C/O JAYAMMA TEACHER, MOTILAL ROAD, SRINIVASPUR(T AND TQ), KOLAR (DT) SRINIVASPUR-563135	F	206	19/06/79	GM/2A/R	1035.50
30	LAKSHMISAGAR.N.K C/O SIDDARAMU.K.P SRI K.B.PAINTS,RAYARADODDI CIRCLE, MAGADI ROAD,RAMANAGARAM TALUK,DISTRICT RAMANAGARAM-571511	M	204	01/06/86	GM/3A/R	1035.50
31	PADMINI M S #1700, HULLINA BEEDI, 1ST CROSS K R MOHALLA MYSORE-570004	F	302	05/05/86	2A/W	1034.50
32	ASHOK KUMAR D S/O DODDAIAH T TEACHER G L P S ATTIGANALU TARIKERE TQ CHIKMAGALUR CHIKMAGALUR-577228	M	41	29/05/83	2A/R	1033.00
33	SHANKARANAND BANASHANKARI A/P ALAGAWADI TQ RAIBAG DT BELGAUM RAIBAG-591317	M	454	06/06/84	2A/R	1032.00



**ASSISTANT CONTROLLER(SAD) - 52 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
34	MUTHA N NO 56 BASAVANAPUR BELAVADI POST YELWAL HOBLI MYSORE TALUK AND DISTRICT MYSORE-570018	M	269	20/06/79	C1	1031.00
35	GOPAL KRISHANA T. K S./O T.J. KEMPE GOWDA THARABENAHALLI CHOWLAGALA (POST) CHANNARAYAPATNA (TQ) HASSAN (DIST) HASSAN-573111	M	129	08/06/85	3A/R	1029.50
36	SRINIVASALU R APPANNA BUILDING, DR.AMBEDKAR NAGAR BANGARPET ROAD,KOLAR KOLAR-563101	M	766	27/05/78	SC/K	1024.50
37	PRASHANTHA J C C/O HUCHAIAH RAJESWARI NILAYA OPP.UBSP UPPARA HALLI ,TUMKUR TUMKUR-572102	M	704	12/05/79	SC/R	1018.50
38	ARUNA KUMARI N N W/O SATEESHA R EMPLOYMENT OFFICE ROAD, MURTHY TAILORE OPP, KOTE, CHIKMAGALUR CHIKMAGALUR-577101	F	37	18/08/82	3B/W	1008.00
39	PARASHIVAMURTHY N CHOWDAHALLY VILL JAKKAHALLY POST H D KOTE TQ MYSORE DIST-571114	M	694	10/06/75	SC/R	1007.50
40	VASANTHAKUMAR A S/O HARALIAH D, OFFICE OF THE ASSISTANT DIRECTOR OF FISHERIES, HIRIYUR TALUK, CHITRADURGA DIST-577501	M	786	14/06/79	SC	1005.00
41	VIKRAM.R.NAYAK C/O R.K.NAYAK D.S.P NO.64 BASAVA NILAYA NEAR AMBADEVI TEMPLE GACHCHINKATTI COLONY BIJAPUR-586103	M	790	22/08/85	SC	1004.00
42	PRASHANTH KUMAR M V CHANNASHAPURA ( POST) CHANNAGIRI ( TQ) DAVANGERE (DIST) DAVANGERE-577221	M	323	09/06/82	3B	990.50
43	AMEENASAB A M ATTAR AT/POST KUDALSANGAM TQ / HUNGUND DIST/ BAGALAKOT KUDALASANGAM-587115	M	13	01/08/82	2B/R	989.50
44	SHYLA A.M D/O MARIYAPPA APPIHALLY VILLAGE AND POST BELUR TALUK HASSAN-573125	F	499	06/06/80	3B/R	987.00

**ASSISTANT CONTROLLER(SAD) - 52 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
45	SHANTAVVA YAMANAPPA LAMANI *** SHANTAVVA THAVARAPPA JADHAV AT/POST HULLUR L/T DIST BIJAPUR MUDDEBIHAL-586213	F	742	01/06/81	SC/W	982.50***
46	MANJULA H.P. #A 5, SECOND FLOOR, JALAHALLI POLICE COLONY HMT POST BANGALORE-560013	F	673	21/07/80	SC/W	982.00
47	PARASHARAM DUDAGUNTI AT.PO.ANKALAGI TQ.GOKAK DIST.BELGAUM GOKAK-591101	M	693	08/02/83	ST/R	975.00
48	MANJUNATH HEGDE # 549 14TH CROSS SRIRAMPURA 2ND STAGE MYSORE MYSORE-570023	M	240	01/10/66	GM/X	928.50
49	MAHANTESH CHIVATAGUNDI C/O DEEPAK GAVALI, CCB- 45, SARVODAYA COLONY, HINDWADI, BELGAUM-590011	M	219	21/07/71	GM/X	882.00
50	RAVEESHA KL SUB INSPECTOR OF POLICE TRAFFIC POLICE STATION UDUPI-576101	M	384	31/03/66	GM/X	865.00
51	MAHADEV KUMBAR AT/POST-KOUJALGI TQ-GOKAK DIST-BELGAUM KOUJALGI-591227	M	215	01/06/68	2A/X	820.50
52	BHASKAR S CHOUR H.NO 53, MUNINAGAPPA BUILDING DWARAKA NAGAR, BAGALUR ROAD IAF POST YELHANKA BANGALORE-560064	M	620	22/07/67	SC/X	546.00

-----  
**\*\*\* Subject to verification of her status as Govt servant before the submission of application.**

**DY.SUPERINTENDENT OF POLICE - 25 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
1	SIDDESHWAR N NEHARU NAGAR ANAVATTI TQ SORAB DIST SHIMOGA SORAB-577413	M	506	15/12/80	GM/3B/R	1096.50
2	KALLAPPA HANDIBAG S/O BASAPPA HANDIBAG HANDIGUND (P), RAIBAG (TQ) BELGAUM (DIST) BELGAUM-591235	M	173	01/06/81	GM/2A/R	1096.00

**DY.SUPERINTENDENT OF POLICE - 25 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
3	SACHIN GHORPADE SADASUNDER NIVAS NEAR HUNAMAN TEMPLE BEHIND KSRTC DEPOT-2 ,NEHRU NAGAR BIJAPUR-586101	M	411	21/01/83	GM/3B	1096.00
4	AMATHE VIKRAM VIKRAM V AMATHE BAZAR ROAD POST-MUNAVALLI TALUK-SAVADATTI, DIST-BELGAUM BELGAUM-591117	M	11	16/06/81	GM/K	1094.50
5	SAJEETH V J VALAGERAHALLY HALASUMANE POST CHIKMAGALUR TALUK CHIKMAGALUR DIS.-577133	M	419	10/07/83	GM/3A/R	1092.00
6	RAM LAXMANASA ARASIDDI L B ARASIDDI, KEB ROAD, NEAR CHOUDESHWARI TEMPLE ILKAL BAGALKOT DIST.-587125	M	362	19/06/83	GM/2A	1078.50
7	BABASAB NEMAGOULD BABASAB NEMAGOULD PSI SAUNDATTI POLICE STATION TQ-SAUNDATTI DIST-BELGAUM SAUNDATTI BELGAUM DIST.-591126	M	53	25/06/80	GM	1076.00
8	GOPAL M BYAKOD S/O M B BYAKOD AT POST/ KESARGOPPA TQ/ MUDHOL DT/ BAGALKOT MAHALINGPUR-587312	M	130	01/09/83	C1/R	1073.50
9	MEERASAB DESAI AT POST ISLAMPUR TALUKA HUKKERI DISTRICT BELGAUM BELGAUM-591243	M	253	16/05/81	2B/R	1071.50
10	PRITHVIRAJ S/O SHIVARAJ KAMBLE BARDAPUR (AT) YENKUR (POST) BHALKI (TALUK) BIDAR (DIST) BIDAR-585328	M	707	01/10/85	SC	1070.50
11	MAHANING NANDAGANVI MANANING B. NANDAGANVI AP ZANGATIHAI TQ. HUKKERI BELGAUM-591306	M	218	24/06/82	C1	1065.50
12	UDESHA T J H.NO.787, "NARASIMHA KRUPA", EX MLA ROAD, KOTE, KADUR KADUR TQ CHICKMAGALUR DIST KADUR-577548	M	555	05/05/83	3B/R	1064.50
13	SAVITA HUGAR PLOT NO. 63/A, BAUXITE ROAD, SANGMESHWAR NAGAR BELGAUM-590010	F	447	11/07/83	GM/W	1060.00

**DY.SUPERINDENT OF POLICE - 25 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
14	PRASANNA DESAI HOUSE NO 46 SHANTINIKETAN COLONY BAGALKOT ROAD BIJAPUR-586109	M	321	01/06/79	2A	1059.00
15	SHRUTHI N.S D/O N.G.SRINIVAS SRI LAKSHMI ESTATE KANDANAKOLLY (POST) VIA MADIKERI MADIKERI-571201	F	493	26/10/81	GM/W	1057.00
16	LAKSHMI GANESH K S/O V KRISHNAPPA SAMTHE MAIDANA MULBAGAL-563131	M	203	01/02/82	3A/R	1054.50
17	MADHU N T S/O THIMMEGOWDA NAGARALU AT POST KADUR TQ CHIKMAGALURU DIST-577175	M	214	05/07/84	2A/R	1045.00
18	SNEHA P V D\O VENKATESH P K 2366 3 CROSS GANDHI NAGAR MANDYA-571401	F	509	01/07/78	GM/W	1043.00
19	ANUPAMA SHENOY 'SOUGANDHIKA', PANIYOOR ROAD, UCHILA POST, UDUPI-574117	F	27	11/01/81	GM/W	1042.50
20	NANDINI B N D/O NANJUNDASWAMY BILUGULI VILLAGE, DUDDA HGOBBI, CHANDAGALU POST MANDYA TALUK MANDYA DIST-571405	F	279	18/06/83	2A/W	1029.50
21	LAVANYA.B.N #13,SAPTHAGIRI,BEHIND SHANKAR STUDIO, THINDLU MAIN ROAD, VIDYARANYAPURA POST BENGALURU-560097	F	660	19/07/87	SC/W	1008.50
22	SHIVAKUMARA.R S/O RAJAPPA THAMALEHALLI (AT) HANUMANTHAPURA (PO) JAGALUR (TQ) DAVANAGERE DIST-577528	M	753	01/06/83	ST/R	980.00
23	AIYAPPA .M.A NO.440, 1ST "B" CROSS, 7TH BLOCK KORAMANGALA BANGALORE-560095	M	4	21/03/78	GM/3A/X	973.50
24	KUMARA CHANDRA BALKATTA - HOUSE GOLTHAMAJAL-VILL, KALLADKA-POST BANTWAL-TALUK DAKSHINA KANNADA DIST-574222	M	196	03/07/66	2A/X	774.00

**DY.SUPERINDENT OF POLICE - 25 Posts****Group : A**

Sl.No.	Name of the candidate	Gender	Int.No.	Dt_of_birth	Reservation	Marks
25	SHASHIKANT GHASTI A/P KANAGALE TAL HUKKERI DIST BELGAUM, SHANKESHWAR-591225	M	749	07/02/56	SC/X	522.00

**CHIEF OFFICER GRADE-1 - 11 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	NARASIMHAMURTHY.T.N C/O EREGOWDA DUM-JAKKANAHALLI VILLAGE, TATTAHALLI POST, NAGAMANGALA TALUK, MANDYA DIST.-571432	M	282	29/01/81	GM/K	1051.00
2	HEMANTH SHARAN J 2C-706, 2ND A CROSS , 1ST BLOCK, HRBR LAYOUT, BANASWADI BANGALORE-560043	M	148	30/04/83	GM	1051.00
3	SHANKARAPPA G.S C/O RAMANNA DEVENDRAPPA KANAVI HAVANUR VILL AND POST HAVERI TALUKU HAVERI DIST-581133	M	455	01/05/82	GM/C1/R	1049.50
4	PALLAVI K R C/O K.A GANGAIAH, RTD ASI, KENCHANAHALLI, HULIYURDURGA HOBLI KUNIGAL TALUQ TUMKUR DISTRICT-572123	F	303	01/05/85	GM/3A/W	1038.00
5	RENUKA SAKKANAHALLI VILLAGE MAGONDHI POST BANGARPET TALUK BANGARPET-563114	F	399	01/06/83	GM/3A/W	1037.00
6	SOMASHEKAR.M.S C/O RUDRAMUNI,#G30,LIG.707SECTOR, FOURTH PHASE,YALAHANKA NEW TOWN BANGALORE-560106	M	510	01/07/80	2A	1028.50
7	VIJAY MEKKALAKI POST MUGALKHOD TQ RAIBAG BELGAUM-591235	M	574	01/06/86	2A/R	1008.00
8	SHIREEN NADAF PLOT NO 1987 SECTOR NO 9 MALMARUTI EXTENSION BELGAUM-590016	F	468	06/07/83	C1/W	1006.50
9	RENUKA M D/O. MUNIRAJAPPA, KOLUVARAYANAHALLI, KAKOLU POST HESARAGHATTA HOBLI, BANGALORE NORTH-560089	F	400	10/03/84	2A/W	1004.00
10	RAMESH B S BA-70 ,K H B COLONY R T NAGARA POST BANGALORE-560032	M	722	20/01/76	SC	1003.50

**CHIEF OFFICER GRADE-1 - 11 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
11	SHUBHA B NO 276,MILK COLONY, MALLESHWARAM WEST BENGALURU 560055	F	757	30/05/86	SC/W	965.00

**TALUK SOCIAL WELFARE OFFICER - 38 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	CHIDANANDAPPA S/O NARASAPPA AT POST AMARAPUR TQ SINDHANUR DIST RAICHUR SINDHANUR-584128	M	96	01/06/84	GM/2A/K	1033.50
2	NANDA HANABARATTI C/O R V HANABARATTI SIDDAROAD COLONY MADIHAL DHARWADA DHARWADA-580006	F	278	20/12/87	GM/2A/W	1030.00
3	LOKESHAMURTHY S M S/O MANJEGOWDA SOREKAYIPURA HIRISAVE HOBLI CHANNARAYAPATNA T HASSAN-573214	M	210	06/04/84	GM	1019.00
4	THEJ ANANDA REDDY V #407,10THCROSS,6THMAIN, SHASTRI NAGAR,BANGALORE. BANGALORE-560028	M	551	18/07/80	GM	1018.50
5	CHIDAMBARA P M NESARA NILAYA, JAIL ROAD 15TH CROSS, NAGESHWARAN LAYOUT, NANJANAGUDU-571301	M	94	31/05/81	GM	1014.00
6	PURUSHOTHAMA. S S/O. SUBRAMANYAM. S, EX-COUNCILLER, NO. C-74 NEAR RAILWAY STATION CHINTAMANI-563125	M	340	27/01/85	GM	1014.00
7	YOGANANDA.R. S/O P.RAMANNA P.G.DODDI, KERAGODU, MANDYA TALUK MANDYA DISTRICT-571446	M	592	15/02/76	GM/3A/R	1011.50
8	MAHESH POTADAR MAHESH PRAKASH POTADAR C/O RAJALAXMI JEWELERS, GANDHI CIRCLE, MUDHOL TAL. MUDHOL BAGALKOTE-587313	M	221	22/07/79	GM/2A/R	1006.00
9	BINDHYA H.S L 99 (2ND FLOOR )1ST MAIN 3RD STAGE,KIRLOSKAR LAYOUT BASAVESHWARANAGARA BANGALORE-560079	F	81	20/03/83	GM/W	1005.50

**TALUK SOCIAL WELFARE OFFICER - 38 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
10	KUMAR SWAMY S.P NO. 2036/65, 10TH CROSS, TARALUBALU BADAVANE VIDYANAGARA DAVANAGERE-577005	M	194	18/12/83	GM/C1	1004.50
11	RENUKANANDA SWAMY M M S/O BASAVARAJIAH M M POSTAL ASSISTANT SANDUR SO BELLARY DN SANDUR-583119	M	401	31/07/85	GM	1003.50
12	LAKSHMAN REDDY C/O SHANKAR NARAYAN B #24 , 1ST MAIN KRISHNA ROAD, LAXMI NAGAR BASAVESHWAR NAGAR 3RD STAGE BANGALORE-560079	M	200	18/07/81	GM/3A/R	999.00
13	MANJUNATHA T R NO 693 THIRUPALYA VILLAGE BOMMASANDRA POST ANEKAL TALUK BANGALORE DISTRICT-560099	M	247	22/07/78	GM/3A/R	995.00
14	HAMPANNA SANGANNA.R.SAJJAN AT.POST-KOLLUR TALUK-CHITTAPUR GULBARGA-585218	M	137	20/06/84	GM/2A/R	995.00
15	HANUMANTHARAYAPPA N ASSISTANT TEACHER GOVT HIGH SCHOOL, DEVARAYASAMUDRA MULBAGAL TALUK, KOLAR DIST. KOLAR-563127	M	142	02/06/77	3A/R	993.50
16	SUDHA BIDARI RATHABEDI TOGARSI TQ SHIKARIPUR DT SHIMOG-577433	F	528	22/07/82	GM/W	993.00
17	MALLIKARJUNA B GUNNY MERCHANTS DURGAPARAMESHWARI NILAYA OPP RAGHAVENDRA MUTT, RML NAGAR,MANJUNATHA BADAVANE SHIMOGA-577201	M	232	20/07/77	2A	991.00
18	VANI.M C/O SATHISH KUMAR.M,#442,3RD FLOOR, LAKSHMI NILAYA, 2ND HOUSE, 2ND CROSS,SHIVASHANKARA BLOCK, BYANNA LAYOUT, HEBBAL BENGALURU-560024	F	561	20/05/80	GM/3A/W	989.00
19	SRINIVASA K KYATHANAHALLY VILLAGE AND POST H D KOTE TALUK MYSORE DIST MYSORE-570026	M	523	01/01/75	2A/R	988.50
20	SADASHIVA BADIGER SADASHIV S BADIGER C/O GAJANAN MEDICAL STORES,HARUGERI TQ RAIBAG DIST BELGAUM BELGAUM-591220	M	414	22/05/77	2A/R	988.50

**TALUK SOCIAL WELFARE OFFICER - 38 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
21	SUDHAMANI .K.N. D/O NARAYANAGOWDA #1/288, 7TH CROSS, RANGANATHA NAGAR SRIRANGAPATANA, MANDYA DIST MANDYA-571438	F	530	31/07/84	GM/3A/W	988.00
22	RAJASHEKAR.S C/O. M.N. IDAGURI PLOT NO- 81, 3RD CROSS, NEW BADAMI NAGAR, KESHWAPUR HUBLI-580023	M	716	09/09/80	SC	987.00
23	AJJAPPA SOGALAD S/O G.N.SOGALAD AT POST SUTAGATTI TALUK SAUNDATTI DISTRICT BELGAUM BELGAUM-591126	M	7	20/07/84	3B	987.00
24	YOGEESSHA S B S/O BHAGYAMMA DOOR NO 92, KALMARUDESHWARA LAYOUT SAKARAYAPATTTANA CHIKMAGALUR-577135	M	593	24/05/83	3B/R	986.50
25	MUNAWAR DOWLA C/O MANZOOR AHMED PATEL PWD CLASS 1 CONTRACTOR PLOT NO 69 KHEDEKAR LAYOUT GULBARGA CITY-585102	M	262	03/06/81	2B	983.50
26	DOODPEER P S/O PAKEER SAB HAMPAJARA NAVILEHAL POST CHANNAGIRI (TQ) DAVANAGERE-577544	M	111	02/06/84	2B/R	982.00
27	PRAVEENA K N DEVARAHALLI (POST) CHANNAGIRI (TQ) DAVANAGERE (DIST) DAVANAGERE-577213	M	331	01/06/83	C1/R	981.00
28	SATHEESHA.G CHANDALLI KENCHANALA (PO) HOSANAGARA(TQ) SHIMOGA LECTURER G.J.C.ARAGA.THIRTHAHALLI(T)SHIMOGA(D) SHIMOGA-577426	M	441	01/06/80	C1	980.00
29	MAMATHA P W/O RAJAKUMAR A KARUVINAKATTE CIRCLE, WATER TANK ROAD CHITRADURGA CHITRADURGA-577501	F	234	10/06/76	2A/W	979.00
30	MANJULA K D/O KRISHNEGOWDA AMBIKAPURA VILLAGE MANCHAPURA POST KOLLEGAL TALUK, CHAMARAJANAGAR DIST-571444	F	239	28/12/83	2A/W	978.50
31	MAHADEVASWAMY KALABASAVANAHUNDI KUKKURU POST, TALAKADU HOBLI T NARASIPURA TALUK MYSORE DIST-571122	M	665	11/08/82	ST/R	971.50



**TALUK SOCIAL WELFARE OFFICER - 38 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
32	DEVALANAIIKA . J S/O JAYANAIIKA AMBARAPURA , BELLARA POST HULIYAR, HOBLI, CHIKKANAYAKANAHALLI (TQ) TUMKUR DIST.-572218	M	625	03/06/83	SC/R	969.50
33	SIDDALINGU K S/O KARIYIAAH ALANAHALLY VILLAGE AND POST H.D.KOTE TALUK MYSORE DISTRICT MYSORE-570026	M	759	03/03/82	SC/R	968.50
34	SINDHU H S 3442 4TH CROSS 10TH MAIN INDIRANAGARA II PHASE BANGALORE-560038	F	761	17/05/76	SC/W	907.50
35	MOHANA K PANOLIBAIL HOUSE NAGRI POST SAJIPA MOODA, BANTWAL TALUK DAKSHINA KANNADA-574231	M	260	17/05/63	GM/X	824.50
36	HONNE GOWDA M P S/O PUTTASWAMYGOWDA, #S 9,LAKEVIEW APARTMENT, KOMMAGATTA ROAD, BANDEMATA, KENGERI BANGALORE-	M	149	20/07/68	GM/X	820.50
37	HUVAPPA WALI MISKIN GALLI, HOSPETH CHOWK BETAGERI - POST GADAG - DIST GADAG BETAGERI-582102	M	152	01/06/72	2A/X	716.00
38	GOPALAKRISHNA D H NO 95 4TH CROSS, LAXMI NAGAR GOKUL ROAD HUBLI-580030 CELL-9886918612 HUBLI-580030	M	634	08/11/63	SC/X	535.50

**ASST. TREASURY OFFICER - 23 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	SYED AFSAR PASHA.A.H HINDIGNALA HOSKOTE TALUK BANGALORE RURAL DISTRICT BANGALORE-562122	M	548	16/06/80	GM	1041.00
2	VIJAYENDRA.A.G. DOOR NO-9, NEAR KAPALI TIMBER, KUVEMPU NAGARA, KRS AGRAGARA, B.M. ROAD, KUNIGAL TUMKUR DIST. KUNIGAL-572130	M	578	03/03/82	GM/3A/R	1029.00
3	UMA R V D/O VEERABHADRAIAH R T, RANGENAHALLI AT POST ,HIRIYUR TQ,CHITRADURGA DIST, CHITRADURGA DISTRICT-577545	F	556	10/07/86	GM/3A/W	1027.00

**ASST. TREASURY OFFICER - 23 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
4	GAYATHRI VIDYA PATIL MODEL HOUSE # 1 2ND MAIN ROAD, OPP GUJARATHI SAMAJ NEAR JAWA FACTORY, YADAVAGIRI MYSORE-570020	F	123	28/10/81	GM/W	1026.00
5	MURALIDHARA.C C/O VINAYAKA NILAYA,NO127 1ST FLOOR, 16TH MAIN,11TH CROSS MANJUNATH LAYOUT, BTM 1ST STAGE BANGALORE-560029	M	266	03/06/78	GM	1016.50
6	SHEKHARAPPA M SULADAHALLI POST KUDLIGI TQ BELLARY DISTRICT SULADAHALLI-583126	M	751	21/07/77	GM/ST/K	1016.00
7	RAMESHA AREMALLAPUR S/O KANNAPPA AREMALLAPUR HALUVAGALU POST HARAPANAHALLI TQ DAVANAGERE DIST-583213	M	725	25/07/75	GM/ST	1014.50
/ 8	ASHOKA.H.T HADAGALU, ANTHARAGATTE POST KADUR TALUK CHIKKAMANGALORE DISTRIC ANTHARAGATTE-577547	M	44	05/06/82	C1	1011.50
9	YAMANAPPA SOMANAKATTI YAMANAPPA SANGAPPA SOMANAKATTI ATPOST NAGARAL TQ BILAGI DIST BAGALAKOT BILGI-587116	M	587	05/06/81	2A	1003.50
10	SHIVASHARANAPPA KUMBAR ASST. TEACHER GOVT. HIGH SCHOOL KUDUREMUKH TQ. MUDIGERI DIST. CHIKKAMANGALURE-577142	M	486	01/06/81	GM/2A/R	995.00
11	SHIVAKUMARA R.C P.RAMPURA THUNGANI POST KANAKAPURA TALUK RAMANAGARA DIST-562117	M	472	05/01/74	3A/R	994.50
12	RAVI KUMAR S.R SEEKAL VILLAGE MYLONDLAHALLI POST CHINTAMANI TALUK CHIKKABALAPURA-563125	M	388	02/08/81	2A/R	989.00
13	ANAND MUCHHANDI AT .POST .ITTANGIHAL TQ .BIJAPUR DIST.BIJAPUR BIJAPUR-586104	M	15	01/06/81	3B	987.50
14	YAMUNA.P. D/O PUTTASWAMYGOWDA.K ALADAHALLI, GAJANUR POST MALAVALI TALUK, MANDYA DISTRICT-571430	F	588	17/06/83	GM/3A/W	987.50

**ASST. TREASURY OFFICER - 23 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
15	AMAREGOUDA HANUMANAGOWDA MALI AMAREGODA H MALIPATIL S/O HANUMANAGOWDA AT POST MALLAPUR TALUK SINDHANUR RAICHUR DISTRICT-584128	M	10	22/08/80	3B/R	987.00
16	SIDDARAMESHAVARA.V.T. S/O VENKATESHAPPA VEERAPURA, DURVIGERE - POST. CHANNAGIRI - TALUCK.DAVANAGERE - DISTRICT. CHANNAGIRI-577213	M	760	25/07/79	SC/R	986.50
17	KRISHNA S/O HANUMANTA SHANTHGERI AT VADLOOR, POST YERAMARUS, TQ RAICHUR RAICHUR-584134	M	655	01/06/84	SC	985.00
18	SUDHAMANI.D.S NO.KV25, KUVEMPU NAGAR, NEAR NEW WATER TANK, MANDYA-571401	F	531	24/09/77	GM/W	984.50
19	RAJESHWARI.M #1130,3RD MAIN MCLAYOUT,VIJAYANAGARA BANGALORE-560040	F	719	2/08/76	SC/W	981.50
20	ASHA.R.K 174/A,3RD MAIN,KALAYANAGAR,MOODLUPALYA SHAKTHIGARDEN BANGALORE-560072	F	38	13/05/87	2A/W	975.50
21	TIRUPATEPPA AT MYADANERI POST GUNHAL TQ YELBURGA DIST KOPPAL YELBURGA-583237	M	780	01/06/79	ST/R	971.00
22	SIDDAPPA CHIKKANAGOUDRA LECTURER IN KANNADA C/O SHIVAPPA B KOTIN DNO.20 BASAVESHWARA KRUPA LIC OFFICE ROAD LAXMI NAGAR RAMDURGA BELGAUM DIST-591123	M	504	28/05/75	GM/X	821.00
23	VILAS 'SRI GANESH VIHAR',MUDRAL TEMPLE ROAD MUDAR VILLAGE, KARKALA TALUK UDUPI DISTRICT-574122	M	580	11/09/66	2A/X	715.00

**COMMERCIAL TAX OFFICER - 45 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	KIRAN N BIRADAR H-NO 9-4-318, SAI COLONY NEAR NANDHI PETROL PUMP BIDAR-585403	M	185	12/11/84	GM	1048.50

**COMMERCIAL TAX OFFICER - 45 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
2	YATISH N #43 HAYAGREEVA NILAYA NEAR N J SHETTY FARM NAGADEVANAHALLI BANGALORE-560056	M	591	05/08/87	GM/3A	1045.00
3	SATISH B PATIL NO.26/11,2ND MAIN MARENAHALLI VIJAYNAGAR BANGALORE-560040	M	444	10/11/81	GM/K	1042.50
4	PRAKASH J.J. 164, 12 TH B MAIN, 6 TH BLOCK, RAJAJINAGAR BANGALORE-560010	M	314	28/10/81	GM	1040.00
5	VANDANA BHAT S A #13/1, RANGARAO PARALLEL ROAD SHANKARPURAM BANGALORE-560004	F	559	08/02/87	GM/W	1039.50
6	PRIYA.BASAPPA.M NO 55 15TH CROSS GANGONDANAHALLI NEAR CHANDRALAYOUT BANGALORE-560039	F	336	13/10/86	GM/W	1028.50
7	SATHISHA M S/O MUDIYAPPA CHICKABASOOR BILUVALA POST KADUR TALUK CHIKMAGLUR DIST KADUR-577548	M	443	07/06/79	GM/2A	1027.50
8	SOUMYA M BAPAT C/O SHIVARUDRAPPA C GANIGER NO 477,2ND PHASE,1ST CROSS,C ROAD,IDEAL HOMES OPP PETROL BUNK,KENCHENAHALLI, RAJARAJESHWARINAGARA, BENGALURU-560098	F	516	30/04/85	GM/W	1026.00
9	ZIYAUDDIN SHAIKH C/O J H SHAIKH (ULAVI SHAIKH) NEAR SUBHASNAGAR MASJID BASAWESHWAR BAGAR DANDELI-581325	M	597	21/07/81	GM	1023.00
10	DINESHA K K KADAYANA KOPPALU HULLEKERE POST, GANDSI HOBLI ARASIKERE TALUK HASSAN DIST.-573119	M	110	02/05/80	GM/2A/R	1022.50
11	DURGAPARAMESHWARI H K # 65,GURIKAR DEVANNA STREET FORT MOHALLA MYSORE MYSORE DT-570004	F	113	25/05/81	GM/W	1022.50
12	RUDRAPPA B K BANAVASE (VIL) GORUR (POST) HASSAN (TQ DIS) HASSAN-573120	M	408	01/06/82	GM	1022.50

**COMMERCIAL TAX OFFICER - 45 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
13	MALLIKARJUNA.K.E KUNKANADU POST KADUR T Q CHIKAMAGALURE D I S T CHIKAMAGALURE-573132	M	233	10/07/75	GM	1019.50
14	RANGASWAMY S/O KULLEGOWDA DODDAGADIGANAHALLY, BALLENAHALLI POST BUKANAKERE HOBLI, K.R.PETE TALUK MANDYA DISTRICT-571812	M	378	18/06/80	GM/3A/R	1018.00
15	HEMALATHA N FIRST DIVISION ASSISTANT DISTRICT TREASURY BALRAJ URS ROAD SHIMOGA-577201	F	147	19/09/76	GM/W	1017.50
16	NAGAMANI. KG MAHATHMA NAGAR, KUDUR, MAGADI TALUK, RAMANAGAR DISTRICT. RAMANAGAR-561101	F	272	15/06/82	GM/3A/W	1015.50
17	DAYANANDA.M.P S/O PUTTAIAH MANCHALADORE AT POST GUBBI TALUK, TUMKUR DIST TUMKUR-572117	M	101	20/06/80	GM/3A/R	1012.00
18	SIDDAPPA ANNIGERI S/O TIMMANNA ANNIGERI,AT POST.ALAGAWADI TQ.NAVALGUND DIST.DHARWAD DHARWAD-582208	M	503	31/08/85	GM/3A/R	1011.50
19	BASAVANNA S S/O SHIVANNA B BANDIGERE, HARADANAHALLI (POST) CHAMARAJANAGAR (TAL AND DIST) CHAMARAJANAGAR-571127	M	64	06/07/79	C1	1007.00
20	SAROJAMMA H.B. NO.16, 2ND MAIN OPP. 14TH "C" CROSS AGRAHARA DASARAHALLI BANGALORE-560079	F	438	24/05/83	GM/W	1007.00
21	RANGANATHA. B. N S/O. NINGAPPA. B KODIHALLI, HAREGI POST, SHIKARIPURA TALUK SHIMOGA DISTRICT-	M	377	01/02/84	2A/K	1006.50
22	RAVI B N S\O NARASIMAIAH BR BANNIGIRI V BYRAMANGALA PO BIDADI HO RAMANAGARA TQ DT RAMANAGARA-562109	M	386	10/04/84	GM/3A/R	1006.00
23	SOMASHEKHARA S.T. SOMASHEKHAR.SAJJEKOPPALU SAGATAVALLY POST CHANNARAYAPATNA TQ. HASSAN DIST-573116	M	513	04/08/81	2A/R	1004.50

**COMMERCIAL TAX OFFICER - 45 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
24	MADESHA N KANIKAHALLI VILLAGE MALLINATHAPURA POST MALAVALLI TALUK MANDYA DIST-571463	M	212	01/04/84	2A/R	1004.00
25	MANJUNATHA R NAGAMANGALA VILLAGE, HEGGANAHALLI POST,DEVANAHALLI TALUK, BANGALORE RURAL DISTRICT, BANGALORE-562110	M	245	20/04/79	3A/R	1002.50
26	JAGUNATHARADDI JALARADDI NINGARADDI JALARADDI AT DUNDUR POST SHYAGOTI TALUK GADAG GADAG-582205	M	160	25/10/82	3A	1000.50
27	SAVITHA P D/O.LATE PUTTASWAMY GOWDA S C/O.KIRAN KUMAR G P PINKY NILAYA BEHIND NDRK COLLEGE UDAYGIRI HASSAN HASSAN-573201	F	449	20/07/78	3A/W	998.50
28	SHEKHARAPPA.S.M SEEGEHADLU,KAMANAKERE AT POST, TQ-KADUR, DIST-CHIKKAMANGALORE CHIKKAMANGALORE-577116	M	465	10/02/81	2A	997.00
29	RAMYA S D/NO-1688,2ND CROSS, 6THMAIN,VIJAYANAGAR 2ND STAGE MYSORE-570017	F	374	05/08/83	2A/W	996.00
30	NIRMALA.S C/O BEERAPPA,SRI VINAYAKA HIGH SCHOOL PIPELINE ROAD, SUNKADAKATTE BANGALORE-560091	F	294	24/03/81	2A/W	994.00
31	MOHAMAD RAFI PASHA # 185,"SHAMEEM MANZIL' 7TH CROSS, ILYAZNAGAR J P NAGAR 6TH PHASE BANGALORE-560078	M	256	04/08/80	2B	988.00
32	CHANDRAKANT MALAPUR S/O S.G.MALAPUR , H I G-19 NAVANAGAR HUBLI-580025	M	88	04/04/79	3B	987.50
33	KEMPARAJA HALLIMALA VILLAGE HARISANDRA POST RAMANAGARA TALUK RAMANAGARA DISTRICT-571511	M	652	09/11/78	SC/K	987.00
34	PRADEEP.N NO U 23,5TH MAIN ROAD R.G.I.COLONY SRIRAMPURAM BANGALORE-560021	M	698	20/06/79	SC	986.00

**COMMERCIAL TAX OFFICER - 45 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
35	PRATHIBHA B P NO. 1416, 4TH MAIN, 9TH CROSS, E AND F BLOCK RAMAKRISHNA NAGAR MYSORE-570023	F	325	18/05/81	3B/W	986.00
36	PUSHPALATA PLOT NO-14, SHASHI NIVAS, NEAR DR.P.S.RAO. HOUSE , SHAKTI NAGAR GULBARGA-585105	F	341	11/04/83	C1/W	975.50
37	ASHA.A.BHAIRANNAVAR. NO 67 KUMUDAKASHA-KIRAN, SADASHIVNAGAR. BELGAUM-590002	F	611	25/09/78	SC/W	971.50
38	HANUMANTHA R SEVANAYAKANA DODDI, RAGIHALI POST, JIGANI HOBLI, ANEKAL TALUK, BANGALORU-562106	M	639	10/06/84	SC/R	969.00
39	NAGARAJU.S S/O SEERAIAH GUNDEGALA, PALYA POST KOLLEGAL TQ , C.H NAGAR DIST KOLLEGAL-571440	M	686	13/07/77	SC/R	968.50
40	ARCHANA C # 504 III STAGE IV BLOCK 10TH 'A' MAIN WOC ROAD BASAVESHWARANAGAR BANGALORE-560079	F	607	21/05/85	SC/W	967.50
41	SAVITA INAMADAR RAJPUT STREET TALIKOT TQ MUDDEBIHAL BIJAPUR-586214	F	739	22/07/82	SC/W	965.50
42	RUKSANABANU GUDAGERI BASTI ONI. HAVERI HAVERI-581110	F	410	20/04/81	2B/W	965.00
43	THIPPANAYAKA.A S/O ADIVAPPA.M DEVARAMARIKUNTE POST CHALLAKERE TALUK CHITRADURGA DISTRICT CHITRADURGA-577538	M	778	20/01/80	ST	948.00
44	SHRINIVASA U K FLAT NO 102, MANGALA ARCADE, NEAR I ST RAILWAY BRIDGE MARNAMIKATTA FIRST CROSS MARNAMI KATTA MANGALORE MANGALORE-575001	M	491	29/04/62	GM/X	823.00
45	PRALHAD VITHALRAO KULKARNI 9/1/2 ADITYA NAGAR CHIKKABETTA HALLI POST VIDYARANYAPURA BANGALORE-560097	M	318	14/08/64	GM/X	812.00

**ASST. DIRECTOR TOURISM DEPARTMENT - 3 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	JANARDHANA H P S/O PRABHAKARACHARI H C TEACHER HONNENAHALLI ,BELLURU HOBLI NAGAMANGALA TQ MANDYA DIST	M	162	05/08/87	GM/2A	1042.00
2	MOTILAL LAMANI GHS VEERAPUR POST RAMAPUR TQ AND DIST-DHARWAD DHARWAD-580007	M	681	01/06/82	SC	986.50
3	VANASHREE HULLANNANAVAR C/O R.N.BHADRAPUR HUDCO COLONY,KURTAKOTI ROAD HULKOTI GADAG-582205	F	785	01/06/82	ST	960.50

**DY. SUPDT. OF EXCISE - 6 Posts****Group : B**

Sl.No.	Name of the candidate	Gender	Int.No.	Dt_of_birth	Reservation	Marks
1	SANGANAGOUD PARAMAPPAGOUD SANGANAGOUD P HOSALLI # 613, 1ST FLOOR, 9TH MAIN, MOKSHA MARGA, SIDDARTHA LAYOUT , 2ND STAGE MYSORE-570011	M	424	05/01/77	GM	1056.50
2	SHIVALINGAPPA BANAHATTI S/O VASANT BANAHATTI POST HIDKAL TALUK RAIBAG DISTRICT BELGAUM RAIBAG-591255	M	476	18/12/82	2A	1028.50
3	SMITHA RAO # 6, "JANANI", KRISHNAMURTHY LAYOUT 14TH MAIN, 4TH STAGE, T.K.LAYOUT MYSORE-570009	F	508	14/04/84	GM/W	995.50
4	MOTILAL S/O HANAMAPPA NAYKA BAYYAPUR TANDA, POST BAYYAPUR LINGASUR TALUK, RAICHUR DISTRICT RAICHUR-584125	M	680	01/01/82	SC	988.00
5	SWAPNA.R.S #19/A,PARVATHI NILAYA,2ND CROSS, ITTAMADU MAIN ROAD,BANASHANKARI 3RD STAGE, BANGALORE-560085	F	547	20/05/82	3B/W	977.50
6	AJIT KUMAR G.A. S-272,13TH MAIN 4TH CROSS, BHARATHNAGAR 2ND PHASE, B.E.L. LAYOUT, VISWANEEDAM POST, BANGALORE-560091	M	5	28/11/80	GM/X	822.00

**Note :1.** The Final select list is subject to the decision of Hon'ble KAT.  
in APPNO 1772/10,5130/2010,3310-45/2011,3456-58/2011,3547/11,3642/2011,  
3840-59/2011,4405/2011 and 609-610/2012.

V.B. PATIL  
**Secretary**  
**Karnataka Public Service Commission**